

ಖರ್ಚನೆಗಳು ನಮ್ಮವ್ಯಾಪ್ತಿ

ಕೆ. ಎಂ. ವಿಜಯಲಕ್ಷ್ಮಿ

ಸಾಹಿತ್ಯ

GHATANEGLU NAMMAVALLA—A Kannada Social Story
written by Smt. Vijayalakshmi, Printed at Chandana
Printers 635, 2nd Block 3rd Stage West of Chord Road
B'lore-79 and Published by SAMARTHA PRAKASHANA
635, 2nd Block 3rd Stage, West of Chord Road,
Bangalore,

ಪ್ರಕಾಶಕರು : ಸಮಧಿ ಪ್ರಕಾಶನ

635, 2ನೇ ಬ್ಲ್ಯಾಕ್, 3ನೇ ಫ್ಲಾಟ್
ವೆಸ್ಟ್ ಅಫ್ ಕಾಡ್ ರೋಡ್,
ಬೆಂಗಳೂರು-560 079

ಮುದ್ರಣ : ಚಂದನ ಪ್ರಿಂಟರ್ಸ್

635, 2ನೇ ಬ್ಲ್ಯಾಕ್, 3ನೇ ಫ್ಲಾಟ್
ವೆಸ್ಟ್ ಅಫ್ ಕಾಡ್ ರೋಡ್,
ಬೆಂಗಳೂರು-560 079

ಚೆಲೆ : ಇಪ್ಪತ್ತಿರಡು ರೂಪಾಯಿ

ಒಳಗಿನದನ್ನು ಓದುವ ಮುನ್ನ

“ದಾರೀಲಿ ಬಿದ್ದ ಯಾರೋ ಒಬ್ಬನನ್ನು ಎತ್ತಿ, ಸದಾಯ ಮಾಡೋಕೆ
ಹೋದಾಗ. ಅವ್ವ ಪ್ರಾಣವೇ ಹೋಗಿ, ಅದೊಂದು ದೂಡ್ಡ ತಪತ್ತಾಗಿ,
ಕಡೆಗೆ, ಬಿದ್ದವನನ್ನು ತಮ್ಮ ಕಾರಲ್ಲಿ ಮಲಗಿಸಿ ಸದಾಯಿಸಲು ಹೋದವರು
ಅದರಿಂದ ಮುಕ್ತರಾಗಿ ಹೋರಬರಲು ಏನೇನೆಲ್ಲ ಪಾಡು ಪಡಬೇಕಾಯುತ
ಗೊತ್ತಾ? ಏನೇ ಉಪಕಾರ ಮಾಡ್ಜೇಕಾದೂ ಯೋಚ್ಚಿ ಮಾಡ್ಜೇಕೀಗ”,
ಎನ್ನುವ ಅಸ್ಪಷ್ಟ ಮಾತನ್ನು, ನಾಲ್ಕೆಂದು ವರ್ಷಗಳ ಹಿಂದೆ, ಯಾವುದೋ
ಮುದುವೆಯ ಮನೆಯಲ್ಲಿ, ಹೋಸದಾಗಿ ಪರಿಚಿತರಾದವರೂಬ್ಬರು, ಇನ್ನಾನ್ನು
ಪ್ರಾಣ ಮಾತಿಗೆ ಉದಾಹರಣೆಯಾಗಿ ಹೇಳಿದ್ದು ನನ್ನ ಮನಸ್ಸಿನಲ್ಲಿ ಉಳಿ
ದಿತ್ತು. ಬಿದ್ದವರು ಯಾರು? ಅವರು ಸತ್ತದ್ದು ಹೇಗೆ? ಸದಾಯಿಸಲು
ಹೋದವರು ಯಾರು? ಹೇಗೆ, ಏನೆಂದು ತೀಮಾರ್ನಗೊಂಡಿತು?
ಎಂಬೆಲ್ಲ ವಿವರಗಳನ್ನು ಕೇಳಬೇಕೆಂದು ಡಲಪು ಸಲ ಅನ್ನಿಸಿದರೂ, ಏನೇನೋ
ಕಾರಣಗಳಿಂದ, ನನಗೆ ಅವರನ್ನು ಪ್ರೇಸ್ ಭೇಟಿಯಾಗುವ ಸಂದರ್ಭ ಒದಗಲೇ
ಇಲ್ಲ. ಆದರೆ ಈ ವಿಷಯ ಮಾತ್ರ ಸಣ್ಣ ಕಥೆಯೋಂದಕ್ಕೆ ಒಳ್ಳೆಯ ವಸ್ತು
ಎನಿಸಿ, ನಾನೇ ಕಲ್ಪನೆಯು ಆಧಾರದ ಮೇಲೆ ಬರೆಯತೋಡಿದೆ. ಸದಾ
ಯಿಸ ಹೋದವರು ಸಿಕ್ಕಿ ಕೊಂಡಂತೆಯೇ, ಕಥೆಯೂ ನನ್ನ ಲೇಖನಗೆ ಸಿಕ್ಕಿ
ಕೊಂಡು, ಬೆಳೆಯುತ್ತಾ ಬೆಳೆಯುತ್ತಾ ಕಿರು ಕಾದಂಬರಿಯಾಗಿ ಕೊನೆ
ಗೊಂಡಿತು. ಈ ಕಿರು ಕಾದಂಬರಿ ಪ್ರೇಸ್ ಎರಡು ವರ್ಷಗಳವರೆಗೆ ನನ್ನ
ಕಪಾಟುಗಳ ಬಂಧಿಯಾನೆಯಲ್ಲೇ ಉಳಿದಿದ್ದು, ಶ್ರೀಮತಿ ಎಚ್. ಎಸ್. ಪಾರ್ವತಿಯವರ ಕಣ್ಣಿಗೆ ಬಿದ್ದ ಮೇಲೆ ಹೋರಬರುವಂತಾಗಿದೆ.

ಬರೆದು 2 ವರ್ಷಗಳಾಗಿದ್ದರೂ, ಹಲವು ಶ್ರೀಷ್ಟಕೆಗಳು ನನ್ನ ತಲೆಯಲ್ಲಿ
ಬಂದು ಹೋಗಿದ್ದರೂ, ಯಾವುದೂ ನನಗೆ ಸಮಾಧಾನ ಕೊಟ್ಟಿರಲಿಲ್ಲ.
ಪಂಚೀಂದ್ರಿಯಗಳು ನಮ್ಮೆ ಆದರೂ, ನಮ್ಮು ಮನಸ್ಸೇ ಕಡಿವಾಣ ಹಾಕು

ಶ್ರೀದ್ವರೂ, ಕೆಲವು ಸಲ ನಮ್ಮು ಇಷ್ಟಕ್ಕೆ ವಿರುದ್ಧವಾಗಿ ಬೇರೊಂದು ಶ್ರಯೆ ಸಮೀಕ್ಷಿಂದಲೇ ನಡೆಸುವ ಯಾವುದೋ ಅದ್ವಶ್ಚ ತಕ್ಷಿಯೊಂದಿದೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು. ಈ ಕಾದಂಬರಿಯ ಮೂದಲ ಫುಟನೆ, ಈ ಅನಿಸಿಕೆಗೆ ಉದಾಹರಣೆಯಾಗಿದೆ ಎನಿಸಿದಾಗ, ಈ ಪ್ರಸ್ತುಕಕ್ಕೆ “ಫುಟನೆಗಳು ನಮ್ಮುವಲ್ಲ” ಎನ್ನುವ ಹೆಸರು ಸೂಕ್ತವಾಗಿ ಕಂಡಿತು, ಓದುಗರಿಗೆ, ಈ ಹೆಸರು, ಕಾದಂಬರಿಯೂ ಒಟ್ಟಿಗೆಯಾಗಬಹುದೆಂದು ನನ್ನ ಸಂಬಿಕೆ.

ಇದರಲ್ಲಿ ಬರುವ ಕಾನೂನಿನ ಕೆಲವು ಅಂಶಗಳನ್ನು ತಿಳಿಸಿದ ವಕೀಲ ರಾದ ಶ್ರೀ ಶ್ರೀನಿವಾಸ ಉಪಾಧ್ಯಾರಿಗೂ, ಇದನ್ನು ಪ್ರಕಟಣೆಗೆ ಕೊಡುವಂತೆ ಕೇಳಿ ತೆಗೆದುಕೊಂಡ ಶ್ರೀಮತಿ ಎಚ್. ಎಸ್. ಪಾರ್ವತಿಯವರಿಗೂ, ಪ್ರಕಟಣೆ ನನ್ನ ಈ ಪ್ರಥಮ ಕಿರುಕಾದಂಬರಿಯನ್ನು ಎಲ್ಲರ ಮುಂದಿಡುತ್ತಿರುವ ಸಮಧಿ ಪ್ರಕಾಶನದ ಶ್ರೀ ದಿನೇಶ್‌ರವರಿಗೂ ಮತ್ತು ನನ್ನ ಬರವಣಿಗೆಯು ರೀತಿಯನ್ನು ಮೆಚ್ಚಿಕೊಂಡಿರಿವ ಇತರ ಎಲ್ಲ ಪ್ರೌತ್ಸಾಕರಿಗೂ ಸನ್ನ ವಂದನೆಗಳು.

ಕೆ. ಎಂ. ವಿಜಯಲಕ್ಷ್ಮಿ

ಪುಟನೆಗಳು ನಮ್ಮವಲ್ಲ

ಅರಂಭಿಕ ಮಳೆಗಾಲದ ಬಂದು ದಿನದ ಸಂಚೇ 7¹ ಫುಂಟೆಯ ಸಮಯ. ದೂರದಿಂದ ಬಂದ ಕಾರೋಂದು ರಸ್ತೆಯುದ್ದಕ್ಕೂ ಮಲಗಿದ ಕತ್ತಲಾನ್ನು ತನ್ನ ಎರಡು ಕಣ್ಣಗಳಿಂದ ಸೀಳುತ್ತೇ ಬರುತ್ತಿದೆ. ಸೀಳಿಹೋದ ಕತ್ತಲು, ಒಂದಿನಿಂದ ಒಟ್ಟಾಗಿ ಬಂದು ಮತ್ತೆ ಕಾರಿನ ಮೇಲೆ ಹಾರಿ ಬೀಳುತ್ತಿದೆ. ಜನಸಂಖ್ಯೆ ಅತಿ ಕಡಿಮೆ ಇರುವ ಬೃಂದಾ ಟಾಕೆಸಿನ ಒಂದಿರುವ, ಆ ಖದ್ದನ್ಯಾಸ 4ನೇ ಮುಖ್ಯ ರಸ್ತೆಯಲ್ಲಿ, ರೋಸ್ ಗಾಡ್‌ನ್‌ಗೆ ಹೊದಲು, ಅದೋ ಆ ಬೀದಿ ದೀಪದ ಅಡಿಯಲ್ಲಿ, ನಾಲ್ಕು ಮಂದಿ ಸುತ್ತುಕಟ್ಟಿ ನಿಂತಿರುವಲ್ಲಿ, ಯಾರೋ ಮಲಗಿದಂತಿದೆ. ಹೆಂಡತಿಯೋಡನೆ ಮಾತಾಡುತ್ತ ಸ್ವೇರಿಂಗ್‌ ಪ್ರೈಲ್ ತಿರುಗಿಸುತ್ತಿದ್ದವ ಒಮ್ಮೆ ಅತ್ತ ಕಣ್ಣ ಹಾಯಿಸಿದ. ಅನಾ ಸಕ್ಕಿಯಿಂದಲೇ ಸುಮ್ಮನೇ ಕಟಕಿಯಿಂದ ಇಣುಕಿದಾಗ ಕಂಡದ್ದು ದೀಪದಡಿ ಮಲಗಿರುವ ಯಾವುದೋ ಶ್ರೀಮಂತ ದೇಹ. ಕುತ್ತಾಹಲದಿಂದ ನೋಡುತ್ತ ಕಾರಿನ ವೇಗ ನಿಧಾನಿಸಿದ. ಮಗ್ಗುಲಾಗಿ ಮಲಗಿ, ಮೆಲ್ಲಗೆ ಮುಲುಗುತ್ತಲಿರುವ ಯಾರೋ ತರುಣ. ಕಾರಿನಲ್ಲಿ ಕುಳಿತು, ಒಬ್ಬರಿಗೊಬ್ಬರು ಭೇಡಿಸಿಕೊಂಡು ನುಗ್ಗುತ್ತಿದ್ದ ದಂಪತೀಗಳು, ಬಾಯಿ ಮುಚ್ಚಿ, ಕುತ್ತಾಹಲ ತುಂಬಿಸಿಕೊಂಡರು ಕಣ್ಣಲ್ಲಿ. ದಷ್ಟಪುಷ್ಟ ಶರೀರದ ಮೇಲೆ ಗರಿಗರಿ ಉಡುಪ್ರ, ದಾರಿದೀಪದ ಪ್ರಕಾಶದಲ್ಲಿ ಎದ್ದು ಕಾಣುತ್ತಿರುವ ಗೌರ ವರ್ಣದ ಲಕ್ಷ್ಯಣಾಧ ಮುಖ, ನೋಡಿದರೆ ಯಾವುದೋ ಅನುಕೂಲಸ್ಥ

ಕುಟುಂಬದ ಹುಡುಗ ಎನ್ನುವುದು ಮನರಚನ್ಯಗುವಂತಿದೆ. ಆದರೆ ಅವನಿಗೆ ಆಗಿರುವುದು ಏನು? ಯಾಕೆ ಹೀಗೆ ಮಲಗಿ ನರಳುತ್ತಿದ್ದಾನೆ? ಇಲ್ಲಿ? ಈ ಜನರಿಲ್ಲದ ಬೀದಿ ಬದಿಯಲ್ಲಿ? ಕುಡಿದು ಬಿದ್ದಿರಬಹುದೇ? ತನ್ನ ಪರಿಚಿತರೇ ಯಾರಾದರೂ ಆಗಿರಬಹುದೇ?

ಕಾರು ನಿಧಾನಗೊಂಡಿತು. ನವವಿವಾಹಿತರು ಯೋಚನೆಯ ತಂತ್ರ ಏಂಬಿ ಪರಸ್ಪರ ಪ್ರಶ್ನಿಸಿಕೊಂಡರು. ಅಪಘಾತವೇ? ಯಾವ ವಾಹನ ದೊಂದಿಗೆ? ವಾಹನವೂ ಇಲ್ಲ ಅಲ್ಲಿ. ಗಾಯ, ಗಾಜು, ರಕ್ತ ಇತ್ಯಾದಿಗಳ ಕುರುಹೂ ಇಲ್ಲದೇ ಅಪಘಾತ ಹೇಗೆ?

“ಫಿಟ್ಸ್ ಇರಬಹುದೇನು”?

“ಅಂ ಫಿಟ್ಸ್”? ಎನ್ನುವ ಮರುಪ್ರಶ್ನೆಯೊಂದಿಗೆ ನೂರು ಫಂನೆಗಳು ಸುಮನಳ ತಲೆ ಸುತ್ತು ತಿರುಗಿದವು. 14 ಪಷ್ಟ ವಯಸ್ಸಿನ ತನ್ನ ಆಕ್ಷನ ಮಗ ರಾಜು, ಇದೇ ಫಿಟ್ಸ್ ನಿಂದಲೇ ಎಷ್ಟು ಸಲ ಬಿದ್ದಿದ್ದನೋ? 2 ಸಲ ಹೊರಗಡೆಯಲ್ಲಿ ಯಾವುದೋ ರಸ್ತೆಗಳಲ್ಲಿ ಬಿದ್ದು ಯಾರೋ ಮನೆಗೆ ತಂದೂ ಪ್ರಿಸಿದ್ದರು. ಆಮೇಲೆ ಅವನಿಗೆ ಒಬ್ಬನೇ ಹೊರ ಹೋಗಲು ಬಿಡುತ್ತುಲೇ ಇರಲಿಲ್ಲ. ಆದ್ದರಿಂದ ಅವನು ಕೇಳಬೇಕಲ್ಲಾ? ಹ್ಮ್ಮ, ಆದ್ದೇ ಫಿಟ್ಸ್ ಬಂದ್ದೆ ಅಂಗಾತ್ಮನಾಗಿ ಮಲಗ್ಗಾರೆ ಅಲ್ಲಾ? ಹೀಗೆ ಮಗ್ಗಲು ಮಲಗೋಲ್ಲ”, ಅವಳು ಕೇಳಿದಳು ಅನುವಾನದಿಂದ.

“ಅದ್ದಲ್ಲಿ ಎಷ್ಟು ತರಹ ಇದ್ದೂ ಯಾರಿಗೂತ್ತು? ಕೆಲವರು ಸುಮ್ಮೆ ಕುಡಿದು ಕೂತ್ತೂತಾರೆ, ಬುರುಗೂ ಬರೋಲ್ಲ ನಡಗೋಂದೂ ಇಲ್ಲ. ಹೋಗಿ ಬಿಡು ಯಾವೋನೋ ಏನೋ, ನಮಗ್ಗೆ ಅವನ ಚಿಂತೆ. ನಾವು ಆದೆಷ್ಟು ಬೇಗ ಮಹಿಮಾಪುರ ಮುಟ್ಟೋಣ”, ಎನ್ನುತ್ತಾ ಸ್ವೀರಿಂಗ್ ಹಿಡಿದವನ ಕೈ ಮೇಲೆ ಕೈ ಇಟ್ಟು ತಡೆದಳು ಅವಳು. “ನಮ್ಮ ರಾಜೂ ಹಾಗೇ ಇವ್ವು ಅಲ್ಲಾ? ನೋಡೋಣ ತಾಳಿ ಏನಾಗಿದೆ, ಯಾರೂಂತೆಗೊತ್ತಾದ್ದೆ, ಅಡ್ಡನ್ನೂ ಸಿಕ್ಕಿದ್ದೆ ಮನೆಗೆ ಮುಟ್ಟಿಸೋಣ. ಇಲ್ಲವಾದ್ದೆ

ಫಟನೆಗಳು ನಮ್ಮೆವಲ್ಲ

ಯಾವ್ಯಾದೂ ಅಸ್ಪತ್ರೆಗೆ ಸೇರಿಸಬಿಡೋಣ. ಹುಶಾರಾದ್ಯೇಲೆ ಅವನೇ ಹೋಗ್ತಾನೆ”, ರೋಗಿಯನ್ನು ತಮ್ಮ ರಾಜುನೊಂದಿಗೆ ಹೋಲಿಸಿಕೊಂಡು ಕರುಣೆ ತೋರಿ ಹೇಳಿದಳು ಸುವನ್ನಾ.

ಕಾರು ರಸ್ತೆಯಲ್ಲಿ ನಿಧಾನಗೊಂಡಿದ್ದೇ ತಡ, ಬಿದ್ದವನ ಬಳಿ ನಿಂತು ಯೋಚಿಸುತ್ತಾ ನಿಂತಿದ್ದ ನಾಲ್ಕುರಲ್ಲಿ ಇಬ್ಬರು ಕಾರಿನ ಬಳಿಗೆ ಬಂದು, “ಯಾರೋ ಹುಡುಗ ಪಾಪ ಜೋರಾಗಿ ದೈಸ್ ಮಾಡಿಕೊಂಡಿದಾನೆ, ಇಲ್ಲಿ ಬಂದು ಬಿದ್ದಬಿಟ್ಟಿದ್ದಾನೆ. ವಯಸ್ಸು 20ಕ್ಕುಂತ ಹೆಚ್ಚಾಗಿಲ್ಲ ನಿಮ್ಮ ಕಾರಲ್ಲಿ ಮಲಗಿಸಿ ಯಾವುದಾದೂ ಹಾಸ್ಪಿಟಲ್‌ಗೆ ಸೇರಿಸಿ ಪಾಪ. ಯಾರಾ ದೇನು ಎಲ್ಲಾ ಮನುಷ್ಯರೇ” ಎಂದು ಕೇಳಿಕೊಳ್ಳುವಾಗ, ಮೂರನೆಯವನೂ ಬಂದು ಆವರೊಡನೆ ದನಿಗೂಡಿಸಿದ. “ನೋಡಿ ಸಾರ್, ಅಟೋನಲ್ಲಿ ಅಸ್ಪತ್ರೆಗೆ ಕರೊಳ್ಳಂಡ್ ಹೋಗೋಣಾಂದ್ರೆ ಇಲ್ಲೀತನಕ ಈ ಕಡೆ ಒಂದೂ ಅಟೋ ಸುಳಿದಿಲ್ಲ, ಇಲ್ಲಿ ಬೆಳಗಿನ ಹೋತ್ತೇ, ಟಾಲಿ ಅಟೋಗಳು ಈ ದಾರಿಯಲ್ಲಿ ಸಿಗೋಂದು ಅಪರೂಪ, ಇನ್ನು ಇಷ್ಟು ಹೋತ್ತುಲ್ಲಿ ಎಲ್ಲಿ ಸಿಕ್ಕೇಕು? ಪಾಪ ನರಭಾತ ಇದಾನೆ ಹುಡ್ಗಿ ನಮ್ಮ ನಿಮ್ಮ ಹಾಗೆ ಅವ್ಯಾ ಅಲಾಷ್?”

ದಯಾಕರ, ಕಾರಿನ ಗಾಜಿನ ಮೂಲಕ ಉದ್ದಕ್ಕೂ ಮಲಗಿದ ರಸ್ತೆಯ ಕಡೆ ನೋಡಿದ್ದು. ದೂರ ದೂರದಲ್ಲಿಂದು ಬೇದಿ ದೀಪಗಳು, ಅದರಿಂದ ಸ್ವಲ್ಪ ಬೆಳಕು ಬಿಟ್ಟರೆ ರಸ್ತೆಯ ಏರಡೂ ಬದಿಗಳಲ್ಲಿ, ಉದ್ದನೆಯ ಕತ್ತಲು ಹೊದ್ದ ತೋಟಗಳು, ದೂರದಲ್ಲಿ ಅಲ್ಲಲ್ಲಿ ಒಂದೊಂದು ವ್ಯಕ್ತಿಯ ಆಕಾರಗಳು ಓಡಾಡುತ್ತಿರುವುದು ಕಾಣಿಸಿತ್ತೇ. ಎಲ್ಲಾ ಅಟೋಗಳ ಸುಳಿಪಲ್ಲ. ಈಗ ತಾನೇ ಕಾರಿನ ಪಕ್ಕದಿಂದ ಹಾದುಹೋದ 2 ಅಟೋಗಳಲ್ಲೂ, ಮೂರು ಮೂರರಂತೆ ಜನಗಳು ಕೂತಿದ್ದು ನೋಡಿದ್ದು. ಇದು ಬೆಡಗಿನೂರು ಮಹಾನಗರ. ಆದರೆ ಬೇಕೆನಿಸಿದಾಗ ಏನೇ ಆದರೂ ಸಿಗೆದು, ಈ ಮಹಾನಗರದಲ್ಲಿ ಮಹಾ ದುರ್ಭವೇ ಎಂದುಕೊಂಡ.

ಅಲ್ಲಿ ನಿಂತಿದ್ದ ಮೂವರೂ ದಯಾಕರನನ್ನು ಬಂದು ಬೇಡಿದಾಗ, ಪಕ್ಕದಲ್ಲಿದ್ದ ಮಡದಿಯೂ ಇದೇ ರೀತಿ ಸೂಚನೆ ಇತ್ತಾಗ ದಯಾಕರನ ಮನಸ್ಸು ತೂಗಾಡಿತು. ಮಥುಚಂದ್ರಕ್ಕಾಗಿ ಉಟಿ, ಕಾಶ್ಮೀರ, ಡಾಜ್

ಲಿಂಗೋಗಳ ಯಾತ್ರೆ ಇಟ್ಟುಕೊಂಡ ತಾವು, ತಮ್ಮ ಪಾಡಿಗೆ ತಾವು ದಾರಿ ಬಿಡುವುದು ಕ್ಷೇಮವೇ, ಇಲ್ಲವೇ ಯಾವನೋ ಇವರನ್ನು? —— ಹಾವ ಎನ್ನುವ ಮರುಕ ಹುಟ್ಟಿದ್ದರೂ ದಯಾಕರನಿಗೆ ಏಕೋ ಹಿಂದೇಟು, ಹುಟ್ಟಿದ ಕುತೂಹಲವೋ, ಯಾರೋ ಒಬ್ಬ ಗುರುತಿಲ್ಲದ ಹುಡುಗ ಎಂದು ತಿಳಿದಾಗ, ಅರಿಹೋಗಿತ್ತು. ಆದಷ್ಟೂ ಬೇಗ ಮಹಿಮಾಪುರ ಸೇರಿಬಿಡುವ ಆತುರ ಬೇರೆ.

“ಮಹಿಮಾಪುರ ಮುಟ್ಟೋದು ಅರ್ಥಘಂಟೆ ಲೇಟಾದ್ರೇನಂತೆ? ಇವತ್ತಿನ ಇಡೀ ರಾತ್ರಿನೇ ನಮ್ಮುಂದೆ ಇದೆ ಅಲ್ಲಾ? ಪಾಪರೀ ನಂಗೇಕೋ ಅವನನ್ನು ನೋಡಿದ್ದೆ ಪಾಪ ಅನಿಸುತ್ತೆ, ನಮ್ಮ ರಾಜೂ ಹಾಗೇ ಇವ್ವು ಅಲ್ಲಾ?” ಸುಮಾನಾ ದಯಾಕರನ ಕೈ ತಟ್ಟಿ, ಮುಖಿದ ತುಂಬಾ ಕರುಣೆ ತುಂಬಿ ಹೇಳಿದಳು.

ಸಹ್ಯದರ್ಯಿ ದಯಾಕರನ ಹೃದಯ, ಅವರೆಲ್ಲರ ಮಾತಿಗೆ ಇಲ್ಲವನ್ನು ಲಾಗದೇ ಸುಮ್ಮನೆ ತಲೆ ಆಡಿಸಿ ಅವನನ್ನು ಕೆಳಗಿಳಿಸಿತು. ಹುಡುಗನ ಜೀಬು, ಪಸ್ರಾಗಳನ್ನು ತಡಕಾಡಿದಾಗ ಇಪ್ಪತ್ತು ರೂಪಾಯಿ ನೋಟಿನ ಜೊತೆ. ಅವನ ಮನೆಯ ವಿಳಾಸ ಸಿಕ್ಕಿತು. ಕೃಷ್ಣಾ ನಗರದ 1ನೇ ಬಾಳ್ಕಾನಾಚೆ? ಪಾಕೆಟ್ ಡೈರಿಯಲ್ಲಿದ್ದ ವಿಳಾಸ ಓದಿಕೊಂಡು ಹುಬ್ಬಿ ಯಾರಿಸಿದ ದಯಾಕರ, ಅಬ್ಬ; ಬೆಡಗಿನ ಮಹಾನಗರದ ದಕ್ಷಿಣ ಭಾಗದ ಒಂದು ರಸ್ತೆಯಲ್ಲಿ ಬಿಡ್ಡ ನರಳುತ್ತಿದ್ದ ದೇಹಕ್ಕೆ, 15 ಕಿ. ಮೀ. ನಾಚೆಯ ಉತ್ತರ ಭಾಗದ, ಕೃಷ್ಣಾ ನಗರದ ಕೊನೆಯಲ್ಲಿ ಆಸರೆಯ ಮೇಲ್ಮೈವಣಿ. ಅಷ್ಟು ದೂರ ಹೋಗಬೇಕೇ ತಾನೀಗ?

“ನೀವೆಲ್ಲಿಗೆ ಸಾರ್ ಹೊರಟಿರೋದು ಈಗ? ದಾರೀಲಿ ಸಿಗೋ ಅಸ್ಟ್ರೇಗೆ ಸೇರಿಸಿಬಿಡೋಣ”? ಕೃಷ್ಣಾ ನಗರದ ಹೆಸರು ಕೇಳಿಯೇ, ಕಣ್ಣೀರಿಸಿದ, ಅಲ್ಲಿದ್ದವರಲ್ಲಿ ಹಿರಿಯರಾದ ಮುದುಕರೊಬ್ಬಿರು ಸಲಹೆ ಇತ್ತರು. “ಅಷ್ಟು ದೂರ ಈಗಲ್ಲಿ ಹೋಗೋಕೆ ಸಾಧ್ಯ?” ಮಹಿಮಾಪುರಕ್ಕೆ ಉತ್ತರಿಸಿದ ದಯಾಕರ.

“ಷಿ ಸರಿ ಬಿಡಿ, ದಾರೀಲಿ ಸಿಗೋ ಯಾವ್ಯಾದೂ ಸಕಾರಿ ಅಸ್ಟ್ರೇಗೆ ಕರೆದೋಯ್ದು ಸೇರಿಸೋಣ. ನಸಿಂಗ್ ಹೋಂ ಅಂದೆ ದುಡ್ಡಿಗಿಡ್ಡು

ಫುಟನೆಗಳು ನಮ್ಮವಲ್ಲ

ಎಷ್ಟು ಕೊಡಬೇಕಾಗುತ್ತೋ? ಪ್ರೈವೇಟ್ ಡಾಕ್ಟರ್ಸ್ ಅಂದ್ರೆ ದುಡ್ಪು ಜಾಸ್ತಿನೇ. ನಮ್ಮನೆಯಾಕೆ ಉರಿಗೆ ಹೊಟ್ಟಿದಾಳೆ, ನಂಗೂ ಸ್ವಲ್ಪ ಅಜೆಂಟ್ ಇದೆ ಆದ್ದರಿಂದ ಬರ್ತ್ರೀನಿನಡಿರಿ” ಅದೇ ಮುದುಕರೇ ಸೂಚಿಸಿದರು.

ಹುಡುಗ ಸಣ್ಣಗೆ ಮುಲುಗುತ್ತಲೇ ಇದ್ದು. ನಾಲ್ಕುರೂ ಸೇರಿ ಅವ ನನ್ನ ಎತ್ತಿದಾಗ ನರಣಾಟ ತುಂಬಾ ಜೋರಾಗಿ, ಉಳಿದವರ ಉಸಿರಾಟದಲ್ಲಿ ನೋವೆ ಬೆರೆಸಿತ್ತು. ಸಾವಕಾಶವಾಗಿ ಸೀಟಿನ ಮೇಲೆ ಮಲಗಿಸಿದ ಮೇಲೆ, ಮುಲುಗುವಿಕೆ ಮತ್ತೆ ಸಣ್ಣ ಗಾಯಿತು.

ಮುದುಕರು ಕಾರು ಹತ್ತಿ ರೋಗಿಯ ಸೂಂಟಿದ ಮುಂದೆ ತುದಿ ಸೀಟಿ ನಲ್ಲಿ ಕುಳಿತು, ಕೆಳಗಿದ್ದವರಲ್ಲಿ ಒಬ್ಬರಿಗೆ,

“ನಾನು ಹೋಗಿ ಬರ್ತ್ರೀನಿ, ನೀವು ನಿಮ್ಮ ಕೆಲ್ಲು ನೋಡೋಳಿ” ಎಂದು ಕೃಯಾಡಿಸಿದರು. ಕೇಳಿಗೆ ನಿಂತಿದ್ದ ಇನ್ನಿಬ್ಬರು ಏನೂ ಹೇಳದೇ ತಮ್ಮ ದಾರಿ ಯತ್ತ ತಿರುಗಿ ಸದೆದರು.

ಕಾರು ಹೊರಟು ಹತ್ತು ನಿಮಿಷಗಳೊಳಗೆ. ಹತ್ತಿರದ ಅಸ್ತ್ರತ್ವ ತಲು ಪಿತು. ರೋಗಿಯನ್ನು ಕೆಳಗಿಳಿಸಿ ಸೈಟರ್ ನಲ್ಲಿ ಒಳಗೊಯ್ಯಾವಾಗಲೇ ಜೋತೆಗೆ ಬಂದ ಮುದುಕರು,

“ನಾನಿನ್ನ ಬರಲಾಪ್ಪೆ, ಸ್ವಲ್ಪ ಅಜೆಂಟ್ ಇದೆ ನಂಗೆ, 9 ಘಂಟೆಗೆಲ್ಲ ಟ್ರೈನ್ ಇದೆ, ನಾನು ಈಗ ಮನೆಗೆ ಹೋಗಿ. ನನ್ನ ಕೆಯನ್ನ ಕರೊಕ್ಕಂಡು ಸ್ವೀಪನ್ ಗೆ ಹೋಗ್ಗೇಕು. ರಿಸರ್ವೇಷನ್ ಮಾಡಿಸಿದ್ದ್ವಾಗಿದೆ” ಎಂದು ಓಡುತ್ತೋಡುತ್ತಾ ಸಡೆದವರು ಒಂತಿರುಗಿ,

“ನೀವೂ ಅಷ್ಟು. ಡಾಕ್ಟರಿಗೆ ವಿಷಯ ತಿಳಿಸಿ, ಬಿಟ್ಟು ಹೊರಟುಬಿಡಿ, ಹುಡುಗನೇ ಹುಷಾರಾದ್ಯೇಲೆ ಎದ್ದು ಹೋಗುತ್ತಾನೆ. ಶ್ರೀಮಂತ ಹುಡುಗ ಅನಿಸುತ್ತೆ, ಆಮೇಲೆ ಅವನ್ನು ತ್ರನೇ ಥೀಸ್ ವಸೂಲಿ ಮಾಡೋಳಿ” ಎಂದು ಮತ್ತೆ ಹೊರಬಾಗಿಲಿನತ್ತು ಓಡಿದರು.

“ಖವತ್ತರ ಗಡಿ ದಾಟಿದ ಗಂಡಸು ಪಾಪ, ಹೆಂಡತಿಯ ಉರಿಗೆ ಕಳ ಸುವ ಆಶುರವಿದ್ದರೂ ಇಲ್ಲಿಯತನಕ ಬಂದಿದಾರೆ” ಎಂದುಕೊಳ್ಳತ್ತಾ,

ನವದಂಪತ್ತಿಗಳು ಪರಸ್ಪರರ ಮುಖಿ ನೋಡಿಕೊಂಡು, ತಮ್ಮ ಮುಂದಿನ ಪ್ರಯಾಣದ ಬಗ್ಗೆ ಆ ಆಶುರದಲ್ಲಾ ಮಾತನಾಡುತ್ತಾ ಸ್ಪೇಚ್‌ರ್‌ನ ಹಿಂದೆ ನಡೆದರು. ಅದರ ಮೇಲೆ ನಿಜೀವ ದೃಷ್ಟಿ ಇಟ್ಟು ಮಾತಾಡುತ್ತಿದ್ದ ವರದೃಷ್ಟಿಗೆ ಜೀವ ಬಂದಾಗ, ಒಮ್ಮೆಲೇ ಆಶ್ಚರ್ಯ, ರೋಗಿಯ ನರಳಾಟ ನಿಂತುಹೋಗಿದೆ, ನಿಶ್ಚಿಂತವಾಗಿ ಮಲಗಿರುವ ಮೈಯೊಳಗಿನ ಖಾಯಿಲೆ ಯಾವಾಗ ಇಳಿನುಹೋಯ್ತು?

ಮನೆಕಟ್ಟಿಗೆ ಕ್ಷೇತ್ರದಿಂದ ಏದೆಯ ಮೇಲೆ ಸ್ಪೇಶೋಸ್‌ನ್‌ರ್ ಇಟ್ಟ ವೈದ್ಯರ ಕಣ್ಣಗಳಲ್ಲಿ ಧುತ್ತನೆ ಸುರಿದ ಅನುಮಾನ ಅವರ ಕಣ್ಣಗಳನ್ನು ಕಿರಿದುಗೊಳಿಸಿ ದಯಾಕರನನ್ನು ಇರಿಯುವಂತೆ ನೋಡಿತು. ದಯಾಕರನ ಮನದಲ್ಲಿ ಭಯ, ಗಾಭರಿಗಳ ತಾಕಲಾಟ.

“ಎನಾಯ್ತು ಡಾಕ್ಟರ್?” ಆಶುರದಿಂದ ಪ್ರಶ್ನಿಸಿದ.

“ಪ್ರಾಣ ಹೋಗಿದೆ”

“ಅಳ್ಳ ಹೇಗೆ? ಎನು ಖಾಯಿಲೆ ಅಂತ ಗೊತ್ತಾಗುತ್ತಾ ಡಾಕ್ಟರ್?”
ನವ ಜೋಡಿಗಳು ಹೌಹಾರಿ ಕೇಳಿದರು, ಒಂದೇ ಬಾರಿಗೆ.

“ಅದೆಲ್ಲ ಇಟ್ಟು ಬೇಗ ಗೊತ್ತಾಗಲ್ಲ, ಕೂಲಂಕುಷ ಪರೀಕ್ಷೆ ಆಗ್ನೇಕು ಅದಕ್ಕೆ”

“ಈ ಹೌದಾ, ಹಾಗಾದ್ದು ನಿಮ್ಮ ಡೆಡ್ ವಾರ್ಡನಲ್ಲಿ ಹಾಕೊಂಡು ಬಿಡ್ಡೀರಾ ಸಾರ್, ಯಾರೋ ಏನೋ ಪಾಪ. ದಾರೀಲಿ ಬಿಡ್ಡಿದ್ದಾಂತ ಕರೊಂಡು ಬಂದ್ದಿ”

“ಹೆಣಾನ ಆಸ್ಟ್ರೇಗೆ ಯಾರು ಸೇರಿಸೊಳ್ಳಿರೇ, ಇಲ್ಲಿಟ್ಟುಕೊಂಡು ಪೋಸ್ಟ್‌ಮಾಟ್‌ಎಂ ಮಾಡ್ದೇಕು, ಮಾಡ್ದೇ ಯಾರಿಗೂ ಬಾಡಿ ಕೊಡೊಲ್ಲ, ಅಕಸ್ಮಾತ್ ನ್ಯಾಚುರಲ್ ಡೆತ್ ಅಲ್ಲವಾಗಿದೆ, ಯು ವಿಲ್ ಬಿ ಹೆಲ್ಡ್ ರೆಸ್ಪ್ ನ್ಯೂಬಿಲ್ ಫಾರ್ ಹಿಸ್ ಡೆತ್, ನೀವು ಹೆಣಾನ ಇಲ್ಲೇ ಬಿಟ್ಟು ಪರಾರಿ ಆಗಿಬಿಟ್ಟೆ, ಮುಂದೆ, ನಿಮ್ಮನ್ನ ಬಿಟ್ಟಿದ್ದು ಹೇಗೆ? ಯಾಕೆ? ಅಂತ ನನ್ನೇಲೆ ದೋಷ ಹೊರಿಸ್ತಾರೆ. ಈಗ ಟೆಸ್ಟ್ ಮಾಡಿದ್ದಕ್ಕೆ 100 ರೂ. ಕೊಟ್ಟು

ಫುಟನೀಗಳು ನಮ್ಮವಲ್ಲ

ಹೋಗ್ಗಿದಿ. ಇವು ವಿಳಾಸ ಸಿಕ್ಕಿದೆ ಅಂದ್ರಲ್ಲಾ ಅಲ್ಲಿಗೇ ತೊಗೊಂಡಂ ಹೋಗಿ ಮುಟ್ಟಿಸಿಬಿಡಿ ಹೆಣಾನ್ನು”

ವಿಷಯವನ್ನು ಯಾವ ರೀತಿಯಲ್ಲೂ ಬೆಳೆಸಲಿಚ್ಚಿಸದೇ ಗದರುವ ದನಿ ಯಲ್ಲಿ ಸಲಹೆ ನೀಡಿದ ವೈದ್ಯರು ಕ್ಯೆ ಮುಂದೆ ಚಾಚಿದರು. ದಯಾಕರನಿಗೆ ಏನು ಮಾಡಲೂ ತೋಚಿದೆ ಹಿಂದೆ ಮುಂದೆ ನೋಡಿದ.

“ನೋಡಿ, ಇಲ್ಲಿ ಜಾಸ್ತಿ ಹೊತ್ತು ನಿಂತ್ತೆ ನಮ್ಮಗ್ಗೆ ನಿಮ್ಮಗ್ಗೆ ಇಬಿಗೂ ಕಷ್ಟ. ನಿಮ್ಮ ಮೇಲೆ ಅನುಮಾನ ಬರುತ್ತೆ ಎಲ್ಲಿಗೂ ಸುಮ್ಮೆ ನಮ್ಮ ಫೀಸ್ ಕೊಟ್ಟು, ಆ ಹೆಣದ ವಾರಸುದಾರರ ಪತ್ರ, ಈ ಹಣ ವಸೂಲು ಮಾಡೋಳಿ” ಎಂದರು ಅವರು.

ಈ ಸಲಹೆ ಸೂಕ್ತಪನಿಸಿತು ದಯಾಕರನಿಗೆ. “ಅದೇ ಸರಿ, ದಾರೀಲಿ ಎಲ್ಲಾದ್ದು ಹಾಕಿ. ಯಾರ ಕಣ್ಣಿಗಾಡೂ ಬಿದ್ದು, ಪೋಲೀಸರ ಅನುಮಾನಕ್ಕೆ ಅಹಮತಿಯಾಗಿ, ಇಲ್ಲದ ರಂಪ ತಲೆ ಮೇಲೆ ಹೊರುವ ಸಂದರ್ಭ ಒದಗಿದರೆ? ನೂರು ರೂ. ಅವರು ಕೊಟ್ಟು ಸರಿ, ಇಲ್ಲದಿದೆ ಇಲ್ಲ, ಯಾರೋ ಬಡ ಪಾಯಿಗೆ ಸಹಾಯ ಮಾಡ್ದೆ ಅಂದುಕೊಂಡ್ದೆ ಅಯ್ಯಾ ಅಷ್ಟು. ಅವನಿಗೆ ಯಾವ ಖಾಯಿಲೆ ಇತ್ತು. ದಾರೀಲಿ ಯಾಕೆ ಬಿದ್ದಿರಬಹುದು ಅನ್ನೋದು ಅವನ ಮನೆಯವರಿಗೆ ಚೆನ್ನಾಗಿ ಗೊತ್ತಿರುತ್ತೆ. “ಸದ್ಯ ಎಲ್ಲೋ ಬಿದ್ದವ ನನ್ನ ಮನೆತನಕ ತರುವ ದೊಡ್ಡ ತೋಂದರೆ ತೊಗೊಳುವ ಪುಣ್ಯತ್ವರು ಇನ್ನೂ ಇದ್ದಾರಲ್ಲಾ ಎಂದು ಬಿಂಡಿತಾ ಖಿಂಡಿ ಪಡುತ್ತಾರೆ. ಯಾರಿಗಾ ದರೂ ಹಾಗೆ ಅನಿಸುವುದು ಸಹಜವೇ ತಾನೇ” ಜೋಡಿಗಳಿಬ್ಬರ ಬುದ್ದಿಗಳೂ ಅಲೋಚಿಸಿದುವು. ಡಾಕ್ಟರ ಅಜ್ಞ್ಯಯ ಮೇರೆಗೆ ಬಂದ 4 ಜವಾನರು, ಆ ಹೆಣವನ್ನು ದಯಾಕರನ ಕಾರಿನಲ್ಲಿ ಶೂರಿಸಿ ಮಲಗಿಸಿದರು. ಸ್ವೀರಿಂಗ್ ಹಿಡಿಯಲು ಹೊರಟಾಗ, ಮುಂದಿದ್ದವ ಕ್ಯೆ ಚಾಚಿದ ‘ಸಾರ್’ ಎನ್ನುತ್ತಾ ಓಹ್ ಅರ್ಥಮಾಡಿಕೊಂಡ ದಯಾಕರನ ಕ್ಯೆ 5 ರೂ. ನ ನೋಟೊಂದನ್ನು ತೆಗೆದು ಅವನ ಕ್ಯೆಲಿಟ್ಟಿತು. ನೋಟು ಪಡೆದ ಕ್ಯೆ ಸಲಾಂ ಹಾಕಿ ಅಸ್ತ್ರತ್ವ ಯೋಳಗೆ ಓಡಿ ಹೋಯಿತು.

“ಅವ್ಯಾ ಒಬ್ಬೇ ಅಲ್ಲಾ ಸಾರ್ ಹೊತ್ತಿದ್ದು ಅದ್ದು, ಅದೂ ಹೆಣ

ಸಾರ್, ನಾವು ತಂದು ಹಾಕಿದ್ದ ಮುಜಬೂತಾದ ಹೇಣ್ಣ” ಇನ್ನೊಬ್ಬ ಹೇಳಿದ.

ಅಪರಿಚಿತನಾವನದೋ ಹೇಣ್ಣ. ಅದರೇನು? ಇವರೆಡುರಿಗೆ ಅದನ್ನೆಲ್ಲ ಹೇಳಿಕೊಳ್ಳಲಾಗುತ್ತದೆಯೇ? ಮಾತಾಡದೇ ತಲ್ಲಾ 5 ರೂ. ಸಂತೆ 15 ರೂ. ಕೊಟ್ಟು, ಕೃಷ್ಣ ನಗರದ ಕಡೆ ಕಾರು ಓಡಿಸಿದಾಗ ಒಡ ಪಕ್ಕದಲ್ಲಿ ಕೂಡಿದ್ದ ಹಂಡತಿಯ ಮುಖಿದಲ್ಲಿ ಗಂಭೀರ ಪೌನ ದರದುತ್ತಿರುವುದನ್ನು ಅಷ್ಟೇ ಗಂಭೀರವಾಗಿ ಗಮನಿಸಿ ಮಾತಾಡದೇ ವಾಹನ ಓಡಿಸಿದ. ತಾವು ಮಾಡಿದ ಕೆಲಸ ತಾವು ತಿಳಿದಮ್ಮು ಹಗುರವಲ್ಲ. ಎಲ್ಲಿಯಾದರೂ ಗಂಭೀರ ತಿರುವು ತೆಗೆದುಕೊಂಡುಬಿಟ್ಟರೆ ಎನ್ನುವ ಭಯು ಇಬ್ಬರ ಮನಸ್ಸಿನ ಮೂಲಿಗಳಲ್ಲಿ ಸಣ್ಣಗೆ ಕಿರುಗುಟ್ಟಲು ತೊಡಗಿತ್ತೋ ಏನೋ, ಆದರೆ ತಂದಿರುವ ಹೇಣ್ಣ ಎನ್ನು ಎಲ್ಲಿ ಎಸೆಯಲೂ ಭಯು.

ಮೊದಲನೇ ಬ್ಲ್ಯಾಕ್‌ನ ಸಂದುಗೊಂದುಗಳಲ್ಲಿ ವಿಚಾರಿಸಿ, ಕಾರು ತೂರಿಸಿ, ಮೈನ್ ರೋಡಿಗೆ ಬಂದರು. ೧೦ತೂ, ಹಿಂದೆ ತೆಪ್ಪೆಗೆ ಸತ್ತು ಬಿದ್ದು ಇಷ್ಟೆಲ್ಲ ತೊಂದರೆ ಕೊಡುತ್ತಿರುವ ಆ ದೇಹಕ್ಕೆ ಹೊದಲಿನ ನೆಲೆ ಹುಡುಕಿದಾಗ ರಾತ್ರಿ 9.30. ಬೃಂದಾ ಟಾಕೀಸ್‌ನ ಹಿಂದಿನ 4ನೇ ಮೇನ್ ನಲ್ಲಿ, ತಲೆ ಹೊರಿಗೆ ಹಾಕದೇ ಕಾರು ನಡೆಸಿದ್ದರೆ. ಆಗಲೇ ಮಹಿಮಾಪುರ ಸೇರಿ ಸಂತೋಷಪಡಬಹುದಾಗಿದ್ದಂಥ ಹೊತ್ತು. ಮುಂದೆ ಮನೆಗಳೇ ಕಾಣದೆ ಉರ ಕೊನೆಯು ರಸ್ತೆಯಲ್ಲಿದ್ದ ಕೊನೆಯು ಮನೆ. ಆ ಕಡೆ ನೋಡಿದರೆ ಬಂದೆಡೆ ಬರಿ ಗುಡ್ಡ. ನೋಡಲು ಅಂದವಾದ ಮನೆ. ಹೊರಿಗಿನ ಚಿಕ್ಕ ಕಾಂಪೊಂಡಿನಲ್ಲಿ ಮೆಟ್ಟಿಲವರೆಗೆ ಇದ್ದ 4 ಅಡಿ ಕಾಲುದಾರಿಯ ಅತ್ಯಿತ್ತ ಸಾಲಾಗಿ ಬಗ್ಗಿ ಬೆಳೆದ ಚೆಂಡು ಹೂವಿನ ಗಿಡಗಳಿಗೆ ಮೈ ಸವರುತ್ತ ಮೆಟ್ಟಿಲು ಹತ್ತಿ ಕರೆಗಂಟೆ ಒತ್ತಿದ ಅವನು.

“ಯಾರು?” ಕೋಮಲ ಧ್ವನಿಯೊಂದು ಒಳಗಿಂದ ಪ್ರಶ್ನಿಸಿತು.

“ಉಳ್ಳ, ಯಾರು ನಾನು? ಏನಂತ ಹೇಳಿಸೋದು?” ಅವನ ಯೋಚನೆಗೊಂದಲಿಸಿತು. “ನಾನು.....” ಎಂದ ಏನೂ ಹೇಳಲು ತಿಳಿಯದೇ. “ಯಾರು” ಎಂದು ಅಭ್ಯಾಸ ಬಲದಿಂದ ಕೇಳಿದ್ದೋ ಅಥವಾ ‘ನಾನು’ ಎನ್ನುವ ಉತ್ತರವೇ ಸಮಾಧಾನ ನೀಡಿತೋ, ಅಂತೂ ಅವನ ಯೋಚನೆ

ಘಟನೆಗಳು ನಮ್ಮವಲ್ಲ

ಇನ್ನೂ ಗೊಂದಲದಲ್ಲಿರುವಾಗಲೇ ಬಾಗಿಲು ತೆರೆದುಕೊಂಡು ಒಳಗಿದ್ದ ಹರೆಯಾದ ಸುಂದರಿಯನ್ನು ಏದುರಿಗೆ ನಿಲ್ಲಿಸಿತು.

ಸಂಕೋಚ ಪ್ರವೃತ್ತಿಯ ಹಂಡುಗ, ದೇಹಾಗಳೊಡನೆ ಮಾತಾಡಲೇ ನಾಚುವ ಅವಸ್ಥೆ, ಈಗ ಹೇಣ ಬೇರೆ ಹೊತ್ತು ತಂದಿದ್ದಾನೆ, ಎದುರು ನಿಂತ ಅಪರಿಚಿತ ಯುವತೀಯನ್ನು ಕಂಡು ಸಂಪೂರ್ಣ ತಬ್ಬಿಬಾಗಿಬಿಟ್ಟು. ಸತ್ತ ವಿಷಯಾದ ಸಂದೇಶ ತಂದ ಸಂಕೋಚಕೊಂಡೇ, ಹೊಸ ಮುಖ್ಯದೊಡನೆ ಘೂತಾಡುತ್ತಿರುವೆನೆಂಬ ಭಯಕೊಂಡೇ ಪೂರ್ಣ ಬೆವರಿ ಹೋದ.

“ನಾ... ನಾ...ನನ್ನ ಹೆಸರು ದಯಾಕರ” ಅಂತ ತಡವರಿಸುತ್ತಿರುವಾಗಲೇ,

“ಸರಿ ಏನು ಬೇಕಾಗಿತ್ತು?” ಏಂದು ಬಲ ಪಕ್ಕದಲ್ಲಿದ್ದ ಕೋಣೆಯಿಂದ ಚೊರಬಂದ ಗಡಸು ಧ್ವನಿಯೊಂದು ಕೇಳಿತು.

ದಯಾಕರ ಅತ್ಯ ತಿರುಗಿದ. 6 ಅಡಿ ಎತ್ತರದ ಕಟ್ಟುಮಾಸ್ತಾದ ಅಜಾನುಬಾಹು, ಗಾತ್ರಕ್ಕೆ ಕಳೆ ಸೀಡುವ ಗೋಧಿ ಬಣ್ಣದ ಮುಖಿ. ಸರಿ ಎಯಸ್ಸು ಪ್ರದರ್ಶಿಸುವ ದಟ್ಟು ಕೂಡಲುಳ್ಳ ವ್ಯಕ್ತಿ ಮುಂದೆ ಬಂತು.

“ಸುರೇಶ್ ಮುರುಕಿನ ಪುಸ್ತಕವರು ಈ ಮನಿಯವರೇನು?” ಸ್ವಲ್ಪ ಸುಧಾರಿಸಿಕೊಂಡು ಕೇಳಿದ ದಯಾಕರ.

“ಅ? ಸುರೇಶ ಮುಕ್ಕಿನ ವನಿ?” ಹುಬ್ಬಿ ಸಂಕುಚಿಸಿದ ಮುಖಿ. ಆಶ್ಚರ್ಯ, ಕುತೂಹಲ ಕರ್ತೀಸಿಕೊಂಡಿತ್ತು” “ಯಾಕೆ? ಏನು ಬೇಕಿತ್ತು ಅವನಿಂದ ನಿಮಗೆ?” ಮತ್ತೆ ಮರುಪ್ರಶ್ನೆ ಬಂದಿತು ಅಜಾನುಬಾಹುವಿನ ಬಾಯಿಂದ.

“ಅವರು.....ನಿಮ್ಮ ಮಗನಾ.....ಅವರಿಗೆ ಥಿಟ್ಟು ಪನಾದ್ದೂ ಬರ್ತಿತ್ತಾ?” ಹೇಗೆ ಕೇಳಬೇಕೋ ತಿಳಿಯಂತೆ ತೊಡಲಿದ ದಯಾಕರ.

“ಪನಾಯ್ಯಿಗ ಅವನಿಗೆ—” ? ಕುತುಹಲದಿಂದ ಕೇಳಿದ ಅಜಾನುಬಾಹು.

“నోడి అవరు సుతీల నగరద, 4నే మేనోనల్లి ప్యారలిసిస్ బుదిత్తుంతే. సరళ్లు బిద్దిదు—” ఉత్తరక్కె కాబుదే తన్న హేళికే ఆరంభిసితు. మోస ఆరియద ప్యాణ్స్” ఏనాగిత్తుంత గొత్తిల్ల. అడ్డేస్ హుడుకిదాగ అవ్ర పాకేట్-డ్యూరియల్లి ఈ విలాస సిక్కు. నావు ఒందిబు అవర్ష కారినల్లి ములగిసికొండు ఆస్ట్రోత్తేగే కర్మాండు హోగిద్దు. అల్లీంద వాపస్-ఇల్లిగే... ఈ మనే హుడు కోణండ్ ఒందే నాను నంజొతె ఒంద ఇన్నోబు పావ అవ్ర హుడతిగే ఉరిగి ఉసచేకు అంత ఆతుర పట్టోణండ్ ఆస్ట్రోయింద వాపస్ హోదు, ఐ థీల్ వెరి సారి టు టెల్ యు దట్ ఐ హ్యావ్ బ్యాట్ ది బాడి ఆఫ్...” ముందే హేళలారదే నింత దయాకర.

“అల్ల...” ఎదురిగిద్ద, దంగు బడిద ముఖిగలేరడై బాయి తరేదు నింతవు.

“అల్ల...నన్న మగ సురేతన దేహపన్నే...?” పాక్ ఆద ముఖ జిక్కరే హోత్త అజానుబాహు కణ్ణ ముచ్చి. తుటి కచ్చి నింతు. ఒందు క్షుణద నంతర కేళిద.

“ఏను? సురేత్ గే ఏనాయ్...అయ్యో—” తందేయ మాతన్న కత్తరిసి కిరుచిదళు, అల్లో ఇపరిచ్చరన్న నోఱుత్తా నింతిద్ద సుందరి అతిప శోకదింద.

“నానోసేన్న. వాట్ ది హెల్ యు ఆర్ టెల్లింగ్...నన్నగంగే— ఏను సురేతనిగే థిట్స్ గిట్స్ ఏనూ ఇల్లిల్ల. యార్పే నీవు” అజానుబాహు దుఃఖిదల్లి సిట్టు బెరేసి కిరుచూడతోడగిద.

దయాకర ఒమ్మెలే దిక్కెట్టు నింత. కారినల్లియే కూతిద్ద దయాకరన హెండతి సుమనా గాబరియింద ఓడోడి ఒళబందు నింతు నోడిదళు. ధాండిగనోబ్బన అబ్బర, హుడుగియోబ్బళ ఆళువిన జోతిగే ఆగో ఒళగినింద ఇన్నారదో ఏకార స్ఫురద నరళాట. పళలాగదే ఉరుళి, ములుగుత్తిరువ యావుదో హెంగసిన సంకట

ಫಟನೆಗಳು ನಮ್ಮವಲ್ಲ

ಪ್ರದರ್ಶನದ ಕೂಗು, ಸುರೇಶನ ಮರಣದ ವಾಸನೆ ಮಾರಿಗೆ ತಗುಲಿದ ಕಾರಣವಿರಬೇಕು. ದಯಾಕರನ ಹೆಂಡತಿ ಒಳಬಂದವಲು ಸ್ತುಂಭೀಭೂತಳಾಗಿ ನಿಂತಳು.

“ನಿಮ್ಮ ಮಗನ್ನ ಮನೆಯೊಳಕ್ಕೆ ತಂದಿಟ್ಟು. ನಾವು ಮಾಹಿಮಾಪುರಕ್ಕೆ ಹೋಗ್ಗೇಕು ಬನ್ನಿ ಸಾರ್”, ಚೇತರಿಸಿಕೊಂಡ ಧೈಯರು ದಲ್ಲಿ ನುಡಿದು ಹೊರಿಗಳಿದ ದಯಾಕರ. ಗೊಣಗುತ್ತಲೇ ಅವನನ್ನ ಹಿಂಬಾಲಿಸಿತು ಅಜಾನು ಬಂಬಿ.

ಕವಿಗೆ ಬಿದ್ದ ಕಿರುಚೂಟಕ್ಕೆ ಗೇಟಿನ ಬಳಿ ಬಂದು ಇಂಂಕುತ್ತ ನಿಂತಿದ್ದ ಎದುರಿನ ಮತ್ತು ಎಡ ಪಕ್ಕದ ಮನೆಯವರೂ ಒಂದಿಬ್ಬರು ಅಲ್ಲಿ ಸೇರಿ ಸುರೇಶನ ಹೊವನ್ನ ಮನೆಯು ಅಂಗಳದಲ್ಲಿ ಇಳಿಸಿಕೊಂಡರು. ಹೇಣ ನೋಡಿ ಶಾಕ ಆದವನ ಹಾಗೆ ಸುಮ್ಮನೇ ಅದರ ಮುಂದೆ ಯೋಚಿಸುತ್ತಾ ಕುಳಿತುಬಿಟ್ಟು ದಾಂಡಿಗ ವ್ಯಕ್ತಿ. ಸುರೇಶನ ಅಕ್ಕನ ಆಳು ಪ್ರಸಃ ತಾರಕಕ್ಕೇರಿತು. ಪಕ್ಕದ ಮನೆಯು ಹೆಂಗಸೊಬ್ಬರಿಬ್ಬರು ಒಳಗೋಡಿದ್ದರು. ಅಲ್ಲಿ ಹೊರಳಾಡುತ್ತ ಮಲಿಗರುವ ಅರೆ ಸತ್ತ ಶರೀರಕ್ಕೆ ಸಮಾಧಾನ ಹೇಳಲೀಂದು ಓಡಿರಬೇಕು. ಹೊರಗೆ ಬಂದು ನಿಂತು. ತಮ್ಮ ತೀರಿ ಹೋದಾದಕ್ಕೆ ಪ್ರಲಾಪಿಸುತ್ತಿರುವ ಅಕ್ಕನನ್ನ ಇನ್ನಾರೋ ಬೆನ್ನ ಸವರಿ ಸಂತವಿಸುತ್ತಿದ್ದಾರೆ. “ಬದಲಾಗದ ಆಗುಗಳನ್ನ ಮರೆಸಲು ಬಣ್ಣ ಬಳಿದ ನಿರುಪಯೋಗಿ ಮಾತುಗಳ ಪ್ರಯತ್ನ, ಅವರ ಮನವನೇ ಮುಟ್ಟಳಾಗದ ತಣೀಸುವ ಪ್ರಯೋಗಗಳು”, ಸುಮನ್ ಅಂದುಕೊಂಡಳು. ಎಲ್ಲ ಆಪ್ತರೋ ಅಥವಾ ಈಗ ಯಾರೋ ಸತ್ತಿದ್ದಾರೆ ಎನ್ನುವ ಕರಂಡೆ, ಯಾರು, ಹೇಗೆ, ಎಂದು ನೇರೀಡುವ ಕುಶಾಹಲಕ್ಕೆ ಬಂದು. ಸಮಾಧಾನಿಸ ಹೊರಟಿದ್ದಾರೋ ಎಂದು ಸುಮನಾಗೆ ತಿಳಿಯದು.

ದಯಾಕರನತ್ತ ತಿರುಗಿ ನೋಡಿದಳು ಸುಮನ್. ಸುಮ್ಮನೇ ನಿಂತು ಎಲ್ಲರನ್ನ ನೋಡುತ್ತಿದ್ದ ಅವನೂ ಅವಳನ್ನ ನೋಡಿದ ಕಡೆಗೆ, ಪರಸ್ಪರರ ಕಣ್ಣಗಳು ಮಾತಾಡಿದುವು. ಚಿಕ್ಕ ಸಹಾಯ ಮಾಡಲು ಹೋಗಿ ಇದಾವ ಸ್ತುಶಾನ ಶೋಕದಲ್ಲಿ ಭಾಗಿಗಳಾಗುವ ಸಂಕಟ ಬಂತು ತಮಗೆ? ಇಂಥ

ತೋರೆ ಸಂದರ್ಭದಲ್ಲಿ ತಾವು ಖಚು ಮಾಡಿದ ಹಣದ ಬಗ್ಗೆ ಹೇಳಿ
ಕೊಳ್ಳೋದು ಹೇಗೆ ? ಹೀಗೆ ಎಷ್ಟು ಹೋಗುತ್ತೋ ಇದಕ್ಕಾಕೆ ಲೆಕ್ಕ ?
ಈಗ ಹೇಳಿ ಕೇಳಿ ಹೋಗಲಂತೂ ಸಾಧ್ಯವಲ್ಲ. ಅಳುವ ಬಾಯಿಗಳು ಕಿವಿಯ
ವರಗೆ ಆಗಲಿಸಿ ಕೊಂಡಾಗ, ತಾವು ಹೇಳಿದ್ದ ಆ ಮುಂಚ್ಚಿದ ಕಿವಿಗಳಿಗೆ ಕೇಳು
ವುದಾದರೂ ಎಲ್ಲಿ ? ಶವವನ್ನು ಸಂಬಂಧಿಸಿದವರಿಗೆ ಒಟ್ಟಿಸಿದ್ದಾಯಿತಲ್ಲ ?
ಸತ್ತೆ ಮಾರ್ಗ ಎದುರಿಗೆ ಮಾಲಿಗಿರುವಾಗ ಅಪರಿಚಿತನೊಬ್ಬನ ಪರಿಚಯದ
ಮಾತುಕಡೆ ರೋರಿಗೆ ಬೇಕು ? ಎಂದು ಯೋಚಿಸಿ ಮಾತಾಡಿಕೊಂಡವು
ನವಪರಿಚಿತ ಮುಖಗಳು. ಇಬ್ಬರೂ ತಮ್ಮ ಪಾಡಿಗೆ ತಾವು ಕಾರಿನ ಬಳಿ
ಬಂದರು. ಕಾರಿನ ಬಾಗಿಲು ತೆರೆದು ಒಳಕೂರಲು ಹೋದಾಗ. ಶವದ
ಮುಂದೆ ಕೂತಿದ್ದ ಸುರೇಶನ ತಂದೆ ಓಡಿ ಬಂದ. ಪರಿಚಯ ಪಡೆಯಲೋ
ಅಥವಾ ಬೀದಿ ಪಾಲಾಗಲಿದ್ದ ಶವವನ್ನು ಇಷ್ಟು ದೂರವಿರುವ ಮನೆಗೆ
ತಂದೊಟ್ಟಿಸಿದ್ದಕ್ಕೆ ವಂದನೆ ಅರ್ಜಿಸಲ್ಪೋ ಎಂದು ಉಹಿಸಿದ ದಯಾಕರ,
ಮೊದಲೇ ಕ್ಷೇತ್ರ ಮಾನುಳ್ಳಕ್ಕು “ಪಾಪ ಇಂಥ ದುಃಖದ ಸಮಯದಲ್ಲಿ
ಈ ಬಗ್ಗೆ ಕಾನ್ನಾಟಿಯಸ್ತ ಇದ್ದಾನ್ನಲ್ಲಾ ಎಂದು ಮುಚ್ಚಿಗೆಯ ದನಿಯಲ್ಲಿ
ಹೆಂಡತಿಗೆ ತಿಸುಗುಟ್ಟಿ ಹೇಳಿದ.

ಉಹಳ್ಳಿ. ಆ ವ್ಯಕ್ತಿ ನಗಲೂ ಇಲ್ಲ, ವಂದನೆ ತಿಳಿಸಲೂ ಇಲ್ಲ.
ದಯಾಕರನನ್ನು ಮೇಲಿನಿಂದ ಕೆಳಗಿನವರಿಗೆ. ತನ್ನ ಅನುಮಾನದ ದೃಷ್ಟಿ
ಯನ್ನು ಹರಿತಗೊಳಿಸಿ. ನೋಡಿತು. “ಪಯಸಾಧಂತೆ ಕಾಣಿವ ಕವ್ಯ
ಶರೀರದ ಮೇಲೆ ಲಕ್ಷಣವಾದ ಮುಖ, ತಲೆಯ ಮಧ್ಯ ಕೂದಲು ಉದುರಿ
ಅಲ್ಪ ಸ್ವಲ್ಪ ಕಾಣಿವ ತಲೆ, ದುಂಬಾರಿ ಬಟ್ಟ ಧರಿಸಿದ್ದರೂ ಕಾರಿನ ಒಡಯ
ನೆಂದು ಹೇಳಲಾಗದಂಥ ಎತ್ತರವಿಲ್ಲದ ತೀರ ಸಾಧಾರಣ ವ್ಯಕ್ತಿತ್ವ ಏನಪ್ಪು
ಹೇಳ್ಣೀ ಕೇಳ್ಣೀ ಹೊಟ್ಟು ಬಿಟ್ಟೆ. ಕಾರು ಓಡಿಸಿಬಿಟ್ಟೆ ಯಾರಿಂದ ಬೇನ್ನು
ಹತ್ತಲಿಕ್ಕೆ ಸಾಧ್ಯ ಎನ್ನುವ ಜಾಭನಾ ? ಅಧ್ಯಾತ್ಮ ಸತ್ತ ಮನೆಯಿಂದ ಓಡಿ
ಹೋದೆ. ಆಳೋದು ಬಿಟ್ಟೆ ಯಾರು ಬರಾರೆ ಅನೊಂದ್ರೆ ವಿಶ್ವಾಸಾನಾ ?
ಏನಲ್ಲೋರಿಗಿಂತ ಕಾರೀದೊಂದನ್ನು ಓಡಿಯೋದು ಸುಲಭ ಗೊತ್ತಾ ? ನಿಜ
ಹೇಳು ನನ್ನಗ ಏನಾಗ್ನಿದ್ದ ನಿಂಗೆ. ಅವ್ಯಾಂದ ಏನಾಗ್ನೇಕಿತ್ತು” ?

ದಂಗಾಗಿ ಹೋದ ದಯಾಕರ. ಹಿಂದೆ ಸಿಂಹಿದ್ದ ಹೆಂಡತಿ ಸುಮನಾ ತಬ್ಬಿಬಾಗಿ ಹೋದಳು. ಇದೇನು ಪ್ರಶ್ನೆ ಇದು? ಯಾಕೆ ಈ ಸವಾಲು ಈಗ? ಯೋಚಿಸಿ ಉತ್ತರಿಸುವ ಮೊದಲೇ ಅಜಾನುಭಾಹು ಮುಂದು ವರಿಸಿದ, ಒಂದು ಹೆಚ್ಚೆ ಮುಂದ ಬಂದು. “ಪರ್ಯೋ ಮಿಸ್ಟರ್, ನನ್ನಗನ್ನ ನೀವೇ ಯಾಕೆ ಕೊಂದಿರಬಾದ್ದು? ಹ್ನ್ನ ಹೆ...ಪ್ರಾರಲಿಸಿಸೋ, ಥಿಂಗ್ಲೋ ಅಂತೆ...ಮುಲುಗ್ರಿದ್ದ ಅಂತೆ...ಅಹಾಹಾ...ಒಳ್ಳೇ ಬಡಿಯಾ...ಯಾರ ಮುಂದೆ ಕತೆ ಹೇಣ್ಣೇರ್ಲೇ? ಕೊಂದ ಶಾಸನ, ಈ ತಂದೆ ಕ್ಯಾಲಿಟ್ಯೂ, ಪಂದನೆ ಪಡೆದು, ಬಂಧನ ತಟ್ಟಿಸಿಕೊಳ್ಳೋ ಬಡಿಯಾ? ವ್ಯಾರೆವ್ಯಾ ಕೊಡ್ಡೇಕು ನಿಮ್ಮ ತಲೆಗಳಿಗೆ”.

ಲಂಬೋದರನ ಬಾಯಿ, ಅರ್ಥವತ್ತಾದ ಪ್ರಾಸಬದ್ದು ಪದಗಳನ್ನು ಆ ಸಮಯದಲ್ಲೂ ಉಗುಳಿದ್ದು. ಅಕ್ಸಾತ್ ಉರುಳಿ ಬಂದಿದ್ದಿರಬಹುದೇ? ಆದರೆ ಕೂಲೆಯಾ ಆಪಾದನೆ ತಮ್ಮ ಮುಂತೆ? ಗಂಡ-ಹೆಡತಿಯಾರಿಷ್ಟರ ಮನಗಳೂ ಜಾಗ ಬಿಟ್ಟು ಹೊರಳಾಡಿ ದೋಢುವು ಒಂದೇ ಕ್ಷಣದಲ್ಲಿ.

“ಪನ್ ಸಾರ್ ಎನ್ ಚೋಗುಣ್ಟ್ ಇದೀರಿ”? ಮುಂಗೋಟಿ ದಯಾಕರನಲ್ಲಿ ಭುಗಿಲ್ಲಿಂದು ಹೂತ್ತಿದ ಸಿಟ್ಟು. ನಾಲಿಗೆಯಲ್ಲಿ ಚಕವುಕಿಸಿತು. “ಯಾವ್ಯೋ ಮೂಲಿಯಲ್ಲಿ. ನಾಯಿ ಹಂಡಿಗಳಿಗೆ ಸೆಕ್ಕಲು ಬಿಡದೇ, ನಿಮ್ಮಗನ ಶಾಸನ ಇಲ್ಲಿವರೆಗೆ ತರ್ಲೇ ಕಷ್ಟ ತೊಗೋಂಡಿದ್ದಕ್ಕೆ ಇದೇನಾ ನಿಮ್ಮ ಬಹುಮಾನ? ನಾನು, ನನ್ನವರು ಡಾಯಾಗಿ ಮಹಿಮಾಪೂರಕ್ಕೆ ಹೋಗೋ ದ್ವಿಟ್ಟು. ಅಸ್ಟ್ರೇಗೆ ಹೋಗಿ ಅಲ್ಲಿ ಡಾಕ್ಟರ್‌ಗೆ 100 ರೂ. ಹೆಣ ಹೂತ್ತು ಹಾಕ್ಕೋರಿಗೆ 14 ರೂ ತೆತ್ತು, ಇಲ್ಲಿಯ ಮೂಲಿ ಮೂಲಿ ತಿರುಗಿ, ನಿಮ್ಮನೆ ಹುಡುಕೋ ಶ್ರಮ ತೊಗೋಂಡಿದ್ದಕ್ಕೆ ಅದೂ ಈ ಕಳ್ಳಲ್ಲಿ, ಇದೇನಾ ನಿನ್ನ ಪಂದನೆ? ಥುತ್ತೊ ಮನುಷ್ಯತ್ವನೇ ಇಲ್ಲಿ ನಿಮ್ಮು. ನಿಮ್ಮಂಥೋರಿಗೆ ಮುಂದೆ ಧುಮ್ಮಿಕ್ಕಿದ ಸಿಟ್ಟಿನಲ್ಲಿ ಉನ್ನ ಹೇಳಲಾಗದೆ. ಏಕವಚನಕ್ಕಳಿದು, ಒದರಿ ಅರ್ಥಕ್ಕೆ ನಿಲ್ಲಿಸಿಬಿಟ್ಟು, ದಯಾಕರ.

“ಸಾಕಯಾ ಬಾಯ್ಯಾಚ್ಚು”... ಅಜಾನುಭಾಹು ದಯಾಕರನ ಏರಿದ ದನಿಯ ಕೂಗಾಟಕ್ಕೆ ಕತ್ತರಿ ಹಾಕಿ, ತನ್ನ ದನಿಯಲ್ಲಿ ಕಿರುಚೊಟಿ ಆರಂಭಿಸಿತು.

“ಬಹುಮಾನ ಅಂತೆ ಛಯೋಹೋ, ಬಹುಮಾನ, ನನ್ನಗನ ಜೀಬಲ್ಲಿದ್ದ 10,000 ರೂ. ನೂ ಸಾಕಾಗಲಿಲ್ಲಾ ನಿಂಗೆ ಬಡವಾ. ಇನ್ನೇನು ಆ ಹಣ ಕಾಂಗಿಯೇ ಕೊಲೆ ಮಾಡಿದೀಯಾ. ನೋಡಿಬೀಡ್ತಿನಿ ತಾಳು, ಅದನ ಜೀಬಲ್ಲಿ ಅದು ಇದರ್ಯೋ ಇಲ್ಲಪೋಂತೆ” ಎಂದು ಒಂದು ಹೆಚ್ಚೆ ಮುಂದಿಟ್ಟವ ಅಲ್ಲೇ ನಿಂತು ಹೆಣವನ್ನು ನೋಡುತ್ತಾ, “ಇಲ್ಲ ನಾನ್ ನೋಡಲ್ಲ. ಪ್ರೋಲೀಸರೇ ಒಂದು ನೋಡ್ಲಿ, ನೋಡಿ ಬರೆದ್ದ್ಲಿ. ಆದೇ ನೀವಂತೂ ವಿಂಡಿತಾ ಹಣ ತಿಂದರ್ತಿರೂ. ಪಾರಣ ತಿಂದೆ, ಹಣ ಹೊಡ್ಡೆ, ಇನ್ನೂ ಏನೋ ಬಹುಮಾನ ನಿಂಗೆ ? ಪ್ರೋಲೀಸ್‌ಗೆ ಕರೆಸಿ ನಿನ್ನ ಮೂಳೆ ಕಾಣಿಸೋ ಹಂಗ ಮಾಡಿದ್ದೆ ಕ್ಷೇತ್ರದಲ್ಲಿ ಈಗಿರೋ ನಾಲಿಗೆನ ಬದಲಾಯಿ ಹಾಕಿ ಬಿಡ್ತಾರೆ. ನಿನ್ನ ಹೊಸ ನಾಲಿಗೆ ನಿಜಾನ ಹೇಗೆ ಹೊರಳಿಸುತ್ತೇ ನೋಡಿರು” ಉದ್ದನೆ ವ್ಯಕ್ತಿಯ ನಾಲಿಗೆಯ ಮೇಲೆ ಬ್ರಿಗುಳಗಳ ಅರಳು ಪಟಪಟನೆ ಸಿಡಿಯುತ್ತಿತ್ತು.

ತೀರ ಒಳ್ಳೆಯ ಗುಣ ಬೆಳ್ಳಿಸಿಕೊಂಡ, ನಿರುಪದ್ರವಿ ಸದ್ಗುರಿಗಳಿಗೆ ಅಥಾತ ನೀಡುವ ಇನ್ನೊಂದು ಆಪಾದನೆ ? ದಯಾಕರ ಕೆರಳಿ ಶಾಗಾಡಿದ.

ಅಜಾನುಭಾಮುವಿನ ಹೆಸರು ರಾಘವಪ್ಪೆ ಮುಸುಕಿನಮುಸಿ. ಅವನ ಮಗಳು ರಾಣಿ, ಹೆಸರು ತಿಳಿಯದ, ಸದಾ ನರಭಾಡುತ್ತಿರುವ ಆವನ ಹೆಂಡತಿ, ಇವರನ್ನು ಮಾತ್ರ ಈಗ ಹತ್ತು ತಿಂಗಳಿಂದ ನೋಡತೊಡಗಿದ ನೆರೆಹೊರೆಯವರು, ಈಗ ಅವರ ಒಬ್ಬ ಮಗನನ್ನು ಶವದ ರೂಪದಲ್ಲಿ ಕಾಣುತ್ತಿದ್ದಾರೆ ಎನ್ನುವ ಏಷಯ ಅಲ್ಲಿ ನೇರತೊಡಗಿದವರ ಲೊಚಗುಟ್ಟುವಿಕೆಯ ಪಿಸು ಮಾತಿನಲ್ಲಿ ತಿಳಿದು ಬಂದಿತ್ತು, ದಯಾಕರ ಮತ್ತು ಸುಮಾನಾಗೆ.

ರಾಘವಪ್ಪೆ ಪ್ರೋಲೀಸರ ಹೆಸರೆತ್ತಿದಾಗಲೇ. ಮಗಳು ಪ್ರೋನ್ ಮಾಡ ಲೆಂದು ಒಳಗೊಡಿದ್ದಳು. “ನೋಡಿ ಪ್ರೋನ್ ಮಾಡಿ ತಿಳಿಸುವ ಮುನ್ನ ವೇ ನೀವು ಕೊಲೆ ಮಾಡಿದ್ದ ಹಣಕಾಂಗಿ ಅಲ್ಲವೆ ಒಪ್ಪುಂಬಿಡಿ. 10,000 ರೂ, ಹಣ ವಾಪಸ್ ಕೊಟ್ಟುಬಿಡು, ಮಗ ಸತ್ತಿದ್ದಂತೂ ಆಯ್ದು, ಹಣವಾದೂ ವಾಪಸ್ ಕೃಗೆ ಬಂದು ನಿನ್ನಂದಲೇ ನಿಜ ಗೊತ್ತಾದರೆ. ನಾನು ಪ್ರೋಲೀಸ್‌ಗೆ ತಿಳಿಸಿ ಇಲ್ಲದ ರಾಮಾಯಣಕ್ಕೆ ಎಡೆ ಮಾಡಿಕೊಡಲು ಬಿಡುವುದೇ ಇಲ್ಲ.

10,000 ರೂ, ವಾಪಸ್ ಕೊಟ್ಟುಬಿಡ್ಡೀಯಾ”? ಕೇಳಿದ ರಾಘವಪ್ಪ ಮುಸುಕಿನ ಮನಿ.

“ಯಾವ 10,000 ರೂ, ? ಮೂದಲು ಜೀಬು ನೋಡ್ಡೀಕು. ನೋಡೋ ಮೂದ್ಲೀ ಇಷ್ಟೆಲ್ಲ ಹೇಳಿದೀರಾ ಅಂದು ಅದ್ದಲ್ಲಿ ಇಲ್ಲೇ ಇಲ್ಲ ಅಂತ ಅಥ್ರ, ಅವನ ಜೀಬಿನಲ್ಲಿ ಪಾಕೆಟ್ ಡೈರಿ ಜೊತೆಗೆ ಇದ್ದುದ್ದು ಬರೀ 20 ರೂಪಾಯಿ. ಆದು ಆ ಜೀಬಿನಲ್ಲೇ ಇದೆ, ನೀನು ಹೆಣದ ಮುಖ್ಯಾ ಸರಿಯಾಗಿ ನೋಡದೇ ಏನೇನೋ ಮಾತಾಡ್ಡೀಡ. ಹಾಗೆ ನೋಡಿದ್ರ, ದಾರಿಯಲ್ಲಿ ವೈದ್ಯರಿಗೆ ಕೊಟ್ಟು 100 ರೂ ರೂ. ಹೆಣ ಹೊತ್ತುವರಿಗೆ ಕೊಟ್ಟು 20 ರೂ. ಈವರೆಗೆ ತಂದದ್ದುಕ್ಕಾಗಿ ಆದ ಪೆಟ್ಟೋಲ್ ವಿಚ್ಯಣ ಹಣ, ನೀವೇ ನನಗೆ ವಾಪಸ್ ಕೊಡ್ಡೀಕು: ಆದು ಬಿಟ್ಟು ಬಾಯಿಗೆ ಬಂದ ಹಾಗೆ ಮಾತಾಡ್ಡಾರೆ ಎಂದ ” ದಯಾಕರ ಸಿಟ್ಟಿನಿಂದ ಒದರಿದ.

“ಶರಿ ಪ್ರೋಲೀಸರ ಮೂಲಕನೇ 35,000 ಕಕ್ಷಸೋ ಹಾಗೆ ಮಾಡ್ಡಿನಿ, ನಿನ್ನಿಂದ ನೀನೇ ಕೂಲೆ ಮಾಡಿದ್ದೂಂತ ” ಎಂದ ರಾಘವಪ್ಪ ಮುಸುಕಿನಮನಿ. “ರಾಣಿ ಪ್ರೋಲೀಸ್ ಗೆ ಪ್ರೋನ್ ಮಾಡಿಬಿಡಮ್ಮು ”. ಎಂದು ಸಂತಲ್ಲಿಂದಲೇ ಕೂಗಿ ಹೇಳಿದ. ಮನೆಯ ಬಾಗಿಲಲ್ಲೇ. ಓಡಿ ಹೋಗಿ ನಿಂತು ಇವರ ಮಾತುಗಳನ್ನು ಬಿಕ್ಕುತ್ತಲೇ ಕೇಳಿಸಿ ಕೊಳ್ಳುತ್ತಿದ್ದ ರಾಣಿ. ಸೂಚನೆ ಪಡದದ್ದೇ ತಡ, ಪ್ರೋನ್ ಕೈಗೆತ್ತಿ. ಪ್ರೋಲೀಸ್ ಸ್ವೇಷನ್ ಗೆ ಏಷಯ ಮುಟ್ಟಿಸಿದಳು. ಎಷ್ಟೇ ಯೇಳಿದರೂ. ಯಾವ ರೀತಿ ತಿಳಿಸಿದರೂ; ರಾಘವಪ್ಪ ಹೋಸ ಜೋಡಿಗಳನ್ನು ಅಲ್ಲಿಂದ ಕಾಲು ಸರಿಸಲು ಬಿಡಲಿಲ್ಲ. ಕಾಲು ಘಂಟೆಯೋಳಗೆ ಪ್ರೋಲೀಸ್ ಇನ್ನೊಪ್ಪಕ್ಕರೊಂದಿಗೆ, ನಾಲ್ಕುರು ಪ್ರೋಲೀಸರು ಅಸಿಸ್ಟೆಂಟ್ ಪ್ರೋಲೀಸ್ ಆಫೀಸರು ಜೀಪಿನಲ್ಲಿ ಬಂದಿಳಿದರು.

ಪ್ರೋಲೀಸರ ಆಗಮನ, ನಡೆದಿದ್ದ ನೀರನ ಫಟನೆಗೆ ಗಂಭೀರ ಅಥ್ರ ಮೂಡಿಸಿ, ಫಟನೆಯನ್ನು ಇನ್ನೂ ಆಳಕ್ಕಿಳಿಸತ್ತೊಡಗಿತು. ಪ್ರೋಲೀಸ್ ಇನ್ನೊಪ್ಪಕ್ಕರ್ ಶೇಖರ್ ರವರು ತನಿಬೆಗಾಗಿ ಬಂದವರಲ್ಲಿ ಮುಖಿಂಡರು. ಅವರೇ ವಿಚಾರಣೆ ಆರಂಭಿಸಿದರು. ಯಾವ ಪ್ರೋಲೀಸ್ ಇನ್ನೊಪ್ಪಕ್ಕರ್ ಎನ್ನುವುದು ದಯಾಕರನಿಗಾಗಲೇ ತಿಳಿಯುದು. ತಿಳಿಯುವ ಆಸಕ್ತಿಯೂ

ಇರಲಿಲ್ಲ ; ಹುಟ್ಟಿಲೂ ಇಲ್ಲ. ಆ ಚೀಪು, ಆ ಹೇದೆಗಳು. ಆ ಸಮವಸ್ತು ಅವರು ಪೋಲೀಸ್ ಇಲಾಬೆಯವರು ಎನ್ನುವುದನ್ನು ಸ್ಪಷ್ಟಪಡಿಸಿತಷ್ಟೆ.

ಬಂದವರೇ ಅವರು ಕೇಳಿದ ಮೊದಲ ಪ್ರಶ್ನೆ, “ಹೆಣ ಎಲ್ಲಿತ್ತು ? ಯಾಕೆ: ಯಾರು ಕಾರಿನಿಂದಿಳಿಸಿದ್ದು” ? ಎಂದು.

“ನೋಡಿ ಈ ಈತನೇ ಆತುರಪಡಿಸಿ ಕೆಳಗಿಳಿಸಿಬಿಟ್ಟ ನಮಗೆ ಯೋಚನೆಗೆ ಆಸ್ತಿದವೇ ಕೊಡಲಿಲ್ಲ, ಆವನ ಆತುರಕ್ಕೆ ನಾವೆಲ್ಲ ಕ್ಯಾ ನೀಡಿದೆ ವಷ್ಟೆ. ನಮಗೆ ಪಸೂ ತೋಚಲಿಲ್ಲ ಆಗ” ರಾಘವಪ್ಪ ತಟ್ಟನೇ ಹೇಳಿದ.

“ನಾವು ಮಹಿಮಾಪುರಕ್ಕೆ ಹೊರಟೊರು ಸಾರ್. ಬೇಗ ಇವರ ಮಗನ ಶವವನ್ನು ಇವರಿಗೆ ತಲುಪಿಸಿ ಹೊಗೊಣಾ ಅಂದುಕೊಂಡು, ಅವರಿಗೂ ಹೇಳಿ ಕೆಳಗಿಳಿಸಿದ್ದು. ಅವರ ಸದಾಯದಿಂದಲೇ ಇಳಿಸಿದ್ದು ದಯಾಕರ ನಮ್ಮತೆಯಿಂದ ನಿರ್ವಹಿಸಿದ.

ಸುಮಾಳ ತಲೆ ಗಿರಿಗಿಟ್ಟಲೆಯಾಗಿ ಬದಲಾಗೊಳ್ಳು ತೂಡಿತ್ತು. ಕೆಲವು ಸಲ ಹೆಂಗಸರ ಸಲಹ, ಇಲ್ಲದ ರಾಮಾಯಣಕ್ಕೆ ದಾರಿ ತೋರಿಸುತ್ತದೆಯೋ ಏನೋ ? ಮರುಕ, ದಯೆ, ಮನುಷ್ಯನ ಹೇಡಿತನದ ಒಂದು ಚಿದ್ದೆಯೋ ಏನೋ ? ಯಾವನಾದರೆ ಪನು ? ತಾವು ಆ ಹುಡುಗನು ರಸ್ತೆಯಲ್ಲಿ ಬಿದ್ದು ಮುಲುಗುವ ಆ ದಮನೀಯ ಸ್ಥಿತಿಗೆ ಮರುಗಿದ್ದೇ ತಮ್ಮದೊಂದು ಸೋಲೇ ? ತಮ್ಮ ಪಾಡಿಗೆ ತಾವು ಆರಾಮಾಗಿ ಕಳೆಯಬೇಕಾಗಿದ್ದ ಈ ರಾತ್ರಿಯ ವೇಳೆಯಲ್ಲಿ ಇದೀಗ ಕೊಲೆಯ ಆಪಾದನೆ ತಮ್ಮ ಮೇಲೆ ? ಸಹೃದಯತೆಯ ಬೆಲೆ ಎಷ್ಟು ಕನಿಷ್ಠ ? ಉಪಕಾರಕ್ಕೆ ಇದೆಂತ ಕೃತಜ್ಞತೆ ? ಸದೆದದ್ದೆಲ್ಲ ಸತ್ಯ. ಆದರೆ ಈ ಸತ್ಯಕ್ಕೆ ಪುರಾವೆ ಎಲ್ಲಿದೆ ? ದಯಾಕರ ಏನೇ ಹೇಳಲಿ ಅದು ಸುಳ್ಳು ಎಂದರೆ ? ತಾನು ತನ್ನ ಮಾತಿನಲ್ಲಿ ಅವನ ಮಾತನ್ನು ಎಷ್ಟೇ ಸಮಧಿಸಲಿ. ಇದೆಲ್ಲಾ ಸುಳ್ಳು ಎಂದೇ ಹೇಳಿದರೇ ತಮ್ಮನ್ನು ಹೊಡೆದು ಹಾಕಿದರೆ—ಓ ದೇವರೇ—ಸುಮಾನಗೆ ಮುಂದೆ ಯೋಚಿಸಲಾಗಲಿಲ್ಲ. ಹೊಟ್ಟೆಯೋಳಗೆ ಉರುಳುತ್ತಿರುವ ಸಂಕಟವನ್ನು ತಡೆಯಲಾಗದೇ ಕಾರಿನೋಳಗೆ ತೂರಿ, ನೀಟಿನ ಮೇಲೆ ಉರುಳಿಕೊಂಡಳು ಅವಳು.

“ಇವ್ವೇ ಕೊಂದಿರೋದೂಂತ ಸಾಬಿತು ಮಾಡೋಕೆ ಇವರಿಬ್ಬರ ನಡತೆಯೇ ಸಾಕು. ಸುರೇಶ ನರಳ್ತು ಬಿದ್ದಾಗ, ಏನಿಲ್ಲಾಂದೂ 4 ಜನರಾದೂ ಸೇರಿರೋಲ್ಪ್ಪ ? ಸೇರೇ ಸೇರಿರಾತ್ರೆ. ಅದೂ ಮನ್ಮಥನಂಥ ಈ ಹುದುಗನ್ನು ಕರುಣೆಯಿಂದ ನೋಡಿಯಾದೂ ನೋಡ್ತಾರೆ ನಿಂತು. ಎಲ್ಲ ಸೇರಿ ಹೇಣ ಕಾರೋಳಕ್ಕೆ ತುಂಬಿದ್ದು ಅಂತಾರಲ್ಲ. ಅದ್ದಲ್ಲಿ ಒಟ್ಟು ನಾದೂ ಇವ್ವು ಜೊತೆಗೆ ಇಲ್ಲಿಗೆ ಬರಲ್ಪ್ಪ ? ಅದೂ ಕಾರಲ್ಲಿ, ಆಟೋನಲ್ಲಲ್ಲ; ಜಾಗೆ ಇರಲಿಲ್ಲ ಎನ್ನುವಂತಿಲ್ಲ, ಇನ್ನೂ ಕೇಳಿ, ಆಮೇಲೆ, ಇಲ್ಲಿ ನಮ್ಮನೆ ಬಾಗಿಲು ತೆಗೆದ ನನ್ನ ಮಗಳೊಡನೆ ಸುಳ್ಳು ಮಾತು ಶುರು ಮಾಡೋಕೆ ಅಗ್ಗೇ. ನಾ....ನಾ....ನನ್ನ ಹೆಸು ಅಂತ ಹೆದರಿ ತೊದಲಿದ. ಹೇಣ ಹೊತ್ತು ಹಾಕಿ, ಹೇಳ್ಣೇ ಕೇಳ್ಣೇ ಹೆಂಡ್ರೈನ ಹಿಡೆಷ್ಟಂಡ್ ಹಾರೋಕೆ ಹೊರಟ್”

“ಇನ್ನೊಂದು, ಯಾವ ಬೇವಕೂಫನೋ, ಅದರಲ್ಲಾ, ಕುರಿರುವಪ್ಪು ಅನುಕೂಲವಿದ್ದವರು ಯಾರೂ ಇಂಥ ಸಹಾಯಕ್ಕೆ ಕೈ ಹಾಕಲ್ಲ. ಪೆಟೋರೀಲ್ ಖಿಚ್ಚು ಮಾಡೋಂಡು ಹೆಣಾನ ಮನೆಗೆ ತಲುಪಿಸೋ ಸಹಾಯ ಮಾಡೋಂಥ ಜಾಣ್ತನವೂ ತೋರಿಸಲ್ಲ. ಇವ್ವು ತಾನೇ ಕೊಲೆ ಮಾಡಿದ್ದ ಕ್ಷೇತ್ರ ಅದು ಗೊತ್ತಾಗಬಾರ್ಹಾಂತ, ಕೊಲೆಯ ಮೇಲೆ ದಯೆ, ಉಪಕಾರಗಳ ಹೊದಿಕೆ ಹೊದಿಸಿ 14 ಕಿ. ಏಕಾ, ದೂರದಿಂದ ಇಲ್ಲೀತನಕ ತಂದಿದ್ದಾನೆ ಅಷ್ಟೆ. ಈಗ ನೋಡಿ ಬಾಯಿ ಸತ್ಯೋದ್ಯಂಗಿ ಬೆಪ್ಪಾಗಿ ನಿಂತಿದಾನೆ. ಅಲ್ಲಿ ಆ ಹೆಂಡ್ರೈ ನಡುಗಾತ ಬಿದ್ದಿರೋದು ನೋಡಿದ್ದೆ ಗೊತ್ತಾಗೋಲ್ಲೆ ? ತಾಷು ಸಿಕ್ಕ ಹಾಕೋಂಡೋ ಬಿಟ್ಟುಲ್ಲ ಅನ್ನೊಂದೆ ಭಯ, ಮೈ ಏರಿದೆ, ಅಂತ. ಏನ್ ನೋಡ್ರೈರ್ ಪೋಲೀಸರೇ ಹಿಡ್ದು ಹಾಕಿ ಇವರಿಬ್ಬರನ್ನೂ” ಉಸಿರು ಕಟ್ಟಿ ಬೈದಾಡಿದವ ತಾನೇ ಪೋಲೀಸ್ ಅಫೀಸರ್‌ಗೆ ಅಜ್ಞೆ ನೀಡಿದ, ಯಾರಿಗೂ ಮಾತಾಡಲೂ ಅವಕಾಶ ಕೊಡದೇ ಇಷ್ಟು ಹೊತ್ತು ಕೂಗಾಡಿ ಆಮೇಲೆ ತಣ್ಣಿಗೆ ನಿಂತುಬಿಟ್ಟು:

ರಾಫ್ ವಪ್ಪನ ಹೇಳಿಕೆ ಪಡೆದು, ಆಮೇಲೂ ಕೆವಿಯೋಳಿಗೆ ತೂರುತ್ತಿದ್ದು

ಅವನ ಆವೇಶದ ಮಾತುಗಳೆಲ್ಲವನ್ನೂ ಹೀರಿಕೊಳ್ಳುತ್ತಲೇ, ತಮ್ಮ ಪಾಡಿಗೆ ತಾವು ಶವದ ಮೇಲೆ ದೃಷ್ಟಿ ಆಡಿಸುತ್ತ. ಕೊಲೆ ಅಥವಾ ಅಪಘಾತದ ಮೂಲಕ ಸತ್ತಿರಬಹುದೆಂದು ತೋರುವ ಗುರುತುಗಳೇನಾದರೂ ಇವೆಯೇ ಎಂದು ಗಮನಿಸುತ್ತಿದ್ದ ಪಿ. ಐ. ಮಗನನ್ನು ಕಳೆದುಕೊಂಡವನ ಆಭರಣದ ಅಜ್ಞಾಪನೆಗೆ ಬೆಚ್ಚಿ ತಿರುಗಿದರು. ಮತ್ತೆ ಶವದ ಕಡೆ ನೋಡುತ್ತಾ ಗಂಧಿರ ವಾಗಿ ಹೇಳಿದರು. ರಾಘವಪ್ಪೇರೇ ನೀವು ಸ್ವಲ್ಪ ಸುಮ್ಮೆ ಇರ್ತಿರಾ? ಯಾವಾಗ ಯಾರ್ತ ಅರೆಸ್ಟ್ ಮಾಡ್ದೇಕು ಅನ್ನೋದು ನಾಮಗೆ ಗೊತ್ತಿದೆ, ನಿಮಗೆ ಕೇಳಿದಾಗ, ಏನು ತಿಳಿದಿದೆಯೋ ಅಷ್ಟು ಹೇಳಿ ಸಾಕು”, ಎಂದು ಹೇಳಿ ದಯಾಕರನ ಬಳಿ ಬಂದು ಸಮಾಧಾನವಾಗಿ, “ನಿಮ್ಮ ಹೇಳಿಕೆ ಏನು ಹೇಳಿ, ಇವರ ಮಗ ಸತ್ತಿದ್ದ ಹೇಗೆ? ಇವ್ವ ಜೀಬ್ಬಲ್ಲಿ ನಿಜವಾಗ್ನೂ 10,000 ರೂ. ಇತ್ತೂ? ಈಗಂತೂ ಯಾವ ಜೀಬ್ಬಲ್ಲಾ ಆ ದುಡ್ಡು ಇಲ್ಲ. 2 ಹತ್ತರ ನೋಟುಗಳವೇ ಅಷ್ಟು, ಏನಾಯ್ದು ಹೇಳಿ” ಎಂದರು,

ದಯಾಕರ ಆರಂಭಿಸಿದ, “ನೋಡಿ ಸಾರ್ ನನ್ನ ಹೆಸರು ದಯಾಕರ, ಈಕೆ ನನ್ನ ಹೆಂಡತಿ ಸುಮನಾ. ಈಗ 15 ದಿನಗಳ ಹಿಂದಷ್ಟೇ ನಮ್ಮ ಮದುವೆಯಾಗಿದ್ದ ಮೊನ್ನೆ ನನ್ನ ದೊಡ್ಡಪ್ಪನ ಮಗನ ಮದುವೆ ಇದ್ದುದ ರಿಂದ ಅದನ್ನು ಮುಗಿಸಿಕೊಂಡು ನೋಡಬೇಕಾದ ಉರುಗಳಿಗಲ್ಲ ಹೋಗೋದು ಅಂತ ಪಾಲನ್ ಹಾಕಿದ್ದಿ ಮೊದಲೇ, ಅದಕ್ಕೇ ಇವೆತ್ತು ಷಾಹಿಮಾಪುರಕ್ಕೆ ಹೊಟ್ಟಿದ್ದು. ಈ ಕಾರು ನನ್ನ ದಲ್ಲಿ, ಕಾರು ಕಂಡು, ನನ್ನ ಶೀರ್ಮಂತ ಎಂದುಕೊಂಡಿದ್ದಾರೆ ಇವರು. ಕಾರು ನಂದೇ ಅಂದೊಂದಿದ್ದಾರೆ. ಇದು ಮೊನ್ನೆ ಮದುವೆಯಾದ ನನ್ನ ದೊಡ್ಡಪ್ಪನ ಮಗನದು. ಇದನ್ನು ಟ್ಯಾಕ್ಸಿ ಮಾಡಿ ಓಡಿಸಿದಾನೆ. ನಿನ್ನ ಇಲ್ಲಿಗೆ ಬಂದಿದ್ದು, ಇಲ್ಲಿಂದ ಬೈಫ್ಲೆಟ್ ಡೆಲ್ರಿಗೆ ಹೋಗಿದ್ದಾವೆ. ನಾನು ಷಾಹಿಮಾಪುರಕ್ಕೆ, ಅವರ ಮನೆಗೆ ಹೋಗಲೇಬೇಕಾದ ಕೆಲಸ ಇದೆ. ಅದು ಅವನಿಗೂ ಗೊತ್ತು, ಅದ್ದರಿಂದ್ದೇ ನಾವಿಬಿಲ್ಲ ಈ ಕಾರ್ಡಲ್ಲಿ ಮಹಿಮಾಪುರಕ್ಕೆ ಹೋಗಬಹುದೆಂದೂ ಅವರ ಮನೇಲೆ ಈ ಕಾರು ಬಿಟ್ಟು ಉಟಿಗೆ ಮೊರಡಬಹುದೆಂದೂ ಹೇಳಿ, ಕಾರು ಬಿಟ್ಟು ಹೋದ. ಬಂದೇ ಮನೆಯವರಾದ್ದರಿಂದ,

ಮೊದಲೆಲ್ಲ ನಾವುಗಳು ಒಟ್ಟಿಗೆ ಇದ್ದುದರಿಂದ, ನಾವೂ ಅವರ ಕಾರನ್ನ ಸಮಗೆ ಬೇಕಾದಾಗ ಕೇಳಿ ಬಳಸಿಕೊಳ್ಳೋಽಿದುಂಟು.

ನಾವು ಮಂಟಪಾವುರದಿಂದ ಮುಂದೆ ಉಟಿಗೆ ಹೋಗ್ನಿಂದಿ. ಅಲ್ಲಿಂದ ಮದರಾಸಿಗೆ, ಮದರಾಸಿನಲ್ಲಿ ಸನ್ನ ಸ್ವೇಚ್ಛಿತ ಇದ್ದಾನೆ, ಅವನನ್ನೊಮ್ಮೆ ಸೋಡಿಕೊಂಡು, ಅಲ್ಲಿಂದ ಚೆಲ್ಲಿ, ಕಾಶ್ಮೀರಗಳನ್ನು ನೋಡಿ ಬರಲು ಹೊರಟಿದ್ದೇವೆ. ಎಲ್ಲಾ ಕಡೆಗೆ ಟ್ರೈನ್‌ನ್ನು ಟಿಕೆಟ್‌ನ್ನು ಧಾಗೂ ಲಾಡ್‌ಬ್ರೇಗ್‌ನಲ್ಲಿ ರೂಮ್‌ಬುಕ್ ಮಾಡಿಸಿದ್ದೇನೆ. ಸನ್ನ ಸ್ವೇಚ್ಛಿತರ ಮೂಲಕ. ಅಲ್ಲಿಗೆಲ್ಲ ಹೋಗಲೆಂದು ಒಂದು ತಿಂಗಳ ರಜೆ ಹಾಕಿ ಎಲ್.ಟಿ.ಸಿ. ಪಡೆದಿದ್ದೇನೆ. ಅಂದ ಅಂದ ಹಾಗೆ ಹೇಳಲು ಮರೆತೆ, ನಾನು ಖಾಸಗಿ ಬ್ಯಾಂಕೊಂದರಲ್ಲಿ ಅಫೀಸರ್ ಅಗಿದ್ದೇನೆ. ಮಾರುತಿ ಗುಡ್ಡದ ಹಿಂದೆಯೇ ನಮ್ಮ ಸ್ವಂತ ಮನೆ ಇದೆ, ನಮ್ಮ ತಂಡೆ-ತಾಯಿಗೆ ನಾನೂ ಒಬ್ಬನೇ ಮಗ, ಶಿರಾ ಹತ್ತಿರವಿರುವ ಹಳ್ಳಿಯೊಂದರಲ್ಲಿ ನಮ್ಮ ಹೊಲ, ಮನೆಗಳಿಂದೆ, ಇಷ್ಟೇಲ್ಲ ಇದ್ದೂ ನಂಗೇಕೆ ಹೇಕು ಈ ಇವರ ಮಗನ ಪಡಪೋಣಿ 10,000 ರೂ. ? ಇದೆ ಅಂತ ಬೇಡ ಅಲ್ಲ, ಘನೂ ಇಲ್ಲದಿದ್ದರೂ, ನಾವು ಮೊದಲಿನಿಂದಲೂ ಇನ್ನೊಬ್ಬರ ಕ್ಕೆ ಹೇಲೆ ಕ್ಕೆ ಇಡುವ ದಾನಿಗಳೇ ಹೊರತು, ಬೇರೊಬ್ಬರ ಕೆಳಗೆ ನಿಂತು ಕ್ಕೆ ಚಾಚುವವರಲ್ಲ. ಏನೋ ಪಾಪ ಅಂತ ದಾರೀಲಿ ಬಿದ್ದ ವಸನ್ನು ನಮ್ಮ ಕಾರಲ್ಲಿ ಮಲಗಿಸಿ ಕೊಂಡದ್ದೇ ತಪ್ಪಾಯ್ದು ನೋಡಿ, ಇಷ್ಟಾತ್ಮ ರಾತ್ರಿ 7 1/4 ಘಂಟೆಗೆ ಮನೆ ಬಿಟ್ಟು ಮಂಟಪಾವುರಕ್ಕೆಂದು ಹೊರಟಿ ನಮಗೆ, ಸುಶೀಲ ನಗರದ ನೇ ಬಳ್ಳಕ್ಕಾನ, 4ನೇ ಚೈನಾನಲ್ಲಿ ಈ ಹುಡುಗ ಮಲಗಿದ್ದ ಕಾಣಿಸಿತು. ಅಲ್ಲಿ 4 ಜನ ಇದ್ದು—” ಎಂದು ಮುಂದೆ ಸಡೆದದ್ದೆಲ್ಲದೆನ್ನೂ ದಯಾಕರ ಕೂಲಕುರವಾಗಿ ವಿವರಿಸುವಾಗ, ಸುಮಾನೂ ಎದ್ದು ಬಾದು, ಸಣ್ಣಗೆ ನಡುಗುವ ತನ್ನ ದನಿಯನ್ನೂ ಸೇರಿಸಿದಳು. “ನಮ್ಮ ಅಕ್ಷಯನ ಮಗ ರಾಜೂ ಹಾಗೇ ಇವನೂ ಅಂತ, ಒಂದು ಮಾತು ನಾನು ಹೇಳಿದ್ದ ಕ್ಕೇ ಇಷ್ಟೇಲ್ಲ ಆಯ್ದು, ನಾವು ಮರ್ಯಾದೆಗೆ ತುಂಬಾ ಬೆಲೆ ಕೊಡುವ ಜನ. ಈ ಕೋಟ್ಯು, ಕಳ್ಳತನ, ಕೊಲೆ ಇದೆಲ್ಲಾ ಮಾಡೋದು, ಒಡಾಡೋದಿರಲಿ, ಹೆಂಗಸರು ಮನೆಯಿಂದ ಹೊರಗೆ ಹೋದರೇ ಮಾರ್ಯಾದ ಕಡಿಮೆ ಆಗುತ್ತೆ,

ಅಂತ ಅಳತೆ ಪೂಡಿ, ಏನೇನೋ ಲೆಕ್ಕು ಹಾಕಿ, ನಮ್ಮ ಮನೆಲಿ, ನಮಗೆ ಓದಿದ್ದಾದ ಮೇಲೆ ಕೆಲಸಕ್ಕೆ ಕೂಡ ಕಳಿಸಿಲ್ಲ.”

ಅಲ್ಲಿ ನಿಂತ ಪೋಲೀಸರು ಐ. ಎ. ಅವಳನ್ನೇ ನೋಡಿದರು. ದಯಾಕರನಿಗೆ ಸರಿಯಾದ ಜೋಡಿ. ಅದೇ ಕಪ್ಪು ಬಣ್ಣ, ಗಿಡ್ಡಿರುವ ತೆಳ್ಳನೆಯ ದೇಹ, ತೆಳುವಾದ ಕಪ್ಪು ಕೂಡಲಿಗೆ ಎಣ್ಣೆಯ ಹೊಳಪ್ಪ. ಲಕ್ಷ್ಮಣವಾದ ಮುಖಮುದ್ರೆ. ಏನೂ ಮಾಡದೇ ಹೆದರಿರುವ ಹುಡುಗಿ ಹೇಳುತ್ತಿರುವುದು ಸತ್ಯವೇ ಇರಬಹುದೇನಿಸಿದರೂ, ಇಂಥ ಹಲವಾರು ಪ್ರಕರಣಗಳನ್ನು ಕಂಡಿರುವ ಪೋಲೀಸ್ ಇಲಾಖೆಯವರು, ಅವಳ ಮಾತನ್ನು ಯಾವ ಪ್ರಮಾಣವೂ ಇಲ್ಲದೇ ನಂಬಿವುದು ಹೇಗೆ? ಆಪಾದಿತ ನಿರಪರಾಧ ಎಂದು ಭಾವಿಸತಕ್ಕುದು ಎಂಬೋಂದು ತತ್ವವೇ ಇದೆಯಾದರೂ, ಆವರ ಮೇಲಿನ ಅಪಾದನೆಯನ್ನು ಸಂಶಯಾತೀತವಾಗಿ ರುಚಾವಾತು ಪಡಿಸತಕ್ಕುದು ಎಂಬುದೂ ಅಪರಾಧಿಕ ನ್ಯಾಯಶಾಸ್ತ್ರದ ಮತ್ತೊಂದು ತತ್ವ.

“ಪಾಪ ಅಂತ ಮರುಗದೇ ನಮ್ಮ ವಾಡಿಗೆ ನಾವು ಹೋಗಿದ್ದಿದ್ದೇ ಈ ಪ್ರಾಬ್ಲಮೇ ಬರ್ತಿರ್ಲಿಲ್ಲ. ಏನೋ ಮಾಡೋಕೆ ಹೋದ್ದೇ ಏನೇನೋ ಆಗ್ನಿದೇ ಇದು” ಸುಮನಾ ಪ್ರಸಃ ಹೇಳಿದಳು.

“ಅದ್ದರಿ, ಅದ್ದೇ ಆತುರದಲ್ಲಿ ಯಾಕೆ ಕಾರಿನಿಂದ ಹೆಣನ ಹೊರಗೆ ಹಾಕಿದ್ದಿನೀವು? ನಾವು ಅದ್ದ ಹೋಗಿತ್ತೊಂದೇ ಹಾಗೇ ನೋಡ್ದೇಕಿತ್ತು” ಪಿ. ಎ. ಕೇಳಿದರು.

“ನಮ್ಮೆ ಉರಿಗೆ ಹೋಗೋ ಆತುರ, ಅಲ್ಲೇ ನಮ್ಮನ್ನೇ ಕೊಲೆಗಾರರು ಅಂತ ಮಾಡಿಬಿಡ್ಡಾರೆ ಅನ್ನೋದು ಗೂತ್ತಾಗಿಲ್ಲ, ನಿಮ್ಮನ್ನು ಕರಸ್ತಾರೆ ಅನ್ನೋದೂ ತಿಳಿಲಲ್ಲ. ಏನೋ ಎಂಗ ಸತ್ತ ದುಃಖಕ್ಕೆ ಹುಟ್ಟಾಗಿ ನಮ್ಮನ್ನೇ ಬೈತಾ ಇದಾರೆ ಅಷ್ಟೇಂತ ಅಂದೊಂದೆ, ಮೊದಲ್ಲ ಅವು ನನ್ನೇಲೆ ರೇಗಿದಾಗ,” ದಯಾಕರ ಉತ್ತರಿಸಿದ್ದು.

“ನಂಬೋ ಹಾಗೆ ಕತೆ ಕಟ್ಟೋಕೆ ಎಲ್ಲಿಗೂ ಬರುತ್ತೇ ಇನ್ನೊಪೆಕ್ಕರೇ, ಕೊಲೆ ಮಾಡಿಲ್ಲದ್ದೇ ನನ್ನಗನ ಜೀಬಲ್ಲಿದ್ದ 10 ಸಾವಿರ ರೂಪಾಯಿ

ಎಲ್ಲೋಯ್ದು ? ಈಗ ನೀವೇ ನೋಡಿದ್ದರಲ್ಲಿ ಹಣ ಇಲ್ಲಾಂತ. ಮೊದಲ್ಲಿ 10 ಸಾವಿರ ಕೊಡ್ಡಿ. 10 ಸಾವಿರ ಕೊಟ್ಟಿ ನನ್ನ ಮಗನ ಸಂಸ್ಕಾರದ ವಿಚಾರದ್ವಾರಾ ಆಗುತ್ತೇ, ಕೋಟ್ಟು, ಕಭೇರಿಂತ ರಾಮಾಯಣ ಮಾಡೋದು ನಂಗೂ ಏನೂ ಇಷ್ಟ್ ಇಲ್ಲ, ಮಗ ಹೋಗೋನಂತೂ ಹೋದ, ಯಾಕ ಕೊಲೆಯ ರಾಮಾಯಣ, ಅವನ ಕೃಲಿಂದ ದುಡ್ಡ ವಾಪಸ್ ಇಸ್ಪೂಂಡು ಬಂದೆರಡು ಒದೆ ಕೊಟ್ಟು ಮನೆಗೆ ಕಳ್ಳಿ ಅಷ್ಟ್...” ಎಂದು ಸಲಹೆ ನೀಡಿದ ರಾಘವಪ್ಪ. ಪ್ರೇರೀಸರು ಮತ್ತು ಪಿ. ಐ.ಗಳ ಮುಖ ನೋಡಿ, ಮತ್ತೆ ಸಿಟ್ಟಿನಿಂದ ಮುಂದುವರಿಸಿದ, “ನಿಮ್ಮ ಕೃಲಿ, ನಮ್ಮ ಹಣ ನಮ್ಮ ವಾಪಸ್ ಕೊಡ್ಡೋಕೆ ಆಗದೇ ಇದ್ದು, ಜೃಲಿಗೆ ಹಾಕಿ ಬಿಡಿ ಇವ್ವನ್ನು. ಕೇಸ್ ಹಾಕಿ ಕೋಟ್ಟಿಗೆ ಒಡಾಡಿ ನನ್ನಂತೇ ಗೆಲ್ಲಿಸಿಕೊಳ್ಳೋನಿ”.

“ಹಾಳ್ ಹಾಳ್, ಸುಮ್ಮೋ ಬಾಯಿಗೆ ಬಂದ್ದಾಗೆ ಮಾತಾಡ್ಯೇಡಿ ರಾಘವಪ್ಪ ಮುಕ್ಕಿನಮನಿಯವರೇ ತಮಿಷ್ಪ್ಯ ಬಂದ್ದಾಗೆ ಅರೆಸ್ಪ್ಯ ಮಾಡೋಕೆ ಮಕ್ಕಳ ಆಟ ಅಲ್ಲ ಇದು. ಎರಡೂ ಕೈ ಮೇಲೆತ್ತಿ, ಅವನ ಮಾತಿಗೆ ತಡೆ ಹಾಕಿ ಹೇಳಿದರು. ಪಿ. ಐ. “ನಿಮ್ಮಗನ ಸಾವಿನ ದುಃಖಿದಿಂದ ಏನೇನೋ ಮಾತಾಡಿ ನಮ್ಮ ತಲೆನೂ ಕೆಡಿಸ್ತೇಡಿ. ಅವರ ಮೇಲೇ ನಿಮ್ಮ ಅಷ್ಟ್ವಂದು ಅನುಮಾನ ಇದ್ದು, ಸಕಾರಣ ಸಹಿತ ವಿವರವಾಗಿ ನಿಮ್ಮದೊಂದು ಸ್ವೀಚ್ ಮೆಂಟ್ ಕೊಡಿ, ಅಥವಾ ಡೀಟ್ಯೂಲ್ ಅಗಿ ಎಲ್ಲಾ ತಿಳ್ಳಿ. ನಾವೇ ಬರ್ಹ್ಮಂಡು ಆದ ಮೇಲೆ ಆಗತ್ಯ ಕ್ರಮ ತೋಗೋಳ್ತೇವಿ”.

“ಬೇಡ ನೀವು ನಾನು ಹೇಳಿದ್ದನ್ನ ಸರಿಯಾಗಿ ಬರೆತ್ತೋರೋ ಇಲ್ಲೋ. ಎಲ್ಲಾ ಹೇಳೋತ್ತಿಂತ ಬರೆಯೋದೇ ವಾಸಿ, ಅದ್ದು ಓಹ್ ನನ್ನಗನ ಅಂತ್ಯ ಸಂಸ್ಕಾರದ ಬಗ್ಗೆ ಕೆಲ್ಲ ಮಾಡ್ಲೋ ಅಭಾವ ಬರೀತಾ ಕೂತ್ತೋಳ್ಲೋ, ಓ ಅಂದ್ದಾಗೆ ಅದಕ್ಕೂ ಶವ ಕೂಡಬೇಕ್ಕಳ್ಲಿ ನೀವು...ಅಲ್ಲಿ ನನ್ನ ಹೆಂಡ್ರಿ ಆಳ್ತೂ ಇದಾಳಿ, ಇಲ್ಲಿ ನನ್ನಗಳು, ಅವರನ್ನ ಸುಧಾರಿಸಲೋ ಸಿಮ್ಮ ಪ್ರಶ್ನೆಗೆ ಉತ್ತರಿಸ್ತು ಕೂಡ್ಲೋ ? -ಭೇ ಭೇ ಭೇ-ಹುಂ-ಅದ್ದು ಈ ಕೊಲೆಗದುಕರನ್ನ ಹಾಗೇ ಕೈ ಬಿಡಲ್ಲಿ ನಾನು, ನಾನೇ ಬರೀತೀನಿ, ಆಮೇಲೆ ಮುಂದಿನ ಕೆಲ್ಲ ನೋಡ್ತೇನಿ ಅಯ್ಯೋ ಸುರೇಶ ಏನಾಗಿ ಹೋಯ್ಯೋ ನಿಂಗೆ

ಹೇನ್ನು, ಹೇಪರು—ಹುಂ ನನ್ನಗ್ನು ಕೊಡೋ ಸ್ಥಿರೀನಲ್ಲಿ ಸುರೇಶ ನನ್ನಗ್ರಾಮ ಇನ್ನಲ್ಲಿ—ಅವ್ವನ್ನು ಕೊಂಡೋರಿಗೆ ಕೊಲ್ಲಬೇಕು ಎಂದು ಹುಣ್ಣಸಂತೆ ಬಡುಬಡಿಸಿ ಅತ್ತು ಇತ್ತು ಓಡಾಡಿ, ಪೋಲೀಸ್ ಇನ್ನಪೆಕ್ಕರು ನೀಡಿದ ಹಾಳೆಯ ಮೇಲೆ ಏನೋ ಬರೆಯಲೆಂದು ಕೃಗೆ ತೆಗೆದುಕೊಂಡ ರಾಘವಪ್ಪ ಮುರುಕಿನವನನಿ.

ಸೇರಿದ ಗುಂಟಿನಲ್ಲಿ ಗುಸು ಗುಸು, ದಯಾಕರ ಸಮಾರ ಜಿಫ್‌ನೋಸೀವ್ ಹೇಳಿಕೆಗಳು, ಇನ್ನಪೆಕ್ಕರರ ಪ್ರಶ್ನೆಗಳು, ಸುರೇಶನ ತಂದೆ ರಾಘವಪ್ಪನ ಬಡುಬಡಿಕೆ ಕೂಗಾಟ, ಇವ್ಲೆ ಏರಿಳಿತಗಳ ತಾನದಲ್ಲಿ ನಡೆಯತೋಡಿತ್ತು. ಇದಾವುದರ ಪರಿವೆಯೂ ಇಲ್ಲದೇ ಸುರೇಶನ ದೇಹ ಏನುಕಾಡದೇ ಅಂಗಳ ದಲ್ಲಿ ಒಣಗುತ್ತಿತ್ತು.

“ನನ್ನ ಹೆಸರು ರಾಘವಪ್ಪ ಮುಕ್ಕಿನವನನಿ. ಥಾನ್ಯಗಳ ವ್ಯಾಪಾರಿ, ವನ್ನ ಮಗ ಸುರೇಶ್ ಮುಕ್ಕಿನವನನಿ. ಈ ದಿನ ಮಧ್ಯಾಹ್ನ 2 30 ಗಂಟೆಗೆ ಅವನನ್ನು ನನಗೆ ಸಾಲ ಕೊಟ್ಟಿ ವ್ಯಾಪಾರಿ ರಾಮಪ್ಪನ ಮನಗೆ ಕಳಿಸಿದ್ದ ರಾಮಪ್ಪನ ಮನೆ ಇರುವುದು ಸಾರಗನಪುರದ ಬಳಿ, ರಾಮಪ್ಪ ನನಗೆ ಕೊಟ್ಟಿ ಸಾಲವನ್ನು ಇವತ್ತಿಸೋಳಗೆ ಕೊಡಬೇಕೆಂದು ಕೇಳಿದ್ದರಿಂದ, ಈ ದಿನ ಅದನ್ನು ಸುರೇಶನ ಮೂಲಕ ಕೊಟ್ಟಿ ಕಳುಹಿಸಿದ್ದೆ, ಆದರೆ ಹಣ ತೆಗೆದುಕೊಂಡು ಹೋದ ಮಗ ಹೆಣವಾಗಿ ಮನಗೆ ಹಿಂದಿರುಗಿದ್ದಾನೆ, ತಲೆಗೆ ಪೆಟ್ಟಿ ಹಾಕಿ ಅಥವಾ ಕತ್ತು ಹಿಸುಕಿ ಕೊಂಡಿದ್ದಾರೆ ಎನಿಸುತ್ತದೆ, ದಯಾಕರ ಎನ್ನುವ ಹೆಸರಿನವನು ಹೆಂಡತಿ ಸುಮನಾ ಎಂಬುವಳಿಗಳನೆ ಈ ಹೆಣವನ್ನು ಮನೆಯ ಬಳಿ ತಂದು ಹಾಕಿದ್ದಾರೆ, ಇವರೇ ಇಬ್ಬರು ಹಣ ಕಸಿಯಲು ಹೋಗಿ ಸುರೇಶನ ಪ್ರಾಣ ತೆಗೆದಿದ್ದಾರೆ ಎಂದು ನನಗೆ ಬಲವಾದ ಅನುಮಾನ ಬಂದಿದೆ. ಸುರೇಶನಿಗಾಗಲೀ ನನಗಾಗಲೀ ಯಾರೂ ಶತ್ರುಗಳಿಲ್ಲ. ದಯಾಕರನೇ ಈ ಕೆಲಸ ಮಾಡಿದ್ದಾನೆ ಎಂಬುದು ನಿಷ್ಣಂತರಯ. ಗಂಡ ಹೆಂಡತಿ ಸೇರಿ ಮಾಡಿರುವ ಎರಡು ಅಪರಾಧಗಳೆಂದರೆ ಕೊಲೆ ಮತ್ತು ಕಳ್ಳತನ, ಸುರೇಶನ ಜೇಬಿನಲ್ಲಿದ್ದ 10,000 ಸಾವಿರ ರೂ. ಕಳುವಾಗಿದೆ.

ರಾಮಪ್ಪ ಸಂಚೀ 7 ಫುಂಟಿಗೆ ಮನೆಗೆ ಪೋನ್ ಮಾಡಿ ಹೊ ಬಂದಿಲ್ಲ ಎಂದು ತಿಳಿಸಿದ್ದು. ಆದರೆ 7 ಫುಂಟಿಯ ಸಮಯದಲ್ಲಿ ದಯಾಕರ ಸುರೇಶನನ್ನು ಭೇಟಿ ಮಾಡಿದ್ದು ಎಂದು ಹೇಳುತ್ತಿದ್ದಾನೆ. ಇವರೇ ಅವರಾಧಿಗಳು ಎಂದು ಸನ್ನ ಮನಸ್ಸು ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆದು ಸರಿಯಾದ ಶ್ರೀ ಅಗಲೇಚೇಕು, ಮತ್ತು ನನಗೆ ಸನ್ನ ದುಡಿಯುವ ವಯಸ್ಸಿನ ಮಗನನ್ನೂ, ಜೊತೆಗೆ 10,000 ರೂ. ಅನ್ನ ಕಳೆದುಕೊಂಡದ್ದಕ್ಕೆ, ನನಗೆ 35,000 ರೂ. ದೊರಕಿಸಿಕೊಡಬೇಕು” ಮಗನ ಮರಣದ ದುಃಖದಿಂದನೆ, ಅವನನ್ನು ಕೊಂಡು ಹಾಕಿದ ದಂಪತ್ತಿಗಳ ಮೇಲೂ ಅಪ್ಪೇ ಕೋಪ ಇದೆ ಎಂಬಂತೆ ಮುಖ್ಯ ದುಮಗುಟ್ಟಿಸಿ ಬರೆದು ಸಹಿ ಹಾಕಿ ಹಿ. ಏ. ನ ಕೈಗಿಟ್ಟ ರಾಘವಪ್ಪ, ಮತ್ತೊಮ್ಮೆ ಈ ಬಗ್ಗೆ ವಿವರಣೆ ನೀಡುತ್ತಾ.

“ಹೊ ತಂದವರೇ 10,000 ರೂ. ಕಡ್ಡಿದ್ದಾರೆ ಅಂತ ಯಾವ ಅಧಾರದ ಮೇಲೆ ಹೇಳುತ್ತಿರಾ” ? ಹಿ. ಏ.ನ ಪ್ರಶ್ನೆ.

“ಅಗ್ಗೇ ಹೇಳಿದ್ದಲ್ಲ, ಸುರೇಶ 7 ಫುಂಟೆ ಅದೂ ದಾಮಪ್ಪನ ಮನೆಗೆ ಹೊ ಮುಟ್ಟಿಸಿಲ್ಲ ಅಂತ ಪೋನ್ ಬಂದಿತ್ತು ಅಂತ. 2. 30ಕ್ಕೆ ಹೋದ ಮಗ ಇಟ್ಟ ಹೊತ್ತಾದರೂ ಯಾಕೆ ಅವರ ಮನೆಗೆ ಹೋಗ್ನಿಲ್ಲ ಅಂತ, ಒಂದು ಸಲ ಸಂಗೆ ಷಾಕ್ ಆಯ್ದು. ಪನ್ನೂ ಹೇಳೋಕಾಗ್ಗೇ ಪೋನ್, ಇಟ್ಟಿಟ್ಟೆ.”

“ಸರಿ, ಈ ಹಣಾನ ದಯಾಕರ. ಅವನ ಹೆಂಡತಿಯೇ ಕಡ್ಡಿದ್ದಾರೇಂತ ಯಾಕೆ ಅನುಮಾನ ? 7 ಫುಂಟಿಗೆ ಮೊದಲು ಅವನೇಕೆ ರಾಮಪ್ಪನ ಮನೆಗೆ ಹೋಗಲಿಲ್ಲಾಂತ ಯೋಚ್ಚೇ ಮಾಡಿ, ಬೇರೆ ಯಾರಾದೂನೂ ಕಡ್ಡಿರ ಬಹುದಲ್ಲಾ ?”

“ಬೇರೆ ಯಾರೋ ಕದ್ದು, ಸುರೇಶನ್ ಕೊಂಡು ಹಾಕಿದ್ದೆ. ಆ ಹಣಾನ ಇವ್ವು ಇಲ್ಲಿಗೆ ತರ್ತಾನಾ ಸಾರ್ ? ನಾನು ಅಗ್ಗೇ ಹೇಳಿ, ದಾರೀಲಿ ಬಿದ್ದ ಹಣಾನ ಯಾವ ಮುಟ್ಟಾಳನೂ ಮುಟ್ಟೊಕೋಗಲ್ಲಾಂತ, ಇನ್ನು ಮನೇ ತನಕ ಕಾರಲ್ಲಿ ತಂದ್ ಹಾಕ್ತಾರಾ ? ನೀವೆ ಹೇಳಿ ಸಾರ್ ? ಅದೂ ಇಂಥ ಓದಿದ ಹುಡುಗರಿಗೆ ನೂರು ತರಹದ ಬುದ್ಧಿ ಇರುತ್ತೆ”.

“ದಾರೀಲಿ ಬಿಡ್ಡದ್ದು ಹೇಣ ಅಲ್ಲ, ಇನ್ನೂ ಸಾಯದೇ ಒದ್ದಾದುತ್ತಿದ್ದ ಹುಡುಗ್” ದಯಾಕರ ತನ್ನ ಕುಹಿತ— ದನಿ ಸೇರಿಸಿ ಸ್ಪಷ್ಟ ಪಡಿಸಿದ.

“ನಿಮ್ಮ ಈ ದಯಾಕರ್ ಮೊದ್ದೇ ಗುರ್ತಾ ? ಅವರ ಸ್ವಭಾವ ಹೀಗೇ ಅಂತ ಹೇಗೆ ಹೇಳಿರಾ ? ಎಜುಕೇಟೆಡ್ ಹುಡುಗರು ಎಷ್ಟು ಜನ ಇನ್ನೋ ಸೆಂಟ್ ಇರ್ತಾರೆ ಗೊತ್ತಾ ?” ಪೋಲೀಸ್ ಅಫೀಸರ್ ತನ್ನ ಪ್ರಶ್ನೆ ಮುಂದು ವರಿಸಿದರು.

ದಯಾಕರನ ಮುಖವನ್ನೇ ನೋಡಿದ ರಾಘವಪ್ಪೆ ಮುಕ್ಕನವನಿ, ಕೇಡಿಯ ತಲೆಯಲ್ಲಿ ಸಾವಿರ ಹೊಳಪುಗಳು. ಸಿಟ್ಟಿನಲ್ಲಿ ಗಾಂಭೀರ್ಯ ಬೆರಿಸಿ ದೃಢವಾಗಿ ಹೇಳಿದ “ಅವನಿಗೆ ನಾನ್ಯಾರು ಅಂತ ಗೊತ್ತಿಲ್ಲ. ಆದರೆ ಅಪ್ಪ ಬುದ್ದಿ ನನಗೆ ಚೆನ್ನಾಗಿ ಗೊತ್ತು, ಇಂಥ ಕಿತ್ತಾಪತಿ ಎಷ್ಟೋ ಮಾಡಿದಾಗೆ ಅಂತ, ನನ್ನ ಸ್ವೇಹಿತ ಜಾರ್ಜ್ ದೂ ಹಣ ದೋಚಿದ್ದಾನೆ ಇವನು ಒಂದು ಸಲ್”

ಹೇಳಿಕೆಗೆ ಇದ್ದಕ್ಕಿದ್ದಂತೆ ಹೊಸ ತಿರುವು ? ಹೊಸ ಸಂಗಾತಿಗಳ ತಲೆಗೆ ನೂರು ಸುತ್ತಿಗೆಯಿಂದ ಪೆಟ್ಟು ಕೊಟ್ಟಿಂಥ ನೋವು, ಅಬ್ಬ ಏನು ಸುಳ್ಳು ಇದು ? ಮಗನ ದೇಹವನ್ನು ಮನೆಗೆ ತಂದು ಹಾಕಿದ ಮಹಡುಪಕಾರಕ್ಕೆ ಎಂಥ ಮರ್ಯಾದೆ ಇದು ? ಸುಳ್ಳಿಗೆ ಸಾವಿರ ದ್ವಾರ. ಹೇಗೆ ಬೇಕಾದರೂ, ಎಲ್ಲಿ ಬೇಕಾದರೂ ನುಸ್ಕಿ ಹೋಗಬಹುದು. ಆದರೆ ಸತ್ಯಕ್ಕೆ ಒಂದೇ ಬಾಗಿಲು.

“ಸುಳ್ಳು ಸಾರ್, ಇದೆಲ್ಲ ಸುಳ್ಳು” ಗಂಟಲು ನೋರುವಂತೆ ಕರುಚಿದರು ನಿಂತು ಕೇಳಿಸಿಕೊಳ್ಳುತ್ತಿದ್ದ ಜೋಡಿಗಳು.

“ಸುಳ್ಳು ? ಹುಂ ನಿನ್ನ ಗುಣಕೊಂಡು ಸಾಕ್ಷಿ ಬೇಕಾ ? ಕರೆಸ್ತೀನಿ ತಾಳಪ್ಪ ದಯಾಕರ” ಎಂದವನು “ರಾಣೀ” ಎಂದು ಮಗಳಿಗೆ ಕರೆದು ಹೇಳಿದ, “ನನ್ನ ಫ್ರೆಂಡ್ ಜಾರ್ಜನ ಬರಹೇಳು, ಇವ್ವು ಜಾರ್ಜನ ಹಣ ಕಡ್ಡ ವಿಷಯ ಅವನ ಬಾಯಲ್ಲೇ ಕೇಳಿಸೋಣ, ನಂಗೂ ಇವನದು

ಫಟನೆಗಳು ನಮ್ಮವಲ್ಲ

ಮೊದಲು ಗುರುತ್ತೇ ಸಿಕ್ಕಿರಲಿಲ್ಲ, ಇವ್ವೆ ಒದರಾಟ, ಧ್ವನಿ ಕೇಳಿದ ಮೇಲೆ ಗುರುತು ಸಿಕ್ಕು: ಆ ಅಂದಿನ ಕಳ್ಳನೇ ಆಘ್ಯಂತ”.

“ಒಂದೇ ಒಂದು ಸತ್ಯದ ಮೇಲೆ ನೂರು ಸುಳ್ಳಗಳ ಆಕ್ರಮಣ ? ದಯಾಕರ ಮೊದಲಿನಿಂದಲೂ ಕಳ್ಳ ? ಸುಳ್ಳಗಳಿಂದ ತಪ್ಪಿಸಿಕೊಂಡು ಹೋರಗೆ ಹೋಗಲು ದಾರಿ ಎಲ್ಲಿದೆ ? ಏನನ್ನೂ ಹೇಳಲಾಗದ, ನಿಜವನ್ನೂ ತೋರಿಸಲಾಗದ ಸಂಕಟದ ಸ್ಥಿತಿ. ದಯಾಕರನ ಹೆಂಡತಿಗೆ ಮಾತೇ ನಿಂತು ಹೋದಂಥ ಭಯ. ಸತ್ಯದಲ್ಲೀ ಮೈ ತೋಳಿದು ಹಿರಿಯರಲ್ಲಿ ಭಯ-ಭಕ್ತಿಗಳನ್ನು ಬೇಳಿಸಿಕೊಂಡ ಹುಡುಗಿ ಸುಮನಾ, ಹೆಚ್ಚು ಜನರ ನಡುವೆ ನಿರಾಳವಾಗಿ ಓಡಾಡಲೂ ಸಂಕೋಚ ಪಡುವ ಪ್ರವೃತ್ತಿಯವಲು, ಈ ಕಪಟಿಗಳ ಮುಂದೆ, ನೆರೆದ ಚಿಕ್ಕ ಗುಂಪಿನ ಎದುರು ಏನು ಹೇಳಿಯಾಳು ? ದಿಕ್ಕು ತೋಚದ ಈ ಸ್ಥಿತಿಯಲ್ಲಿ ಭಯ ಮತ್ತು ತೆಲೆಸೋವು ಮಾತ್ರವೇ ಆವಳಹತ್ತಿರ ಸಂದರ್ಭ. ಅವಳನ್ನಾವರಿಸಿದ ಇವೇ ಎರಡು ಉಳಿದವರ ಕಣ್ಣಗಳಲ್ಲಿ ಅನುಮಾನ ತುಂಬಿವಂತೆ ಮಾಡಿದ್ದು.

“ಇತರರ ನೆಮ್ಮೆದಿಯ ಬದುಕಿಗೆ ರಗಳ ಅಂಟಿಸುವ ಹುಳುಗಳಿವು, ಪೋನ್ನೊ ಮಾಡಿಸ್ತಾನಂತೆ ನೋಡಿ, ವಂಗೆ ಕ್ಯಾ ಬಿಡಿ, ಈಗ್ನೇ ಒಬ್ಬ ಲಾಯರೊನ ಕರೆತರ್ನೀನಿ. ಎಲ್ಲಾ ಸುಳ್ಳ, ಸಾಕ್ಷಿಗಳ್ನ ನಮ್ಮೆದುರೇ ತಯಾರು ಮಾಡ್ತಾನೆ ರ್ಯಾಸ್ಕಲ್ರ್” ದಯಾಕರನ ತಲೆ, ರಾಘವಪ್ಪ ಮುಂದೆ ಮಾಡಬಹುದಾದು ದನ್ನು ಯೋಚಿಸಿ, ಅವನಲ್ಲಿ ಹದ್ದು ಏರಿದ ಸಿಟ್ಟು ಹುಟ್ಟಿಸಿ ಕೂಗಾಡಿಸಿತು. ರಾಘವಪ್ಪನ ಮನೆಯೋಳಿಗೆ ಹೋಗಲು ನೋಡಿದ ದಯಾಕರನ ಕ್ಯಾ ಹಿಡಿದು ತಡೆದು, ತಮ್ಮ ಹೇಳಿ, ಪ್ರತ್ಯೇ ಇತ್ಯಾದಿ ಮುಂದುವರಿಸಿದರು ಇನ್ನೊಪಕ್ಕರು, “ಮನೆ ಒಳಗೆ ಇಬ್ಬರು ಬಿ.ಸಿ.ಗಳಿದ್ದಾರೆ ಏಸ್ಪ್ರೋ ಹೆದರ್ಸ್‌ಡಿ- ಜಾಜೋಗೆ ಪೋನ್ನೊ ಮೂಲಕ ಸುಳ್ಳ ಹೇಳಿಕೊಡೋಕೆ ಆಗಲ್ಲ ಇವರ ರಾಣಿಗೆ”, ಎಂದು ಬೆನ್ನು ತಟ್ಟಿ, “ಹ್ಹಾ” ನೀವು ಈ ಸುರೇಶನನ್ನು ಕಾರಿನಲ್ಲಿ ಎತ್ತಿ ಹಾಕುವಾಗ ಹೊಡೆದಾಟದ ಗುರುತುಗಳಾಗಲೇ, ರಕ್ತದ ಕಲೆಗಳಾಗಲೇ ಏನಾದರೂ ಅಲ್ಲಿ ಕಾಣಿಸೋ” ?

ಹೊಡೆದಾಟದ ಕುರುಹು ? ರಕ್ತದ ಕಲೆ ? ದಯಾ ಮತ್ತುವನ ಹೇಂಡತಿ ಗಲಿಬಿಲಿಗೊಂಡರು. ಕಾಣುವಪ್ಪು ರಕ್ತದ ಕಲೆಗಳಂತೂ ಇರಲಿಲ್ಲ. ಹೊಡೆದಾಡಿದ ಗುರುತಿನ ಬಗ್ಗೆ ತಾವು ಗಮನಿಸಲೇ ಇಲ್ಲವಲ್ಲ ? ಅಂದರೆ ಇದು ಕೊಲೆಯೇ ಇರಬಹುದೇ ? ಯಾರೋ ಮಾಡಿದ ಕೊಲೆಯು ಪ್ರಯತ್ನಕ್ಕೆ, ತಮ್ಮಿಬ್ಬರನ್ನಾ ಅಹುತಿಗೊಳಿಸುವ ಯೋಜನೆಯೇ ಇದು ? ಆದರೆ ಆಕಸ್ತಾತ್ ಕೊಲೆಯಾಗಿರಬೇಕು, ಪೂರ್ವ ಯೋಜಿತವೆನ್ನಲು, ಅಲ್ಲಿದ್ದ ವರಾಗಲೀ, ಇಲ್ಲಿರುವವರೇ ಆಗಲೀ, ಯಾರೂ ತಮಗೆ ಪರಿಚಿತರಲ್ಲ, ಪರಿಚಿತರಲ್ಲದವರ ಮೇಲೆ ಕೊಲೆಯು ಅಪಾದನೆ, ಹಾಕುವ ಯೋಜನೆ ಯಾರು ತಾನೇ ಮಾಡ್ತಾರೆ ? ಆಫ್ಝ್ ಆ ರಸ್ತೆಯಲ್ಲಿ ಆಗ ಯಾರೇ ಬಂದರೂ ಈ ಕೊಲೆಯನ್ನು ಅವರಿಗಂಟಿಸುವ ಆಲೋಚನೆ ಆ ಮೇಲೆ ಬಂದಿರಬಹುದೇ ಅವರಿಗೆ ? ಬಿದ್ದ ಹುಡುಗನಂತೂ ಸತ್ತಿರಲಿಲ್ಲ ಆಗ. ಅಲ್ಲಿ ನೆರೆದಿದ್ದ ಆ ನಾಲ್ಕುರೂ ಈ ಕೊಲೆಯಲ್ಲಿ ಭಾಗಿಗಳೇ ? ಅಫ್ವಾ ಆಸ್ಟ್ರೇಯಿಯರೆಗೆ ಬಂದು ಅವಸರದ ನಿಮಿತ್ತ, ತೋರಿದ ಆ ಮುದುಕನ ಕೃವಾಡವೇ ಇದು ? ಉಹೂಂ, ಇರಲಿಕ್ಕಿಲ್ಲ, ನೋಡಲು ತುಂಬ ಸಭ್ಯನಂತೆ ಕಾಣುತ್ತಿದ್ದ, ಇಂದಿನ ಪಾಪಕೃತ್ಯದ ಬಗ್ಗೆ, ನಿಮಿಷ ನಿಮಿಷಕ್ಕೆ ನಡೆಯುವ ಅಪಘಾತಗಳ ಬಗ್ಗೆ. ಕಾರಿನಲ್ಲಿ ಕೂತ ಆ ಬದು ನಿಮಿಷಗಳು ಸಾಕಷ್ಟು ಮಾತಾಡಿದ್ದ, ಯಾವುದೋ ಕಫೀರಿಯಲ್ಲಿ ಫೀಲ್ಡ್ ಆಫೀಸರ್ ಆಗಿ ರಿಟ್ಯೂರ್ ಆದವನೆಂದು ಹೇಳಿದ ಹಾಗಿತ್ತೇ”?

“ಎನ್ನೀ ಎಷ್ಟೋತ್ತು ಯೋಚ್ಚಿ ಮಾಡ್ತಾ ನಿಂತ್ ಬಿಟ್ಟಲ್ಲ ? ಯಾಕೆ ? ಪಿ. ಬಿ. ನ ಅನುಮಾನದ ಪ್ರಶ್ನೆ ದಯಾಕರನ ಯೋಚನೆಗೆ ತಡೆ ಹಾಕಿತು.

“ಆ...ನಾವೂ...ನಾವು ಆದನ್ನೆಲ್ಲ ಗಮನಿಸಲೇ ಇಲ್ಲ ಇನ್ನೊಪೆಕ್ಕರೇ, ರಕ್ತವಂತೂ ಬಿದ್ದಿರಲಿಲ್ಲ ಅಲ್ಲ. ಯಾಕೆ ಗಮನಿಸಲಿಲಾಂದೇ, ನಮಗೆ ಇದು ಕೊಲೆಯ ಪ್ರಯತ್ನ ಎನ್ನುವುದಾಗಲೀ, ದಾರಿಯಲ್ಲಿ ಸಾಯಂಬಹುದು ಎಂಬ ಅಂಶವಾಗಲೀ, ನಮ್ಮ ಮೇಲೆ ಕೊಲೆಯ ಅಪಾದನೆ ಬರಬಹುದೆಂಬ ಯೋಚನೆಯಾಗಲೀ ಏದುಳಿನ ಹತ್ತಿರಪೂ ಸುಳಿಯಲಿಲ್ಲ” ದಯಾಕರ ತಮ್ಮ ನಿಲಂಕ್ಷೆಕ್ಕೆ ಕಾರಣ ತಿಳಿಸಿದ.

ಫುಟನೆಗು ನಮ್ಮೆವಲ್ಲ

“ನೀವೇನು ಹೇಳ್ತೀರಾ ಮಿಸೆಸ್ ದಯಾಕರ್ ? ನೀವೂ ಒಮ್ಮೆಯಾದೂ ಆ ಸ್ವಾಟನ್ನು ಗಮನಿಸಲಿಲ್ಪೀ ?” ಸುಮಳ ಕಡೆ ತಿರುಗಿ ಕೇಳಿದರು ಪಿ. ಬಿ.

“ಉಹ್ಮಾಳಿ. ಇಲ್ಲ, ಅದನ್ನೆಲ್ಲ ಗಮನಿಸಲು ನಾವೇನು ಪೂರ್ವೀಸರೇ, ಪತ್ತೀದಾರರೇ ? ಗಮನಕ್ಕೆ ಬಂದಿದ್ದರೆ, ಬಿದ್ದವನ ತಂಡಿಗೇ ಹೋಗ್ಗಿರಲಿಲ್ಲ. ಆಗಲೇ ಕಶ್ತಲು ಬೇರೆ ಆಗಿತ್ತು, ಬಹುಶಃ ಆಚೀಚೆ ಅಲ್ಲೇನಾದರೂ ರಕ್ತದ ಹನಗಳಿದ್ದರೂ ಅಥವಾ ಇನ್ನೇನಾದರೂ ಸಾಧನಗಳನ್ನು ಅಲ್ಲೀ ಎಲ್ಲಾದರೂ ಎಸೆದು ಹೋಗಿದ್ದರೂ, ನಮ್ಮ ದೃಷ್ಟಿಗೆ ತಾನಾಗಿ ಬೀಳುವಷ್ಟು ಬೆಳಕು ಇರಲಿಲ್ಲ ಅಲ್ಲ. ದೀಪದ ಕಂಬದ ಬೆಳಕಿನಲ್ಲಿ ನಾವು ಕಂಡದ್ದು. ನರಳುತ್ತಿದ್ದ ಈ ಹುಡುಗನನ್ನು ಮಾತ್ರ. ಅವನು ಥಿಟ್ಟು ಬಂದು ನಿಂತ ಮೇಲೆ, ನೋವಿನಿಂದ ನರಳುತ್ತಿರುವಂತೆಯೇ ಕಾಣುತ್ತಿದ್ದು. ಹಾಗೆಂದೇ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ದುವ ಸಹಾಯದ ಕೆಲಸಕ್ಕೆ ಕೃ ಹಾಕಿದ್ದು”, ತನ್ನನ್ನೇ ಪ್ರಶ್ನಿಸಿದಾಗ ಸುಮಾ ಕೊಂಚೆ ಧೈರ್ಯ ತಳಿದು ಉತ್ತರಿಸಿದಳು.

“ನಿಮಗೆ ಈ ಖಾಯಿಲೆಯವನನ್ನು ಮಲಗಿಸಿಕೊಂಡರೆ, ನಿಮ್ಮ ಕಾರಿನ ಸೀಟು ಹಾಳಾಗುತ್ತೇ ಅನಿಸಲಿಲ್ಪೀ ?”

“ಹ್ಮ್ಮ್ಹಾ, ಏನು ಪ್ರಶ್ನೆ ನಿಮ್ಮು ? ಒಂದು ಪೂರ್ಣಕ್ಕಿಂತ ಕಾರಿನ ಸೀಟು ಹೆಚ್ಚೀ ? ಅದೂ ಸೀಟಿಗೆ ಮೆತ್ತುವಂತ ರಕ್ತ, ನೀರು, ಮಣ್ಣ ಏನು ಕಾಣುತ್ತಲೇ ಇರ್ಲಿಲ್ಲ ಎಂದೆನಲ್ಲ. ಇನ್ನೊಂದು, ದಿನಕ್ಕೆ ಹತ್ತಾರು ತರಹದ ಜನರನ್ನು ಕೂಡಿಸಿ ಓಡಾಡಿಸುವ ಟ್ಯಾಕ್ಸಿಯ ಸೀಟಿಗೆ ಕೊಳಕು ಹಚ್ಚುವ ಜನರು ಎಷ್ಟೊಂದೇ ಏನೋ ?” ಸುಮನಾ ಹೇಳಿದಳು.

“ದಾರಿಯಲ್ಲಿ ಆ ಹುಡುಗನಿಗೆ ಇನ್ನೊಮ್ಮೆ ಥಿಟ್ಟು ಬಂದಿದೆ ಏನು ಮಾಡುತ್ತಿದ್ದಿರಿ ?” ವೈದ್ಯರ ಬಳಗೇ ಕರೆದೊಯ್ದುತ್ತಿದ್ದವರು ನಾವು ಅಲ್ಲಿಯೇ ಬಿಟ್ಟು ಬರುತ್ತಿದ್ದೇವಷ್ಟೇ, ಥಿಟ್ಟು ಮರಣಾಂತಿಕ ಖಾಯಿಲೆಯಲ್ಲ, ಅದು ಮೈ ಬಿಟ್ಟು ಹೋದರೆ ಅವನು ತಾನು ಒಬ್ಬನೇ ಮನಗೆ ಹೋಗಬಹುದು ಎನ್ನುವ ಭಾವನೆ ಇತ್ತು ನಮಗೆ, ಅದಕ್ಕೇಂದೇ ಆಸ್ಪತ್ರೆಗೆ ಕರೆದೊಯ್ದುದ್ದು”

ಪ್ರೇರಿಸ್ತೇ ಇನ್ನೊಮೆಕ್ಕೆರರ ತಲೆಯಲ್ಲಿದ್ದ ಎಲ್ಲ ಬಗೆಯ ಪ್ರಶ್ನೆಗಳು ದಯಾಕರ ಮತ್ತು ಸುಮನಾರ ಮೇಲೆ ಉರುಳುವಾಗಲೇ, ಅದು ಯಾವಾಗ ಅವರೊಡನೆ ಅವಶರಿಸಿ ಬಂದಿದ್ದನೋ, ಅಂತೂ ಒಬ್ಬ ಹೊಟೊ ಗ್ರಾಫರ್, ಅಲ್ಲಿದ್ದ ಕಾರು, ಕಾರಿನ ಹಿಂದಿನ ಸೀಟು, ಅಂಗಳದಲ್ಲಿ ಮಲಗಿದ್ದ ಹಣ, ಇತ್ಯಾದಿಗಳ ಹೊಟೊಗಳನ್ನು ಏವಿಧ ಭಂಗಿಯಲ್ಲಿ ತೆಗೆದುಕೊಂಡು ಏ. ಏ. ಸ ವಿಚಾರಣೆಯ ಮುಕ್ತಾಯಕ್ಕಾಗಿ ಕಾದು ನಿಂತಿದ್ದ ಆಗಲೇ.

ರಾಘವಪ್ಪನ ಮನೆಯೊಳಗಿಂನ ಬಂದ ಒಬ್ಬ ಏ. ಸಿ. “ಜಾಜ್ರ್‌ಗಿ ಹೋನ್ ಮಾಡಿದೆ, ಇದಿಗ ಬರುತ್ತಾರಂತೆ ಸಾರ್” ಎನ್ನುತ್ತ ಹೂರಬಂದಾಗ ಇಷ್ಟು ಹೊತ್ತು, ತಪ್ಪಿಗೆ ಸಿಂಹ. ಆವರ ಪ್ರತ್ಯೇತ್ತರಾಗಳನ್ನು ಅಲ್ಲಿಸುತ್ತ ಸಂತಿದ್ದ ರಾಘವಪ್ಪ ಧಿಡೀರನೇ ತನ್ನ ಬಡಬಡಿಕೆ ಆರಂಭಿಸಿದ.

“ಹಾಳ್ ಜಾಜ್ರ್ ಬರ್ತಾನಂತ, ನಾನ್ ಹೇಳ್ಲಿಲ್ಲ? ಅವ್ವನ್ನ ಬೇಕಾದ್ದ ಕೇಳಿ ಅಂತ, ಅವ್ವ ಯಾವತ್ತೂ ನಾವ್ ಹೇಳ್ಣಿಗ ಬರ್ತಾನೆ, ನಾವ್ ಹೇಳಿದ್ದ ಮಾಡ್ತಾನೆ, ಎಂದೂ ನಮ್ಮ ಕೈ ಬಟ್ಟಿಲ್, ಕೇಳಿಷ್ಟಿ, ಅವನನ್ನೂ ಕೇಳಿ” ಎಂದು ಸ್ವಲ್ಪ ಹೊತ್ತು ಅತ್ಯಿತ್ತ ಶತಪಥ ತಿರುಗಿ, ಆಮೇಲೆ ಜನರ ಗುಂಟಿನ ಸುತ್ತ ಬರ್ಮ್ಮ ನೋಡಿ; ಅಲ್ಲಿದ್ದ ಕಾರನ್ನೂ ಜನರನ್ನೂ ಬರ್ಮ್ಮ ವ್ರದ್ಧಕ್ಕಣ ಹಾಕುವವನಂತೆ ಸುತ್ತು ಹಾಕಿ ತನ್ನ ಪ್ರಕ್ಕೇ ಎಂಬಂತೆ ಹೇಳಿಕೊಳ್ಳ ತ್ವರಿತಗಾಗಿದ. “ಜಾಜ್ರ್ ಬಂದವನೇ ನೀ ಹೇಳಿಬಿಡು, ಇವನು ನಿಂಗೆ ಪರಿಚಯಾಂತ, ಕಳ್ಳನಾಗಿ ಯಾವಾಗ ಗುರುತಾದ? ಏನು ಮಾಡಿದ ಎಲ್ಲ ಹೇಳು, ನಿನ್ನ ಹತ್ತ ಇದ್ದ ಹಣ ದೋಚಿದ್ದನ್ನೂ ಹೇಳು. ಈಗ ನನ್ನಗ ಸುರೇಶಂಗೇ, ತಿಳಿತಲ್ಲ, ನನ್ನ ಮಗ ಸುರೇಶ ಇದಾನಲ್ಲ ಅವ್ವಿಗೆ ಥಿಟ್ಟು ಎಲ್ಲಿತ್ತು? ನಂಗಂತೂ ಗೊತ್ತಿಲ್ಲಾಂತ ಹೇಳು. ಬೇಗ ಬಾ ಜಾಜ್ರ್, ನೀನಾದೂ ನನ್ನ ದುಃಖ ಸ್ವಲ್ಪ ಕಡಿಮೆ ಮಾಡು. ಬಂದು ಎಲ್ಲಾ ಹೇಳಿಬಿಡು...”

ರಾಘವಪ್ಪ ಇನ್ನೂ ಬಡಬಡಿಸುತ್ತಿರುವಾಗಲೇ, 5 1/2 ಅಡಿ ಎತ್ತರದ, ಕವ್ವ ಬಣ್ಣದ ದುಡುಮಿಯೊಬ್ಬ ಜನಗಳ ಮಧ್ಯದಿಂದ ಮುಂದೆ

ಫಂಟಸೆಗಳು ನವ್ಯವಲ್ಲ

ಬಂದ, “ಏನ್ ಮುಕ್ತಿನಮನಿ ಏನಾಗಿಹೋಯ್ತು ? ಈ ರಾತ್ರಿಲಿ ನಂಗೆ ಇಲ್ಲಿಗೆ ಬರೋಕೆ ಹೋನ್ ಮಾಡಿದ್ದೇಕೆ ?” ಗಾಬರಿ, ಭಯಗಳಿಂದ ತಲ್ಲಣಿಸಿದ ಮುಖ ಹೊತ್ತ ಆಗಂತುಕನ ಬಾಯಿಂದ ಬಂತು ಆಶುರದ ಪ್ರಶ್ನೆ.

“ಮೃ ಘೇಂಡ್, ನನ್ನ ಮಗ, ಈ ಸುರೇಶನ ಕ್ಯಾಲಿಡ್ 10,000 ರೂ. ದಣನೂ ದೋಚಿ ಅವನ ಕೊಲೆ ಮಾಡಿಟ್ಟಿದ್ದಾರೆ ಈ ಪಾಟಿಗಳು, ಆಗೋ ಅವನು ನಿಂಗೆ ಮೊದ್ದೀ ಗುರ್ತಲ್ಲಾ ಎಂಥವನು ಅಂತ ಅವನೇ ಮಾಡಿರೋದು ಈ ಕೊಲೆ. ಈಗ ಥಿಟ್ಟು ಬಂದು ಸತ್ತಿದಾನೆ ಅಂತ ಹೆಣ ತಂದು ಹೇಳಿದ್ದಾನೆ”

ರಾಫ್‌ವಪ್ಪು ತಾನೇ ಮುಂದಾಗಿ ಅವಸರದಲ್ಲಿ ಹೇಳತೊಡಗಿದ್ದನು ಗಮನಿಸಿ ಅದನ್ನು ಅರ್ಥಕ್ಕೆ ತಡೆದು, ಮುಂದೆ ಬಂದ ಪಿ. ಐ. ತಮಿ ಸಂಶಯ ಹೊರಗಿಡವಿದರು.

“ಇವೇನಾ ರಾಫ್‌ವಪ್ಪು ನೀವು ಹೇಳಿದ ಜಾಜ್‌ ? ಅಮ್ಮೆ ತಿಳಿಸಿ ಮೊದ್ದು ನಮಗೆ, ನಾವೆಲ್ಲಾ ವಿಚಾರಿಸ್ತೂ ತೀವೆ”

“ಹಾಳ್...ಹೌದು ನೋಡಿ ಇವೇ ಜಾಜ್‌.

“ಎಲ್ಲಿರೋದು ಜಾಜ್‌ ನೀವು” ? ಪಿ. ಐ. ಕೇಳಿದರು. ಜಾಜ್‌ ಹೆಣವನ್ನೇ ನೋಡುತ್ತು ಇಹದಿಂದ ದೂರ ಹೋದವನಂತೆ ಏನೋ ಯೋಚಿ ಸುತ್ತಾ ಸಿಂತಿದ್ದು. ಒಮ್ಮೆ ಬೆಳ್ಳಿದವನಂತೆ, “ಅಂ” ಎಂದು, “ಇಲ್ಲೇ ಒಂದು ಘರಾಂಗ್ ದೂರದ, ಇದರ ಆಗೋ ಆ ಬದಿಯ ರಸ್ತೆಯಲ್ಲಿ “ಕ್ಯಾ ಮಾಡಿ ಮನೆ ಇರುವ ಸ್ತುಳ ತೋರಿದ ಜಾಜ್‌.

“ಜಾಜ್ ನಿಮ್ಮೆ ಇವರ ಪರಿಚಯವಿದೆಯೇ” ? ದಯಾಕರನತ್ತು ಬೆಟ್ಟು ತೋರಿಸಿ ಕೇಳಿದರು ಇನ್ನಾರ್ಕೆ ಸಾಹೇಬರು.

“ಗೊತ್ತು”, ಹುಬ್ಬ ಸಂಕುಚಿಸಿ, ಆಶ್ಚರ್ಯಂ ಸೇರಿಸಿ ಉತ್ತರಿಸಿದ ಜಾಜ್ ಆದ್ರೆ ಈಗ ಇವನ್ನಾಕೆ ಇಲ್ಲಿ ? ಏನು ಕದ್ದು ಸಿಕ್ಕಿಬಿದ್ದ ?” ಎಂದು ಪ್ರಶ್ನಿಸುತ್ತು ರಾಫ್‌ವಪ್ಪನ ಕಡೆ ನೋಡಿದ.

“ಎಷ್ಟು ವರ್ಷಗಳಿಂದ ಪರಿಚಯ ? ಹೇಗೆ ಪರಿಚಯ ಆಯ್ತು” ?
ಪಿ. ಐ. ತಮ್ಮ ಪ್ರಶ್ನೆ ಮುಂದುವರಿಸಿದರು.

“ಪರಿಚಯ ಎಂದರೆ ಕಳ್ಳನಾಗೇ ಪರಿಚಯವಾದದ್ದು. ಅದು ಕಳೆದ ವರ್ಷ ನನ್ನ ಜೀಬಲ್ಲಿದ್ದ 2,000 ರೂ. ಕದ್ದು, 1,000 ರೂ.ನ್ನು ನೋಡಿ ಇದು ಬೀಳಿಸಿಕೊಂಡು ಹೋಗಿದ್ದೀರಿ. ಎಂದು ವಾಪ್ಸು ತಂದು ಕೊಟ್ಟಾಗ ನಾನೂ ನಿಜ ಎಂದೇ ನಂಬಿ ಹೋಗಳ ವಂದಿಸಿ ಕಳಿಸುವವನಿದ್ದೆ. ಅದರೆ ನನ್ನ ಸ್ನೇಹಿತ, ಇವನು ಪಿಕ್‌ಪಾಕೆಟ್ ಮಾಡಿದ್ದನ್ನು ನೋಡಿದ್ದವ ನನಗೆ ನಿಜ ತಿಳಿಸಿದ ಆಮೇಲೆ ಚೆನ್ನಾಗಿ ಫ್ರಿಸಿ ಕಳಿಸಿದ್ದೆ, ಆಗ ರಾಘವಪ್ಪನೂ ನನ್ನ ಜೊತೆಗಿಡ್ಡರು,

“ಸುಳ್ಳು ಸುಳ್ಳು ಇವರನ್ನು ನಾನು ಇವತ್ತೇ ನೋಡಿರೋದು, ನಾನು ಕಳ್ಳನೇ ಅಲ್ಲ, ಎಂದೂ ಇನ್ನೊಬ್ಬರ ಒಂದು ದಮ್ಮಡಿಯನ್ನು ತೆಗೆದು ಕೊಂಡಿಲ್ಲ. ನೀವು ನನ್ನನ್ನು ಇನ್ನಾರಿಗೋ ಮಿಸ್‌ಟೇಸ್ ಮಾಡಿಕೊಂಡಿರ ಬೇಕು ಮಿ॥ ಜಾರ್ಜ್. ನೀವು ತಿಳಿದುಕೊಂಡಿರುವ ಕಳ್ಳು ಮನುಷ್ಯ ನನ್ನ ಹಾಗೆ ಇದ್ದಿರಬಹುದವ್ಯೇ, ನಾನಲ್ಲ”, ಒತ್ತರಿಸಿದ ಸಿಟ್ಟನ್ನು ತಡೆದು ಗಂಬೀರವಾಗಿ ಹೇಳಲು ಪ್ರಯತ್ನಿಸಿ ಹೇಳಿದ ದಯಾಕರ,

ಜಾರ್ಜ್ ಹಿಂದೆ ನಡೆದ ಫಟನೆಯೊಂದನ್ನು ಎಲ್ಲಿ, ಹೇಗೆ, ಯಾವಾಗ ಎಂಬಿದನ್ನು ಇನ್ನೊಮ್ಮೆ ವಿವರವಾಗಿ ವರ್ಣಿಸಿ ಹೇಳಿದಾಗ, ಆ ಒಂದೇ ಒಂದು ಕ್ರಾಣ, ಸುಮಾಳ ಮನಸ್ಸಿನಲ್ಲಿ ಶಂಕೆಯ ಇಣಿಕು. ಪರಿಚಯವೇ ಇಲ್ಲದವನ ಬಗ್ಗೆ, ಪೂರ್ವಯೋಜನೆಯೂ ಇಲ್ಲದೇ ಧಿಡೀರನೇ ಈಗ ತಾನೇ ಕಾಣಿಸಿಕೊಂಡ ವ್ಯಕ್ತಿ ಸುಳ್ಳು ಕತೆ ಕಟ್ಟಿ ಹೇಳಲು ಎಲ್ಲಾದರೂ ಸೊಧ್ಯವೇ ? ಡಿರಿ ಪರೀಕ್ಷೆಯಲ್ಲಿ ರ್ಯಾಂಕ್ ತೊಗೊಳಿಂದಕ್ಕಿಂತ ಹೆಚ್ಚಿನ ಜಾಣ್ಣನ ಇರ್ಣೀಕು ಇಂಥ ಸುಳ್ಳಗಳನ್ನು ನಿಜವೇನಿಸುವ ಹಾಗೆ ಹೇಳಬೇಕೆಂದರೆ ಉಹೂ ಸುಳ್ಳ ಇರಲಾರದು” 4ನೇ ಮೇನಾನಲ್ಲೀ ದಯಾ ಮೊದಲೊಮ್ಮೆ ಮನೆಗೆ ಬಂದದ್ದು. ಅದೇನೋ ಪೂರ್ವೇ ಖಲಿಂ ತರಲೆಂದು ಹೋದವರು. ಮತ್ತೆ ಮನೆಗೆ ಬಂದ ಅರ್ಥ ಫಂಟೆಯೋಳಿಗೆ ಮೊದಲೇ ತಯಾರಾಗಿ ನಿಂತಿದ್ದ

ತನ್ನನ್ನ ಅದೇ ರಸ್ತೆಯಲ್ಲಿ ಕರೆದುಕೊಂಡು ಮಹಿಮಾಪ್ರರಕ್ಷೆ ಹೊರಟಿದ್ದು, ಕಾರು ನಿಧಾನಿಸಿದ್ದು, ಇಣಾಕಿದ್ದು, ನಿಲ್ಲಿಸಿದ್ದು, ಯಾರಿಗೆ ಗೊತ್ತು? ಹೊರಗೆ ಹೋಗಿ ಬರುವಾಗ ಏನು ಮಾಡಿ ಬಂದಿದ್ದರೋ? ಪ್ರವಾಸಕ್ಕೆ ಹಣ ಇರಲೀಂತ ಹೀಗೆ ಮಾಡಿರಬಹುದೇ? ಇವರ ಶ್ರೀಮಂತಿಕೆಯೆಲ್ಲ ಇಂಥ ಹಣಗಳ ಶೇಖರತ್ವಯಿಂದಲೇ ಮೇರೆದು ನಿಂತಿದೆಯೋ ಏನೋ? ದಯಾಕರನ ಬಗ್ಗೆ ಹೆಚ್ಚು ಹೇಳಿಕೊಳ್ಳಲು ತನಗಾದರೂ ಏನು ಗೊತ್ತಿದೆ? ಯಾರೋ ತೋರಿಸಿಕೊಟ್ಟು ಗಂಡು, ಮುವಿ ನೋಡಿ ಒಟ್ಟಿದ್ದಷ್ಟೇ, ಈ 15 ದಿನಗಳಲ್ಲಿ ತಾನು ಕಂಡ ಅವನ ಸಹೃದಯತೆ. ವಿನಯ, ಉದಾರತೆಗಳೆಲ್ಲ ತಮ್ಮದು ಹೊಸ ಸಂಬಂಧ ಎಂಬ ಸಂತೋಷಕ್ಕಿರಬಹುದು, ಇಲ್ಲಾ ತಮ್ಮ ಕುಟುಂಬ ದವರ ಬಗ್ಗೆ ಮಾತ್ರವೇ ಇರಬಹುದು, ಅಥವಾ ಅತಿ ವಿನಯಂ ಧೂರ್ತ ಲಕ್ಷ್ಯಣಂ ಎನ್ನುವೆಂತೆ, ಒಳಗಿನ ಧೂರ್ತತನವನ್ನ ಮುಚ್ಚಿಹಾಕಲು ಮಾಡಿದ ಅತಿವಿನಯದ ಸೋಗಿರಲಾಬಹುದು ಭೇ; ತನ್ನನ್ನೂ ಪೇಚಿನಲ್ಲಿ ಸಿಲುಕೆಸಿ ಬಿಟ್ಟನೇ?”

ಮರುಕ್ಕಣವೇ ಸುಮನಾ ತನ್ನನ್ನೇ ಬೈದುಕೊಂಡಳು. “ಫೂ ಫೂ, ಏನು ಕೆಟ್ಟ ಯೋಚನೆ ತನ್ನದು? ದಯಾಕರನಂಥ ಸದ್ಗುಣಯ ಬಗ್ಗೆ ಇನ್ನು ಗುಣವೇ ತಿಳಿಯದ ತನ್ನದೇ ಗಂಡನ ಬಗ್ಗೆ ಈ ಅನುಮಾನವೇ? ಪಾಪ, ಭೀ”,

“ಮಿಸೆಸ್ ದಯಾಕರ್. ನಿಮ್ಮ ಪತಿಯ ಗುಣ ಮತ್ತು ಸ್ವಭಾವಗಳ ಬಗ್ಗೆ ನಿಮ್ಮ ಹೇಳಿಕೆ ಏನು”? ಸುಮನಾಳನ್ನ ಕೊಂಚ ದೂರ ಕರೆದೊಯ್ದು ಕೇಳಿದರು ಇನ್ನೊಪೆಕ್ಕರ್.

“ಅವರನ್ನ ನಾನು ಮದುವೆಯಾಗಿ ಬರಿ 15 ದಿನಗಳಷ್ಟೇ ಆಗಿರೋದು. ಅದಕ್ಕೆ ಮೊದಲು 2 ಸಲ ನೋಡಿದ್ದು, ಏನೋ ಒಂದೆರಡು ಮಾತಾಡಿದ್ದಷ್ಟೇ. ಆದ್ದರಿಂದ 15 ದಿನಗಳಲ್ಲಿ ನಾನು ಕಂಡ ಹಾಗೆ ಅವರಲ್ಲಿ ಯಾವ ಚಿಕ್ಕ, ಪುಟ್ಟ ದುಗುರಣ ಕೂಡಾ ಇಲ್ಲ, ಸ್ವಲ್ಪ ಮುಂಗೋಟಿ ಅಂತ ನಮ್ಮತ್ತೆ, ಮಾವ ಹೇಳಿರ್ತಾರೆ. ನಂಗೆ ಅದೂ ಗೊತ್ತಾಗಿಲ್ಲ ಇನ್ನೂ,

ಮತ್ತೆ, ಕಳ್ಳುತನ, ಹೊಲೆಗಳಿಂತೂ ದೂರದ ಮಾತು” ಒಳಗೆ ಒಮ್ಮೆ ಸುತ್ತು ಹಾಕಿದ ಸಂಶಯವನ್ನು ಹೊರತೋರದೇ ಹೇಳಿದಳು ಸುಮನಾ.

ಅಮೇಲೆ ದಯಾಕರನನ್ನು ಸ್ಪಷ್ಟ ದೂರ ಕರೆದೊಯ್ದು ನಿಲ್ಲಿಸಿಕೊಂಡು ಸುಮನಾಳ ನಡತೆ, ಹವ್ಯಾಸ, ಗುಣಗಳ ಬಗ್ಗೆ ಕೇಳಿದರು ಆದೇ ಇನ್ನೊಪೆಕ್ಕರ್ ದಯಾಕರನಿಗಾದರೂ ಗೊತ್ತಿದ್ದುದಷ್ಟೆ, ಆದರೂ, “ಮನೆಯಿಂದ ಒಬ್ಬಳೇ ಹೊರಗೆ ಎಲ್ಲೂ ಕಾಲಿಡದ ಅನನುಭವಿ ಹುಡುಗಿ, ಯಾವ ಪಾಪಕ್ಕೆತ್ತ ತಾನೇ ನಡೆಸಿಯಾಳು ಇನ್ನೊಪೆಕ್ಕರೇ ? ಈ ವಿಷಯದಲ್ಲಿ ಅವಳು ತುಂಬಾ ಇನ್ನೊಂದು ಸೆಂಟ್” ಎಂದು ದಯಾಕರ, ತನ್ನ ಅನಿಸಿಕೆ ತಿಳಿಸಿದ.

ಪಿ. ಐ. ರವರ ಆದೇಶದಂತೆ ಅಲ್ಲಿಗೆ ಬಂದ ಅವರ ನೋಕರ ವರ್ಗದವರು ಅವಶ್ಯಕ ಮಹಜರುಗಳನ್ನು ವಾಡಿ ಮುಗಿಸಿದ್ದರು. ತಮ್ಮ ಪ್ರಶ್ನೆಗಳು ಆ ಕ್ಷಣಿಕ್ಕೆ ಮುಗಿದಿದೆ ಎನಿಸಿದ ಪಿ. ಐ. ದಯಾಕರನಿಗೆ ಕೇಳಿದರು, “ದಯಾಕರ ನಮ್ಮೆ ಈಗ ಈ ಹುಡುಗ ಬಿಡ್ಡಿದ್ದ ಆ ಸ್ವಾಚ್ ತೋರಿಸ್ತೀರಾ”?

ವಾಚ್ ನೋಡಿಕೊಂಡ ದಯಾಕರ. ಫಂಟೆ ರಾತ್ರಿಯ 12 ಫಂಟೆ. ಸುತ್ತುಲೂ ಸೇರಿದ್ದ ಹತ್ತು ಹನ್ನೆರಡು ಜನರ ಗುಂಪು ಅದಾವಾಗಲೋ ಕಡಿಮೆಯಾಗಿ, ಜನ ಪೂರ್ತಿ ಖಾಲಿಯಾಗಿ ಹೋಗಿತ್ತು. ಮಾಹಿಮಾಪುರ ದಲ್ಲಿದಿದ್ದರೆ ಆಗಲೇ ಬಂದು ನಿದ್ದೆ ವಾಡಿ ಮುಗಿಸಿಬಿಡಬಹುದಾಗಿದ್ದ ಸಮಯ. ಮನೆಗಾದರೂ ವಾಪ್ಸೊ ಹೋಗಿದ್ದರೆ”...ಎಂದುಕೊಂಡ,

“ಈಗ್ಗೇ ಹೋಗ್ಗೇಕಾ ? ನಾವು ಮಾಹಿಮಾಪುರಕ್ಕೆ ಹೊರಟಿವರು: ಮಹಿಮಾಪುರಕ್ಕಂತೂ ಹೋಗಲು ಬಿಡಲ್ಲ, ಮನೆಗಾದ್ದೂ ಹೋಗ್ಗುಹುದಲ್ಲ ? ನಾಳಿ ಬೆಳಗ್ಗೆ ತೋರಿಸಿದ್ದೆ ಆಗ್ಗೇ ?” ತೀರ ಬೇಸರದಿಂದ ಕೇಳಿದ ದಯಾ, ನಿದ್ದೆಯನ್ನು ಹೊತ್ತುವನಂತೆ ಆಕಳಿಸುತ್ತಾ.

“ಇವತ್ತೇ ಮಾಹಿಮಾಪುರಕ್ಕೆ ಕಾರು ತಲುಪಿಸಬೇಕಿತ್ತೋ ಏನೋ ? ಆಗಲಿಲ್ಲ ಅದು, ನಮ್ಮೆ ಮನೆಗೆ ಹೋಗೋಕೆ ಬಿಟ್ಟಬಿಡಿ ಇನ್ನೊಪೆಕ್ಕರೇ. ಈ ಹೊತ್ತಿನಲ್ಲಿ ಅಲ್ಲೇನು ಕಾಣಿಸುತ್ತೆ ನಿಮ್ಮೆ, ಆ ಜಾಗ ಹುಡುಕೋದೂ

ಫುಟನೆಗಳು ನಮ್ಮೆಲ್ಲ

ಕವ್ಯ ನಮ್ಮೆ ಈಗ, ಬೆಳಗ್ಗೆ ಎಲ್ಲೂ ಹೋಗಲ್ಲ, ಆ ಜಾಗ, ಬೆಳಗ್ಗೆ ತೋರಿಸಿದ್ದೆ ಅಗದೇ ? ಸುಮಾ, ಗಂಡನ ಮಾತಿಗೆ ಒತ್ತುಕೊಟ್ಟಳು.

“ಜಾಗ ಎಲ್ಲೂ ಹೋಗಲ್ಲ ಮೇಡಂ, ಆದ್ದೆ ಈಗಿದ್ದ ಹಾಗೇ ಉಳಿದೇ ಹೋದ್ದೆ ? ಇನ್ನೊಪೆಕ್ಕರರ ಆನುಮಾನ.

“ಬೆಳಗ್ಗೆ 6 ಫಂಟೆಗೇ ತೋರಿಸ್ತೀನಿ ಬೇಕಾದ್ದೆ. ನಡುರಾಶೀಲಿ ತನಿಖ ನಡೆಸೋದು, ಪ್ರೋಟೋಸ್ ತೋಗೊಳಿಸೋದೂ, ಮಾಡ್ತಾರೆ ಅಂತ ಸಂಗಂತೂ ಗೊತ್ತಿರ್ಹಲ್ಲ, ಈ ಕಥ್ತಲ್ಲಿ ಏನು ನೋಡೋಕೆ ಆಗುತ್ತೆ ಅಲ್ಲಿ” ದಯಾಕರ ಹೇಳಿದ.

“ಈಗ ಗೊತ್ತಾಯ್ತುಲ್ಲ, ಇಂಥ ಪ್ರಕರಣದ ಪರಿಸ್ಥಿತಿಯಲ್ಲಿ ಹಗಲು, ರಾಶಿ ಲೆಕ್ಕಿಸದೇ ನಮ್ಮ ಕೆಲಸ ಮಾಡ್ತೀವಿ ಅಂತ, ನಡೀರಿ, ಕೊಲೆ ಮಾಡ ದಿದ್ದ ವರಿಗೆ ಭಯ ಯಾಕೆ ? ಜಾಗ ತೋರ್ನೋಕೆ” ? ಪಿ. ಐ. ರವರು ಕೇಳಿ ದಾಗ, “ಭಯ ಯಾರಿಗಿದೆ, ಬೇಜಾರಪ್ಪೇ” ಎಂದು ಗೊಣಿದ ಸುಮನಾ ಮುಂದೆ ಮಾತಾಡಲು ಇಷ್ಟ ಪಡದೇ ಸುಮೃದ್ಧಿ ನಿಂತಳು. “ಆಯ್ದು ನಡೀರಿ, ಬಾ ಸುಮ” ಎಂದು ತುಂಬ ಬೇಸತ್ತವನಂತೆ ಹೇಳಿ ಹೆಂಡತಿ ಯೋಡನೆ ಕಾರು ಹತ್ತಿದ ದಯಾಕರ. ಅಂಗಳದಲ್ಲಿದ್ದ ಶವವನ್ನು ಪ್ರೋಲೀಸ್ ವ್ಯಾನೋಗೆ ವರ್ಗಾಯಿಸಲಾಯಿತು. ಮರುದಿನ ಬೆಳಗ್ಗೆ ಆ ಶವವನ್ನು ಹತ್ತಿರದ ಸಿಲಿ ಸಚನೋಗೆ ಪರೀಕ್ಷೆಗೆ ಕಳಿಸಲಾಗುವುದೆಂದು ಸಚಿ ಇನ್ನೊಪೆಕ್ಕರ್ ಹೇಳಿದರು.

ಪಿ.ಐ, ಮತ್ತು ಇಬ್ಬರು ಕಾನಾಸ್ಪೇಬಲ್‌ಗಳು ದಯಾಕರನ ಕಾರಿನಲ್ಲಿ ಹತ್ತಿಕೊಂಡರು. ಉಳಿದ ಇಬ್ಬರು ಹೇದೆಗಳು ಮತ್ತು ಪ್ರೋಟೋಗಾರಫರ್ ಹಾಗೂ ಇನ್ನೊಬ್ಬ ಸಹಾಯಕ ಇತ್ತಾದಿಗಳೆಲ್ಲ ಆಮೇಲೆ ಒಬ್ಬೊಬ್ಬರಾಗಿ ಬಂದು ಕಾಣಿಸಿಕೊಂಡವರು ಹಿಂದೆ ಶವವನ್ನು ಸಾಗಿಸಿ ಬುದ ವ್ಯಾನಾನಲ್ಲಿ ಕುಳಿತರು.

ಗಂಡ ಹೆಡತಿಯರು ಯಾವ ಮಾತ್ರಾ ಅಡಿಕೊಳ್ಳಬಂತೆ ನೋಡಿ ಕೊಳ್ಳಲೇಂದೋ ಏನೋ. ಐ.ಪಿ.ರವರು, ಸುಮಾಳನ್ನು ಇತರ ಇಬ್ಬರೂ ದಿಗೆ ಹಿಂದೆ ಕೂಡಲು ಹೇಳಿ ತಾವು ದಯಾನ ಪಕ್ಕದಲ್ಲಿ ಕುಳಿತರು. ರಾಘು ಪಪ್ಪನ ಮನೆಯ ಬಳಿ ಇಬ್ಬರು ಹೇಡಗಳನ್ನು ಪಹರಿಗೆ ನಿಲ್ಲಿಸಿ, ಕಾರು ನಡೆಸಲು ಅಮಮತಿ ನೀಡಿದರು ಅವರು.

ದಯಾಕರನ ತಲೆಯೊಳಗೆ ನೋವಿನ ಸಿಡಿದಾಟ, ಕಣ್ಣನ ರೆಪ್ಪೆಯ ಮೇಲೇ ಕುಳಿತ ನಿದ್ದೆಯ ಕಾಟ, “ಎಲ್ಲಿಯ ಗ್ರಹಚಾರ ಗಂಟು ಬಿತ್ತಿದು?” ನಾಳಿ ಬೆಳಗ್ಗೆಯಾದರೂ ಮಹಿಮಾಪುರಕ್ಕೆ ಹೊರಡಲು ಆಗುತ್ತೋ ಇಲ್ಲವೋ? ಪಾಪ. ಪ್ರೌಢಾರ್ಮಾ ಕಾಣ್ಣಲ್ಲ ಆದ್ದರಿಂದ ಸುಮಾಗೆ ಎಷ್ಟು ಬೇಜಾ ರಾಗುತ್ತೋ? ಏಚ್‌ಎಷ್ಟ್ಯೂಂದು. ಮಾಡಿದ್ದಲ್ಲ ವ್ಯಧ್ರವಾಗಬಹುದು, ಕೊಲೆ ತಾವು ಮಾಡಿದ್ದಂತೆ; ಅಭ್ಯಬ್ಧ ಎಂಥ ಮಹತ್ವ ಆಪಾದನೆ! ಎಷ್ಟು ದೊಡ್ಡ ಅಪರಾಧ; ಸುಳ್ಳಾಂದನ್ನು ಹೇಳಲಾಗದ ಪಾಪದವರ ಮೇಲೆ? ಅಕಸ್ಮಾತ್ ಸಾಬೀತಾದರೆ ಜೀವಾವಧಿ ಕಾರಾಗೃಹವಾಸ ಅನುಭವಿಸಬಹುದಾದಂಥ ಮಹಾ ಅಪರಾಧ? ಹಾಯ್ ಯಾವ ಕರ್ಮ ಇರು? ಹುಂ ನಾಳಿ ಯೊಳಗೆ ಹೇಗಾದರೂ ಮಹಿಮಾಪುರ ತಲುಪಿ, ಇವರಿಂದ ಬಿಡುಗಡೆಯಾಗಿ ಬಿಟ್ಟರೆ, ಆಮೇಲೆ ಒಂದು ತಿಂಗಳು ಈ ಜನಗಳ ಕಣ್ಣಗೆ ಕಾಣಿದಂತೆ ಇದ್ದು ಬರಬಹುದು. ಆಮೇಲೆ ಏನೇ ವಿಚಾರಣೆ ನಡೆಸಿದೂ ಅಡ್ಡಿ ಇಲ್ಲ, ಅಲ್ಲಿಂದ ತನಕ ಹಾಳಾಗಿ ಹೋಗ್ಗಿ ಈ ಕೇಸ್. ಸದ್ಯ ಇದರಿಂದ ಕ್ಯೆ ಬಿಡಿಸಿಕೊಂಡರೆ ಸಾಕು ಒಮ್ಮೆ” ಎಂದು ಯೋಚಿಸುತ್ತಾ, ಕೊರಗುತ್ತಲೇ ಕಾರು ಓಡಿಸಿದ.

ಬೃಂದಾ ಟಾಕೀಸಿನಿಂದ ಮುಂದೆ, ನಲವತ್ತ್ಯಾದೋ ಏವತ್ತೋ ಕಾರಿಸಿನ ಪರೆಗೆ ಉದ್ದಕ್ಕೂ ಒಂದೇ ರೀತಿ ಇರುವ ಸುಮಾರು 2/3 ಮೈಲುಗಳ ಅಂತರದ ದಾರಿ ಅದು. ಆ ಜಾಗವನ್ನು ಗುರುತಿಸಲು ಸಹಾಯಿಸುವ ಅಂಗಡಿ ಅಥವಾ ಮನೆ, ಬೋಡುಗಳು ಯಾವುದೂ ಇಲ್ಲ, ಹಳ್ಳಿ ಜರ್ಮನ್ ಗಂಡನ್ ದಾಟಿ ಇನ್ನೂ ಮುಂದೆ, ತುಂಬಾ ಮುಂದೆ ಎಲ್ಲೋ ಒಂದು ಕಡೆ ಮೊದಲೇ ಯಾವ ಅಡ್ಡರಸ್ತೇ, ಯಾವ ಮುಖ್ಯ ರಸ್ತೇ ಎಂದು ತಿಳಿದುಕೊಂಡಿರಲು ಅವನೇನು ಬಿದ್ದವನನ್ನು ಹುಡುಕಿಕೊಂಡು ಬಂದಿರಲಿಲ್ಲವಲ್ಲ. ಎಲ್ಲೋ ಇಲ್ಲ.

ಫಟನೆಗಳು ನಮ್ಮವಲ್ಲ

ಬದ್ದಿದ್ದ, ಅಷ್ಟೇ ಗೊತ್ತು. ಅವನು ಪ್ರತಿದಿನ ಓಡಾಡುವ ದಾರಿಯೂ ಅಲ್ಲ ಅದು, ಜೆನ್ನಾಗಿ ಗುರುತು ಹಿಡಿಯಲು. ಅವನ ಮನೆ ಮಾರುತಿ ಗುಡ್ಡದ ಹಿಂದೆ, ಬ್ಯಾಂಕ್ ಇರುವುದು ಇನ್ನೆಲ್ಲೋ, ಈ ರಸ್ತೆಯಲ್ಲಿ ಈ ದಿನವೇ ಬಂದಿದ್ದಷ್ಟೇ. “ಅಂದ ಹಾಗೆ, 3ನೇ ಮೇನ್ನೇನಲ್ಲಿ ಪಾಕ್ ನ ಆಚೆ ಬದಿಗೆ ಕೆಂಪು ಬಣ್ಣದ ಮನೆಯೊಂದು, ಅಲ್ಲಿ ನಿಂತಾಗ ಕಾಳಿಸಿತ್ತು, ಏನಿಸಿ ದೃಢಪಡಿಸಿಕೊಳ್ಳಲು ಸುಮಾಗೆ ಕೇಳಿದ.

“ಸುಮಾ, ಸುರೇಶ್ ಬಿದ್ದ ಜಾಗದ ಆಚೆ ರಸ್ತೆಯ ಎದುರಿಗೆ ಕೆಂಪು ಗೋಡೆಯ ಮನೆಯೊಂದು ಇದ್ದ ಹಾಗಿತ್ತಲ್ಲಾ?”

“ಎನೋ ನಾನು ನೋಡಿಲ್ಲವ್ವು” ಸ್ವಲ್ಪ ಹೊತ್ತು ಯೋಚಿಸಿ ನಂತರ ಉತ್ತರಿಸಿದಳು, ಸುಮಾನ “ನಂಗಂತೂ ಇಲ್ಲಿ ಯಾವ ರಸ್ತೆನೂ ಗೊತ್ತಿಲ್ಲ, ಏರಿಯಾದ ಹೇಸರೂ ತಿಳಿದಿಲ್ಲ” ಉತ್ತರಿಸಿದವರು ಬೇಸರದಿಂದ ನಿಟ್ಟಿಸಿ ರಿಟ್ಟಿಲು.

ರಾತ್ರಿಯ ಹನ್ನೆರಡೂವರೆ ಘಂಟೆ, 34ನೇ ಅಡ್ಡರಸ್ತೆ ಬರಬಹುದಾದ ಒಂದು ಜಾಗದಲ್ಲಿ ಬೀದಿ ದೀಪದ ಬಳಿ ಕಾರು ನಿಲ್ಲಿಸಿ, ಇಲ್ಲೋ ನೋಡಿ ಎಂದ ದಯಾಕರ, ಕೆಳಗಳಿಂದು, ಸುತ್ತ ಗಮನಿಸಿ,

“ಅಲ್ಲಲ್ಲ, ಸಾರಿ, ಸಾರಿ, ಮುಂದಿನ ದೀಪದ ಕಂಬದ ಅಡಿ” ಎಂದು ಮತ್ತೆ ಕಾರಿನೋಳಿಗೆತೂರಿದ.

ಕೆಳಗಳಿಯ ಹೊರಟಿ ಇನ್ನೆಸ್ಟೆಕ್ಟ್‌ರು, ಕಾಲು ಒಳಗೆಳಿದುಕೊಂಡು, ಸರಿಯಾಗಿ ಕೂತರು ಪುನಃ. ಮುಂದಿನ ದೀಪದ ಕಂಬದ ಬಳಿಗೆ ಕಾರು ಚಲಾಯಿಸಿ, ಅಲ್ಲಿ ನಿಲ್ಲಿಸಿ,

“ಇದೇ ಜಾಗ ಸಾರ್” ಎಂದು ತೋರಿಸಿದ ದಯಾಕರ.

ಪ್ರೋಲೀಸ್ ದಂಡು ಕೆಳಗಳಿಂದು, ಸುತ್ತಮುತ್ತಲ ಜಾಗದ ಪರೀಕ್ಷೆ ಮಾಡಿತು. ಅಲ್ಲಿದ್ದ ಕಲ್ಲು, ಚರಂಡಿ, ದೀಪದ ಕಂಬಗಳನ್ನೂ ಗುರುತಿಸಿ ಕೊಂಡಿತು. ಪ್ರೋಟೋಗ್ರಾಫರ್ ಸುತ್ತ ತಿರುಗಿ, ಆ ಜಾಗದ್ದೂ ಮತ್ತು ದಯಾಕರ ಮೊದಲು ತೋರಿಸಿದ್ದ ಜಾಗದ್ದೂ ಸ್ವಾಪ್ತಾ ತೆಗೆದುಕೊಂಡ, ಆ

ದೀಪದ ಬೆಳಕಿನಡಿಯೇ “ನಾವೆಲ್ಲಿ ಈ ಜಾಗವನ್ನು ಕ್ರಿಂತ್ ಮಾಡಿಸಿದ್ದು ತೈವೋ ಎಂದು ಭಯವೇ ಏನೋ, ಈ ಕಶ್ಲಲ್ಲೇ ಮಹಜರ್ ನೂ ನಡೆಸೋದಲ್ಲೇ ಸ್ವಾಪ್ಸನೂ ತೊಗೊಳ್ಳಿದ್ದಾರೆ” ಕಾರಿನ ಬಳಿ ಬಂದು ನಿಂತದರೂಕರ ಒಳಗೆ ಹೊತ್ತಿದ್ದ ಸುಮಾಗೆ ಹೇಳಿದ.

ಮಹಜರೆಲ್ಲ ಮುಗಿದ ಮೇಲೆ ಇನ್ನಪೆಕ್ಕಾರ್ ಪರು, ದಯಾಕರನ ಮನೆಯ ವಿಳಾಸ ಕೇಳಿದರು. ಮತ್ತೊತ್ತಮ್ಮೆ ದಯಾಕರ ಪಕೋ ವಿಳಾಸ ಹೇಳಲು ಅನುಮಾನಿಸಿದ. ಮೂದಲೊಮ್ಮೆ ರಾಘವಪ್ಪನ ಮನೆಯ ಹತ್ತಿರ ಕೇಳಿದಾಗ ಮಾರುತಿ ಗುಡ್ಡದ ಬಳಿ ಎಂದಪ್ಪೇ ಹೇಳಿ ಮುಗಿಸಿದ್ದ. ವಯಸ್ಸಾದ ತಂದೆ, ರಕ್ತದ ಒತ್ತುಡ ಇರುವ ತಾಯಿ, ಇಬ್ಬರೇ ಮನೆಯಲ್ಲಿರುವಾಗ ಈ ಪೋಲೀಸ್ ತಂಡ ಮನೆಗೆ ವಿಚಾರಣೆಗೆ ಹೋದರೆ, ಅವರು ಹೆದರಿಕೊಳ್ಳಬಹುದೇ ಎಂದೊಮ್ಮೆ ಯೋಚಿಸಿದ. ಈಗ ಈ ನಡುರಾತ್ಮಿ, ಮಹಿಮಾಪುರಕ್ಕೆ ಹೊರಟ ತಾವು, ಪೋಲೀಸಿನವರ ಬೆಂಗಾವಲಿನಲ್ಲಿ ಮನೆಗೆ ಹಿಂತಿರುಗಿದರೆ ತಾಯಿಗೆ ಅದೆಮ್ಮು ಗಾಬರಿಯಾಗಬಹುದು, ಸುಮಾಳ ಕಡೆಗೊಮ್ಮೆ ನೋಡಿದ ಮತ್ತು ಆಲೋಚಿಸಿದ.

“ಯಾಕೆ ಹೇಳಿ ವಿಳಾಸ ಈಗ್ಗೇ ಬೇಕಾ? ನಾವಿಲ್ಲದಾಗ ಮನೆಗೆ ಹೋಗಿ ನಮ್ಮತಂದೆ ತಾಯಿಗಳ ತಲೆ ಕೆಡಿಸಬೇಡಿ ಸಾರ್ ಹೇಳಿದ್ದನಿ ವಿಳಾಸ” ಎಂದು ನಿಥಾನವಾಗಿ ಹೇಳಿದ ದಯಾಕರ, “ಬರೆದುಕೊಳ್ಳಿ, “ನಂ. ಎಂದು ಆರಂಭಿಸುವಾಗಲೇ,

“ವಿಳಾಸ ಇರಲಿ ಬಿಡಿ, ಮನೆಗೇ ಹೋಗೋಣ ನಡೀರಿ ಈಗ್ಗೇ” ಎಂದರು ಇನ್ನುಕ್ಕಿಂದಂತೆ ದಯಾಕರನ ಮುಖಿದ ಮೇಲಿನ ಅನುಮಾನ ಗಮನಿಸಿ.

“ಭೇ, ಭೇ ಎಲ್ಲಾದೂ ಉಂಟೇ? ಈ ಹೊತ್ತೆಲ್ಲಿ ನೀವು ಬೇಡ ನಾವಿಬೇ ಹೋಗಿ, ಮೊದಲು ನಮ್ಮ ಅಪ್ಪ, ಅಮ್ಮನಿಗೆ ವಿಷಯ ತಿಳಿಸಿ, ಸಮಾಧಾನ ಮಾಡಿರ್ತೇವಿ. ನೀವು ಬೇಗ್ಗೇನೇ ಬಂದ್ವಿಡಿ ಬೇಕಾದ್ದೆ, ಅಧ್ಯಾತ್ಮಾ ನಾವೇ ನಿಮ್ಮಲ್ಲಿಗೆ ಬೇಕಾದಾಗ ಬರ್ತೀವಿ” ಎಂದ ಏನು ಮಾಡಲೂ ತಿಳಿಯದೆ ದಯಾಕರ.

ಪಿ.ಎ.ನ ಕಣ್ಣಂಚಿನ ಅನುಮಾನ ಈಗ ಮುವಿದಗಲಕ್ಕೂ ಹರಡಿತು.

“ಕ್ಯಾಗ್ನೇ ಹೋಗ್ನೀಕು. ಮನೆ ನೋಡಿ ಬರ್ತೀವಿ, ನಡೀರ ಹೋಗೋಣ” ಎಂದರು.

ಬಾಗಿಲು ತೆಗೆದ ದಯಾಕರನ ತಂದೆ ವಸಂತರಾವ್‌ಗೆ, ನಡುರಾತ್ಯ ಯಲ್ಲಿ ಹಿಂದಿರಿಗಿ ಬಂದ ಮಗ ಸೋಸೆಯನ್ನು ಕಂಡು ಎಷ್ಟು ಆಶ್ಚರ್ಯ ವಾಲುತೋ, ಅವರ ಜೊತೆಗಿದ್ದ ವರನ್ನು ಕಂಡು ಅಷ್ಟೇ ಗಾಭರಿ ಮತ್ತು ಭಯವೂ ಆಯಿತು. ಏನೋ ಅಪಘಾತ ಮಾಡಿಬಿಟ್ಟಿದ್ದಾರೆ ಈ ಮಕ್ಕಳು ಎಂದು ನಿಧರಿಸಿಬಿಟ್ಟಿತು ಅವರ ಮನಸ್ಸು. ದಯಾಕರ ತನ್ನ ಚೇರಿತಿ ಯಲ್ಲಿ, ಒಳ್ಳೆಯ ಮಾತಿನಲ್ಲಿ, ಅವರಿಗೆ ನಡೆದ ಫಟನೆಯ ಬಗ್ಗೆ ವಿವರಿಸಿ, ಭಯಪಡುವಂಥದು ಏನೂ ಇಲ್ಲ ಎಂದು ಸಮಾಧಾನ ಹೇಳಿದ. ಸುಮಾಳೂ ಮನೆಯೊಳಗೆ ಕಾಲಿಟ್ಟಿವಳೀ ಅತ್ತೀಯ ಕೋಣಗೆ ಹೋಗಿ ಎದ್ದು “ಯಾರು ಬಾದಿರಬಹುದು?” ಎಂದು ಯೋಚಿಸುತ್ತ ಕೋಣಯಲ್ಲಿ ಕುಳಿತಿದ್ದ ಅತ್ತೀಗೆ ಯಾವುದೋ ಒಂದು ರೀತಿಯಲ್ಲಿ ವಿವರಿಸಿ, ನಡೆದ ಫಟನೆ ತಿಳಿಸಿ ಸಮಾಧಾನ ಹೇಳಿ ಹೋರಬಂದಳು.

ಮಗ, ಸೋಸೆಯ ಅಂದಿನ ದಿನಚರಿಯ ಬಗ್ಗೆ, ಮನೆ ಬಿಟ್ಟ ಸಮಯ ಸಂದರ್ಭ ಮತ್ತು ಕಾರಣಗಳನ್ನೂ ಕೇಳಿ ಸಂಕ್ಷಿಪ್ತ ಮಾಹಿತಿ ಪಡೆದ, ಪಿ.ಎ. ರವರು, ತಾವು ಪ್ರಾನಃ ಬರುವುದಾಗಿ ತಿಳಿಸಿ, ತಮ್ಮಾಡನೆ ಕರೆತಂದ ಪಿ. ಸಿ. ಗಳಲ್ಲಿ ಇಬ್ಬರನ್ನು ಅಲ್ಲಿ ಕಾವಲು ಹಚ್ಚಿ, ಹಿಂದಿರುಗಿ ಹೋರಟರು.

ಮಗ ಸೋಸೆ ಉರಿಗೆಂದು ಹೋರಟ ಮೇಲೆ ತಮಗಾದ ಬೇಸರದ ಬಗ್ಗೆ ಆ ಹುಡುಗನಿಗೆ ನಿಜವಾಗಿಯೂ ಥಿಟ್ಸ್ ಇರಲಿಲ್ಲೋ ಎಂಬ ಬಗ್ಗೆ, ಯಾರನ್ನೋ ಕೊಲೆಗಾರ ಎನ್ನುವ ಆಪಾದನೆ ಹಾಕಿದರೆ ಆವನಿಗೇನು ಲಾಭ ಎನ್ನುವುದರ ಬಗ್ಗೆ, ಯಾರಾದರೂ ಕೊಲೆ, ಸತ್ಯವಾಗಲೂ ಮಾಡಿರಬಹುದೇ ಎಂಬ ಬಗ್ಗೆ ಮನೆಯಲ್ಲಿ ಮತ್ತೆ ಮಾತುಕತೆ. ಅವರವರಲ್ಲೇ ಬಿಸಿಹಸಿ ಚಚ್ಚೆ. ಎಂದೂ ಯಾರಿಗೂ ಉಪಕಾರ ಮಾಡಲು ಹೋಗಲೇಬಾರದೆಂಬ ನಿರ್ಧಾರ, ಹೀಗೆ ಏನೋ ಚಿಕ್ಕ ಸಹಾಯ ಮಾಡಿ ತಮಗೇ ಕಷ್ಟ ತಂದುಕೊಂಡ ಒಂದೆ

ರದು ಅನುಭವಿತ ಫೆಟನೆಗಳ ವರದಿ ತಂದೆ ತಾಯಿಗಳಿಗೆ. ಅಂತೂ ಆ ರಾತ್ರಿ ಉಳಿದ ಒಂದೆರಡು ಫೌಂಟೆಗಳ ಅವಧಿಯಲ್ಲಿ, ಮಲಗಿದರೆ, ತಲೆಗಂಟನ ಸೋವು ಶಮನಗೊಂಡಿತು ಎನ್ನುವ ನಂಬಿಕೆಯಿಂದ ಎಲ್ಲರೂ ಮಲಗಿದರು.

ಮರುದಿನ ಬೆಳಿಗ್ಗೆ 9 ಫೌಂಟೆಗೆ ಕಾಲಿಂಗ್‌ಬೆಲ್‌ ಟೆಬ್ಲ್‌ಕ್ಸ್ ಎಚ್‌ಎತ್ತ್‌ ದಯಾಕರ ಬಾಗಿಲು ತೆರೆದರೆ, ಇನ್ನೂ ಆರದ ತಲೆಸೋವನ್ನು ಹೆಚ್ಚಿಸುವ ಪಿ.ಸಿ.ಯ ದರ್ಶನ, “ಏನ್ನೀ ನಮ್ಮ ತನಿಖೆ ಮುಗೀಲಿಲ್ಲ ಇನ್ನೂ, ಬನ್ನಿ ಒಳಗೆ” ಎಂದ.

“ಷಿಹ್ ಒಂದೇ ಒಂದು ದಿನಕ್ಕೆ ಮಡರ್‌ ಕೇಸಿನ ತನಿಖೆ ಮುಗಿ ಸೋರೆ ಸಾಧ್ಯವಾ ಎಲ್ಲಾದ್ದರೂ ? ಮಾಡಿದ ತನಿಖೆಯನ್ನು ಈ ದಿನ ಮತ್ತೊಮ್ಮೆ ಪರಿಶೀಲಿಸಬೇಕು”.

“ಕೂತ್ತೊಳ್ಳಿ” ಎಂದು ಕುಟ್ಟಿ ತೋರಿಸಿದ ದಯಾಕರ ಹೆಂಡತಿಗೆ ಕರೆದು, ತಲೆಸೋವಿನ ಉಪರ್ಮನಕ್ಕೆ ಕಾಣಿ ತರಲು ಹೇಳಿ, ತಾನೂ ಮುಖ ತೊಳಿದು ಬರಲು ಹೊರಟಿ.

ಮನೆಯ ಸುತ್ತಲೂ ದೃಷ್ಟಿ ಹಾಯಿಸುತ್ತಾ, ದಯಾಕರನಿಗಾಗಿ ಕಾಯುತ್ತಾ ಕೂತ ಪೋಲೀಸ್ ಪೇಡೆ. ಎಲ್ಲ ಅನುಕೂಲವುಳ್ಳ ಅಂದವಾದ ಬಂಗಲೆಯಂಥ ಮನೆ. ವಿಶಾಲವಾದ ವರ್ತಾಂಡ ಆದು, ಮೆರಣ್ ಬಣ್ಣದ ಗೋಡೆಯ 2 ಮೂಲೆಗಳಲ್ಲಿ ವಿವಿಧ ರಂಗಿನ ನಿಜವಾದ್ದೆಂಬಂತೆ ಕಾಣಬ ಕೃತಕ ಹೂಗಳನ್ನಿಟ್ಟುಕೊಂಡು ಏರುಗುತ್ತಿರುವ ಹೂದಾನಿಗಳು, ಅದರ ಅಚೀವಿಗೆ ಹೂದಾನಿಯಲ್ಲಿ ಹೂ ಸುರಿಯುತ್ತಿರುವಂತೇ ಚಾಚಿ ಕೃಯಲ್ಲಿ ಹೂ ಬೀಳಿಸುತ್ತ ನಿಂತ ಹುಡುಗಿಯರ ಪ್ರತಿಮೆಗಳು ಮೇಲಿನ ಭಾವಣೆಯಲ್ಲಿ ತೂಗುತ್ತಿರುವ, ನಾಲ್ಕು ಮೂಲೆಯಲ್ಲೂ ನಾಲ್ಕು ಬಂಗಾರ ಹೊಳಪಿನ ಹೂಗೆಂಬಲುಗಳು ಎದುರು ಬದುರು ಗೋಡೆಯ ಮೇಲೆ ವೇಕಾನಂದ ಮತ್ತು ದೇವರ ಪಟಗಳು ಅದರ ಪಕ್ಕದಲ್ಲಿ ಒಷ್ಟಿವಾಗಿ ಕಾಣಬಂತೆ ಹಾಕಿದ ಬಂದೇ ಸ್ವೇಚ್ಚಿನ ಚಿಕ್ಕ ಪ್ರೋಟೋಗಳು, ಅದರ ಪಕ್ಕದಲ್ಲಿ ಮನೆ ಜನಗಳಿಗೆ, ಕೆಳಗೆ ಸೋಡೆಯ ಬದಿಯಲ್ಲಿ ಸಾಲಾಗಿ ಇಟ್ಟಿ ಆರು ಬೆತ್ತುದ ಕುಟ್ಟಿಗಳು ಮೇಲೆ ವೆಲಾವೆಟ್ ಬಟ್ಟೆಗಳ ಚೀಲ ಹೊಡ್ಡ ದಿಂಬುಗಳು ಮುಂದಿನ ಅಂಗಳ

ದಲ್ಲಿ ಅತ್ತ ಇತ್ತ ಪೆಟ್ಟಿ ಪೆಟ್ಟಿ ಹೊದೋಟ ಬಲದಲ್ಲಿರುವ ಕೋಣೆಯ ಬಗಿ
ಲಿಗೆ ಹೊನ್ನೆ ಬಣ್ಣಿದ ಜರಿ ಲೇಸುಗಳದೇ ಪರದೆ ಸುತ್ತು ತಿರುಗಾಡಿದ
ಪೇದೆಯ ಕಣ್ಣಗಳು ಆ ಮನೆಯವರ ಶ್ರೀಮಂತಿಕೆಯ ಮಟ್ಟಿ ಎಷ್ಟು ಎಂದ
ಉಹಿಸಿಕೊಂಡಿತು. ಅದೇ ಮನೆಯಲ್ಲಿರುವ ನಾಲ್ಕರ ಮುಖಿದಲ್ಲಿಂದ ಈ
ಶ್ರೀಮಂತಿಕೆ ತೋರಿಸುವ ಕಳೆಯೇ ಇಲ್ಲವೇ ? ಎಷ್ಟು ಸಾಧಾರಣ ವ್ಯಕ್ತಿತ್ವ
ಎಂದುಕೊಂಡಿತ್ತು ಪೇದೆಯ ಮನಸ್ಸು.

“ಎನ್ನೀ, ನಮ್ಮನ್ನಂತೂ ಪೇಚಿಗೆ ಸಿಕ್ಕಿಸಿಬಿಟ್ಟಿದ್ದೀರಾ, ಏನೂ
ಮಾಡ್ದೇ” ? ಒಳಗಿನಿಂದ ಬಂದು ಕುಚಿರು ಮೇಲೆ ಕುಳಿತುಕೊಳ್ಳುತ್ತಾ
ಅರಂಭಿಸಿದ ದಯಾಕರ ಉರಿಯುತ್ತಿರುವ ತನ್ನ ಕಣ್ಣಗಳನ್ನು ಹೊಸಕುತ್ತಾ
ಇವೊತ್ತು ಮಧ್ಯಾಹ್ನ ಉಟಿಗೆ ಹೋಗಲು ಮಹಿಮಾಪುರದಿಂದ ಟಿಕೆಟ್
ಬುಕ್ ಮಾಡಿಸಿದ್ದಾಗಿದೆ, ಅಲ್ಲಿಂದ, ಮದ್ರಾಸ್, ದೆಲ್ಲಿ ಕಾಶ್ಮೀರಗಳಿಗೆ
ಹೋಗಲು ನನ್ನ ಸ್ನೇಹಿತರೇ ರಿಸರ್ವ ಮಾಡಿಟ್ಟಿದಾರೆ, ಯಾವಾಗಲೋ
ಮಹಿಮಾಪುರದ ಪ್ರೋಗ್ರಾಂ ಕ್ಯಾನ್ಸಲ್ ಆಗಿ ಹೋಯ್ತು, ಇನ್ನು ಸೀದಾ
ಉಟಿಗೆ ಹೋಗೋಕಾದ್ದು ಬಿಡ್ಡೀರೋ ಇಲ್ಲೋ ? ಬಿಡ್ಡಲ್ಲಾಂದ್ರ
ನಂಗಿ ಎಷ್ಟು ಲಾಸ್ ಗೊತ್ತಾ ? ಟ್ರಾವೆಲ್ಲಿಂಗ್ ಟಿಕೆಟ್ ಕ್ಯಾನ್ಸಲ್ ಮಾಡಿ
ಸಿದ್ರ ಅದ್ಮೊಂದ್ ಪಸೆಂಟ್ ಹೋಗುತ್ತೆ, ಹೋಟೆಲ್ ನಲ್ಲಿ ಬುಕ್ ಮಾಡಿ
ಸಿದ್ದು ? ಈಗ ರೂಮ್ ಸಿಗೋಂದೇ ಕಷ್ಟ, ಇವೊತ್ತು ಯಾರ ಜೊತೆ
ಗಾದ್ದು ಮಹಿಮಾಪುರಕ್ಕೆ ಕಾರನ್ನಂತೂ ವಾಪಸ್ ಕಳಿಸಲೇಬೇಕು, ಇಲ್ಲದಿದ್ದೆ
ಅವರಿಗಾಗೋ ನಷ್ಟವನ್ನು ನಾನೇ ಕೊಡ್ದೇಕಾಗುತ್ತೆ ನೋಡಿ, ಉಪಕಾರ
ಮಾಡೋಕೆ ಹೋದ್ದೆ ಹೀಗಾ ಆಗೋದು ? ಕಾಲ ಯಾವ್ದೇ ಇಲ್ಲ,
ಜಗತ್ತು ಹೇಗೇ ಇಲ್ಲ, ಜನ ಎಲ್ಲಾ ತರಹದವರೂ ಇದ್ದೇ ಇರ್ತಾರೆ. ಆ
ರಾಸ್ಕಾಲ್ ನನ್ನ ಸ್ನೇಹ ಮಡರ್ ಅಂದುಬಿಡೋದಾ ? ನಮ್ಮ ಈ ತರಹದ
ಮೋಸವೆಲ್ಲಾ ಗೊತ್ತೇ ಇಲ್ಲಿಲ್ಲ, ನಗುತ್ತೆ ಅರಂಭಿಸಿದ ದಯಾಕರನ ಮಾತು
ಗಂಭೀರವಾಗುತ್ತಾ ಹೋಗಿ, ಕೊನೆಗೆ ಸಿಟ್ಟು ಸುರಿಸಿತ್ತು”.

“ಅದ್ದೇ ಮಾತಾಡೋಕೇ ಸಾರ್, ನಾನು ಬಂದಿದ್ದು, ನಿಮ್ಮ ಒಬ್ಬ
ಹತ್ತಿರನೇ ಮಾತಾಡ್ದೇಕು. ನಾನು, ಉಂ.....” ಎಂದ. ಅಶ್ವತ್ತ
ನೋಡಿ ಇಲ್ಲೇ ಮಾತಾಡೋಬೋದಾ” ಎಂದ ಹಿ.ಸ.

“ಏನು ರಹಸ್ಯ ಬಾಕಿ ಇದೆ ಇನ್ನೂ, ತೆಂದೆ-ತಾಯಿಗಳಿಗೆ ಎಲ್ಲಿಯೂ ದರೂ ಪಾಕ್ ಕೊಟ್ಟಬಿಟ್ಟಾರು ಈ ಜನ; ಎಂದುಕೊಳ್ಳುತ್ತಲೇ ಒಳಕೊಂಡಿಗೆ ಕರೆದೊಯ್ದ ದಯಾಕರ, ಆ. ಪಿ. ಸಿ. ಯನ್ನು ನೆಲದ ಮೇಲಿನ ರತ್ನಗಂಬಳ, ಪೂರ್ವೋಮ್ಮೆ ಬೆಡ್‌ಸ್, ದೊಡ್ಡ ಕುಚೀಗಳ ಮೇಲೆ ಹಾಕಿದ ಹುಲಿ ಚಮ್ಮದ ಬೀಲ, ಸಂಪೂರ್ಣವಾಗಿ ಶೃಂಗರಿಸಿ ಕೊಂಡು ನಿಂತಿದ್ದ ಆ ಕೋಕೆಯ ಬೆಡಗು ನೋಡಿ ದಂಗಾದ ಪಿ.ಸಿ. ಕುಚೀಯ ಮೇಲೆ ಜೋರಾಗಿ ಕೂತಾಗು” ಒಳಗಿನ ಮೆತುವಿಗೆ ಪೂರ್ವ ಕುಸಿದುಹೋದ.

“ಹ್ಹ್ಹ್, ಏನು ಹೇಳಿ ರಹಸ್ಯದ ವಿಷಯ” ದಯಾಕರ ಮೆಲ್ಲಿಗೆ ಹೇಳಿ ದರೂ, ತಾನು ಇದೀಗ ಕಂಡುಕೊಂಡ ಅವನ ಶ್ರೀಮಂತಿಕೆಯ ಗತಿಸಲ್ಲಿ, ಅವರು ಗದರುತ್ತಿದ್ದಾನೆಂದೇ ಅನಿಸಿತು ಪಿ.ಸಿ. ಗೆ.

“ಏನೀಲ್ಲಾ, ಇವೊತ್ತು ರಾಘವಪ್ಪನ ಅಕ್ಕಪಕ್ಕದ ಮನೆಯವರಿಂದ, ಅವರ ಪರಿಚಯದವರಿಂದ, ಅವರ ಗುಣ, ವ್ಯಕ್ತಿ ಇತ್ಯಾದಿಗಳ ಬಗ್ಗೆ ವಿಷಯ ಕಲೆಕ್ಟ್ ಮಾಡಿಕೊಳ್ಳಾರೆ ಸಾರ್, ಆ ರಾಘವಪ್ಪ ಏನೋ ಆ ಮನಗೆ ಬಂದು ಹತ್ತು ತಿಂಗಳಾಯ್ದುಂತೆ ಅಷ್ಟೆ ಹತ್ತು ತಿಂಗಳು ಅಂದ್ರೆ ಪಕ್ಕದವರಿಗೆ ಅವರ ವಿಷಯ ಏನೇನೂ ತಿಳಿದಿರೋಲ್ಲ ಅನಿಸುತ್ತೇ. ಈ ಮಹಾ ನಗರಗಳಲ್ಲಿ ವರ್ಷಗಳ್ಲೀ ಇದ್ದೂ ಇವು ತಮ್ಮ ನೇರಮನೆಯವರು ಅನ್ನೋದೇ ಗೊತ್ತಿರಲ್ಲ. ಅಕ್ಕಪಕ್ಕದವರ ಬಗ್ಗೆ, ಇನ್ನು ಅವರ ಬದುಕಿನ ಸಮಾಚಾರ ಏನು ಗೊತ್ತಿರುತ್ತೇ?” ತನಿಖೆ ಅಂತೂ ಇವೊತ್ತು ಶುರುವಾಗಿರುತ್ತೇ—” ಪಿ.ಸಿ. ಮುಂದುವರಿಸುತ್ತಲೇ ಕೋಣೆಯಲ್ಲಿದ್ದ ಕುಚೀಯಲ್ಲಿ ಸರಿಯಾಗಿ ಹೂತ,

“ಎಲ್ಲಾ ತನಿಖೇನೂ ಮುಗ್ಗಿ, ಆಗ ತಾನಾಗೇ ಗೊತ್ತಾಗುತ್ತೇ, ನಾನಾಗಲೀ, ಸುಮಾ ಆಗಲೀ ಕೊಲೆಗಾರರಲ್ಲ ಅನ್ನೋದು, ಯಾರು ಮಾಡಿದ್ದೋ ಅಥವಾ ಇದು ಹೊಲೇನೇ ಅಲ್ಲೋ ಏನೋ, ಎಲ್ಲಾ ವಿಚಿತ್ರ ಅನಿಸುತ್ತೇನಂಗೆ” ದಯಾಕರ ಹೇಳಿದ.

“ಇದು ಹೊಲೇನೇ ಅಲ್ಲ ಅನಿಸಬೋದು ಸಾರ್, ತನಿಖೆಗಳಿಲ್ಲ ನಡೀ ತಲೇ ಇರುತ್ತೇ, ನೀವು ಬೇಡವೇ ಬೇಡ ಅಂದ್ರೆ ತನಿಖೇನೇ ನಿಲ್ಲಿಸಬಹುದು;

ಫುಟನೀಗೆಲು ಸಮ್ಮಾಪ್ತಿ

ಸೂಕ್ಷಣಿಸಿದ ಹುಟ್ಟಿನ ನಡುವೆ ಕಿರಿದುಗೊಳಿಸಿದ ಕಣ್ಣಗಳಲ್ಲಿ ಅಶ್ವಯು
ಸೂಚಣಿಸಿದ ದಯಾಕರ,

“ಹೇಗೆ? ನಾವಂತರೂ ಕೊಲೆ ಮಾಡಿಲ್ಲ ಅಂದೆ, ಅನ್ನತ್ತುಲೇ ಇದ್ದೇವೆ,
ತನಿಬೀ ಶುರುವಾಗಿರುವುದು ರಾಘವಪ್ಪನಿಗೋಸ್ಕರ ತಾನೇ? ಅವ್ಯೇ ಬೇಡ
ಅನ್ನೇಕು, ನಾವು ಬೇಡಾಂದ್ರ ಹೇಗಾಗುತ್ತೆ?”

“ಆರೋಪ ಬಂದಿರೋದು ನಿಮ್ಮೇಲೆ ಸಾರ್, ಈ ಆರೋಪ ನಿಮಗೆ
ಬೇಡ ಅನಿಸಿದೆ ನಿಮ್ಮ ಮಯಾದೆಗೆ. ಟೂರ್ ಪ್ಲೋಗಾರಂಗೆ ಯಾವ್ವೆಕೂ
ಧಕ್ಕೆ ಬರಬಾರ್ತ್ಯಾಂತಿದೆ, ನೀವು ಈ ತನಿಬೀ ಮುಂದುವರಿಯದ ಹಾಗೆ
ಮಾಡ್ದೇಕು, ಮಯಾದೆ ಎಲ್ಲಕ್ಕಿಂತ ಮುಖ್ಯ ಸಾರ್. ನೀವೇ ಕೊಲೆಗಾರ
ವಿಂಬ ಅನುಮಾನ ಬಂದಿದೆ ಎಂದು ಹೇಪರಿನಲ್ಲಿ ಈಗ ಓದಿದ ಎಲ್ಲಾ
ಜನರೂ, ನೀವಲ್ಲ ಎಂದು ಸಾಬೀತಾದುದನ್ನೂ ಓದೇ ಓದಾತ್ಮರೆ ಅಂದ್ರೋ
ಬೇಡಿ. ಬೇರೆಯವರ ಹೆಸರಿಗೆ ಕಳಂಕ ಹಚ್ಚುವಾಗ ಇರುವಷ್ಟು ಅಸಕ್ತಿ,
ಅದನ್ನ ಅಳಸೋಕೆ ಇರೋಲ್ಲ, ಈ ಜನಗಳಿಗೆ. ಮುಂದೆ ಏನಾಯಾಂತ
ಓದದೇ ಇರೋ ಜನ, ನೀವೇ ಮಡರರ್ ಅಂತ ತಮ್ಮ ಮನಸ್ಸಲ್ಲಿ ಇಟ್ಟೋ
ತಾರೆ ಅಲ್ಲಾ? ನೀವು ಮಾತ್ರ ಈ ಬಗ್ಗೆ ಯೋಚ್ಚಿ ಮಾಡ್ದೇಡಿ. ನಾನು
ನಮ್ಮ ಪಿ. ಐ.ಗಿ ಹೇಳ್ತಿನಿ, ನೀವು ಸುಮ್ಮನಿದೂ ಕೇಸ್ ಇನ್ನೂ ರಾಮಾ
ಯಣ ಆಗುತ್ತೆ. ಅದ್ದೇ ಹೇಳ್ತಿದೇನಿ, ಆದ್ದೇ...ಸ್ಟ್ರೇಪ್...ಲ್ಯಾ...ಬಿಚಾರ್
ಗ್ರಾತ್ತ ಅಷ್ಟೆ” ಎನ್ನುವಾಗ ಪಿ.ಸಿ.ಯ ಮುಖಿದಲ್ಲಿ ದೇಶಾವರಿ ನಗೆ.

ಎಲ್ಲವನ್ನೂ ಅರ್ಥಮಾಡಿಕೊಂಡ ದಯಾಕರ ಕುಟಿತನಾದ, “ಏನಾ
ಮಾತಾಡ್ತಾ, ಇದೀರಿ ಪೋಲೀಸಪ್ರೈಲೀರೇ” ಎಂದು ಗದರುವ ದನಿಯಲ್ಲಿ
ಶುರು ಮಾಡಿದಾಗ, ಆ ಪಿ.ಸಿ.ಯೇ ಮತ್ತೆ ಹೇಳಿದ.

“ಬೇಜಾರು ಮಾಡ್ದೇಡಿ ಸಾರ್, ಜೆನ್ನಾಗಿ ಅನುಕೂಲವಾಗಿದೀರಾ,
ಅರಮನೆಯಂಥ ಮನೆ ಇದೆ.....” ಎನ್ನುವುದನ್ನೂ ಅರ್ಥಕ್ಕೇ ಕತ್ತಿಸಿ
ದಯಾಕರ ಗದರುವಂತೆ ಹೇಳಿದ, “ಹು ಹು, ಅನುಕೂಲವಾಗಿದೀರಾ ಅಂತ,
ಈ ಹಣ ಗಳಸೋಕೆ ಸುರಿಸಿದ್ದ ನಮ್ಮ ಬೆವರು. ಈ ಮನೆ ಕಟ್ಟಿಸೋಕೆ
ಸುಟ್ಟಿದ್ದ ನಮ್ಮ ಮೆದುಳು. ಈಗ ಕಣ್ಣಗೆ ಕಂಡಾಕ್ಕಣ ಯಾರಿಗೋ

ಕೊಟ್ಟು ಬಿಡೋಕೆ, ಸುಮೃದ್ಧಿ ಸುಮೃದ್ಧಿನೇ ಖರ್ಚ್ಚೆ ಮಾಡೋಕೆ ನವ್ಯಲ್ಲಿನು ಕಪ್ಪಹಣ ಕಟ್ಟಿಟ್ಟಿಲ್ಲರೀ” ಎನ್ನಾವಾಗ ಮತ್ತೆ ಕರೆಗಂಟೆಯ ಶಬ್ದ. ಈಗ ಒಳಬಂದವರು ಪಿ.ಎ. ಶೇಖರ್ ಮತ್ತುವರ ಕಡೆಯ ಸಹಾಯಕರು. ಅವರನ್ನ ಕಂಡೋಡನೆ, ಮಾತನಾಡುತ್ತಿದ್ದ ಪಿ.ಸಿ., ಎದ್ದು ನಿಂತು ಎಲ್ಲರಿಗೂ ಸಮಸ್ಯರಿಸಿ,

“ನನ್ನ ಕೆಲ್ಲ ನಾನು ಮಾಡಿದ್ದಿನಿ ಸಾರ್, ಅವ್ಯಂದ ನಿಜ ಹೊರ ಬರ್ಣೋಕೆ ನೀವೇ ಸರಿ ಅನ್ನತ್ತೆ, ನಮ್ಮ ಮಾತಿಗಲ್ಲ.....ಹೇ ಹೇ ಹೇ..... ಆಗಲ್ಲ ಎಂದು ನಕ್ಕ ಪಿ. ಎ.ಗೆ ಹೇಳಿದ ಪಿ.ಸಿ. ಹೊರಗೆದ್ದ ಹೋಗಿ, ಅಲ್ಲಿ ಕಾವಲಿದ್ದ ಪಿ.ಸಿ.ಯೋಡನೆ ಹರಟುತ್ತ ನಿಂತ.

“ರಾತ್ರಿ ನೋಡಿದ ಆ ಜಾಗಕ್ಕೆ, ಹಗಲು ಭೇಟಿ ಕೊಡೋಕೆ ಬಂದಿದ್ದು” ಪಿ. ಎ. ಮಾತು ಆರಂಭಿಸಿದರು.

“ಕೂತೊಳ್ಳಲ್” ಬಿಗಿ ಮುಖಿದಲ್ಲೇ ಕುಚೆಗಳತ್ತ ಕ್ಷೀ ತೋರಿದ ದಯಾಕರ. ಪೋಲೀಸ್ ಇನ್‌ಪೆಕ್ಷರ್ ತಮ್ಮ ಜೊತೆ ಕರೆತಂದ ಸಹಾಯಕ ಇನ್‌ಪೆಕ್ಷರಿಗೆ ಪರಸ್ಪರ ಪರಿಚಯ ಮಾಡಿಕೊಟ್ಟಿರು.

ದಯಾಕರ್. ನನ್ನ ಹೆಸರು ಶೇಖರ್. ಪೋಲೀಸ್ ಇನ್‌ಪೆಕ್ಷರ್, ನಿನ್ನೆಯ ತುರ್ತು ಪರಿಸ್ಥಿತಿಯಲ್ಲಿ ಪರಿಚಯ ಕೊಡಲಾಗಲಿಲ್ಲ. ಇವು, ನಿಮ್ಮ ಕೂಲಿ ಪ್ರಕರಣದ ಬಗ್ಗೆ ಪತ್ತೆ ಮಾಡಲು ನನಗೆ ಸಹಾಯವಾಗುವ ಪೋಲೀಸ್ ಇನ್‌ಪೆಕ್ಷರ್ ಸಾಗರ್ ಅಂತ. ಸತ್ಯಾಸತ್ಯವನ್ನು ಕಂಡುಹಿಡಿಯೋಕೆ ಬಂದವರು ನಾವು, ಶೇಕರ್ ಹೇಳಿದರು. “ಹಾ, ಇವೇ ನೋಡಿ ಸಾಗರ್ ದಯಾಕರ್ ಅಂದ್ರೆ-ನಿಮ್ಮ ಏಸೆಸ್ ಎಲ್ಲಿ ?” ಎಂದು ಸುಮನಾಳನ್ನು ಹೊರ ಕರೆಸಿ, “ನೋಡಿ ಇವು ಏಸೆಸ್ ದಯಾಕರ್” ಎಂದರು.

“ಏಸೆಸ್ ದಯಾಕರ್, ನೀವು ರಾತ್ರಿ, ಹೆಣಾನ ಕಾರಿಗೆ ಹಾಕಿಸ್ತಾಗ. ನಿಮ್ಮ ಜೊತೆ ಬಂದೋರು ಯಾರು”? ಎಂದು ಪುನಃ ಪ್ರಶ್ನೆ ಆರಂಭಿಸಿದರು ಪಿ. ಎ. ಶೇಖರ್ ರವರು. “ಬೇಜಾರುಪಡ್ಡೆಡಿ. ಇಂಥ ಕೇಸ್ ಗಳಲ್ಲಿ,

ಕೊಲೇನೇ ಹೌದೋ ಅಲ್ಲೊಂದು ಎಂದು ಕಂಡುಹಿಡಿಯೋಕೆ ಸೂರು ಪ್ರಶ್ನೆ ಹಾಕಿದೆ, ಆಮೇಲೆ ಕೊಲೆ ಯಾರು ಮಾಡಿದ್ದು ಅನ್ನೊದಕ್ಕೆ ಸಾವಿರ ಬುದ್ಧಿ ಉಪಯೋಗಿಸಬೇಕಾಗುತ್ತೆ” ತೇವಿರ್ ತಮ್ಮ ಪ್ರಶ್ನೆಯ ನಂತರ ಪೀಠಿಕೆ ಹಾಕಿದರು. ದಯಾಕರನ ಶ್ರೀಮಂತಿಕೆ ಎತ್ತಿ ತೋರುವ ಮನೆಯ ಸುತ್ತು ಒಮ್ಮೆ ಕಾಣ್ಣಿಡಿಸುತ್ತೆ,”

“ನೀವು ಕೊಲೆ ಮಾಡಿಲ್ಲೇ ಇರ್ದು ಮುದು, ಸಹಾಯಕ್ಕೇ ಕೈ ಹಾಕಿರ ಬಯ್ದು ಅಂತ ನಮ್ಮೂಗ್ಗಾ ಅನಿಸುತ್ತೆ....ಅದ್ವಾ...ಪ್ರೋಸೀಜರ್ ನಮ್ಮೊಂದು ಇರುತ್ತೆ ನೋಡಿ”? ಇನ್ನೊಷ್ಟುಕ್ಕಾರ್ ಸಾಗರ್ ಮಧ್ಯ ತಮ್ಮ ಘಾತು ತಿಳಿಸಿ ಅರ್ಥಕ್ಕೆ ನಿಲ್ಲಿಸಿದವರಂತೆ ಕಂಡಾಗ, ಅವರುಗಳ ಪ್ರಶ್ನೆ ಮರೆತು, ಟಿ. ಐ. ನ ಆ ಮಾತೇ ಮೆಲುಕು ಹಾಕಿದ ದಯಾಕರನಿಗೆ, ತನ್ನ ಮೈ ಮನಗಳ ಸುತ್ತು ತಂಗಾಳಿ ಬೀಸಿದ ಅನುಭವ “ಲಾಭಾ”; ಅಂತೂ ತಾನೂ ಕೊಲೆ ಮಾಡಿಲ್ಲ ಎನ್ನುವ ಅನಿಸಿಕೆ ತನಿಖಾಧಿಕಾರಿಗೆ? ಕೊಲೆಯ ಪ್ರಕರಣವನ್ನು ಅರಂಭ ಮಾಡಬೇಕಾದ ಟಿ. ಐ.ಗೆ”? ಅಸೆಯ ದನಯಲ್ಲಿ ಹುಬ್ಬೀರಿಸಿದ, “ನಿಜ ವಾಗ್ಣಿನ ಸಾರ್, ಹಾಗಾದ್ದೆ ನೀವೇ ಒಂದು ಮಾತು ಹೇಳಿ. ಆ ರಾಘವಪ್ಪನ ನಿಂದೆ ಸುಳ್ಳು ಎಂದು ಸತ್ಯ ಹೇಳಿದಿ ಸಾರ್. ಅವನ ಪರ ವಾಗಿ ಯಾವ ವಕೀಲರಾದ್ವಾ ಯಾಕೆ ಚೇಕು?” ಅಧ್ವಾ ಈ ಅನ್ಯಾಯಪನ್ನು ಇಲ್ಲಿಗೇ ಸಿಲ್ಲಿಸೋ ಹಾಗೆ ಏನಾದ್ವಾ...”.

“ಹ ಹ ಹ” ದಯಾಕರನ ಮಾತಿಗೆ ಟಿ. ಐ. ತೇವಿರ್ದು ಹಗುರ ನಗು “ಬಟ್ಟೆ ಏ ಆರ್ ಹೆಲ್ಪಲೆಸ್ ಯು ನೋ? ವೆನ್ನು ದಿ ಕೇಸ್ ಈಸ್ ಫ್ಯಾಲ್ಸ್, ಇಟ್ ವುಡ್ ಬಿ ಡಿಸ್ಪೇಡ್ ಅಂಡ್ ಕ್ಲೌಸ್ ಬೈ ದಿ ಕೋಟ್ ಓ ಓನ್ಲಿಲಿ. ಇಟ್ ಈಸ್ ನಾಟ್ ಸೋ ಈಸಿ ದಯಾಕರ್, ಟು ಕ್ಲೌಜ್ ದಿ ಕ್ರಿಮಿನಲ್ ಪ್ರೋಸೀಜರ್...”

ಟಿ. ಐ. ತೇವಿರ್ನ ಮಾತಿಗೆ ಪಕ್ಕದಲ್ಲಿದ್ದವರೂ ತಲೆ ಆಡಿಸಿ ಹೇಳಿದರು. “ಹೌದು ಏಸ್ಪ್ರೋ ದಯಾಕರ್, ಈಗಾಗ್ನೀ ಈ ಕೇಸ್ ಬಗ್ಗೆ ಎಫ್. ಐ. ಆರ್. ಫ್ಯಾಲ್ಸ್ ಮಾಡಿದ್ದಾಗಿದೆ. ನಿಮ್ಮ ಮೇಲೇ ಅನುಮಾನ ಬಲ

ಘಾಗೋ ಹಾಗೆ ಸಾಕ್ಷಿಗಳೂ, ದಾವಿಲುಗಳೂ ಸಿಗ್ತು ಇವೆ...ಆಮೇಲೆ” ಸಾಗರ್ ತಮ್ಮ ಮಾತನ್ನು ಅರ್ಥಕ್ಕೆ ನಿಲ್ಲಿಸಿದರು.

ದಯಾಕರನ ತಲೆಯಲ್ಲಿ ಭಯ, ಅಚ್ಚರಿಗಳ ಬಿರುಸಾಟ, ಏನು? ನನ್ನ ಮೇಲಿನ ಸಂಶಯ ದೃಢಪಡಿಸುವ ಸಾಕ್ಷಿಗಳೂ...ದಾವಿಲೆಗಳೂ... ಅದ್ದೂ ಇಷ್ಟು ಬೇಗ ಸಿಕ್ಕಿವೆಯಾ? ಓಹ್...ಹೇಗೆ ಸಾಧ್ಯ ಇದು”? ಮಾತಾಡಲು ಬಯಸದ ಅವನ ಬುದ್ದಿ ಕ್ಷೇತ್ರದಲ್ಲಿ ನೂರಾರು ಕಡೆ ಹೊರಳಾಡಿ ಆಲೋಚಿಸ ತೊಡಗಿತು.

ತೋರು ಬೆರಳಿನಿಂದ ಕೆನ್ನೆ ಬಡಿದು, ತಲೆ ಎತ್ತಿ, ಕಣ್ಣು ತಿರುಗಿಸಿ ಅಲೋಚನೆ ಮಾಡಿದಂತೆ ನಟಿಸಿದ ಬಿ. ಬಿ. ಶೇವಿರ್ ಗಂಭೀರವಾಗಿ ಕೃ ಅಡಿಸಿ ನುಡಿದರು, “ಹಾಳ್, ಒಂದು ಕೆಲ್ಲ ಮಾಡೋದು ನೋಡಿ, ಈಗ ಈ ಕೇಸಾಗೆ ಮುಖ್ಯ ಆಧಾರ ಮೆಡಿಕಲ್ ರಿಪೋಟ್ ನಮ್ಮ ಡಾಕ್ಟರಿಗೆ ಕೊಂಡ ಹಣದ ಮೋಹ. ನನ್ನಗನ ಕೃ ನೋಟು ನೋಡಿದ್ದೇ ಒಂದು ವರದಿ, ಇಲ್ಲದಿದ್ದೇ ಇನ್ನೊಂದು ಕೊಡುತ್ತೇ, ಪ್ರಯತ್ನಪಟ್ಟು ನೋಡ್ದುಹುದು ನಿಮಗಾಗಿ....

“ಕೊಟ್ಟಬಿಡಬಹುದಿತ್ತೇನೋ? ಯಾಕೆ ಈ ಎಲ್ಲ ರಾಮಾಯಣ”? ಬಿಡುಗಡೆ ಆಶಿಸಿದ ಸುಮಾಳ ಮನಸ್ಸು. ಕೋಣೆಯ ಹೊರಗೇ ನಿಂತು, ಆಲಿಸುತ್ತಾ, ಯೋಚನೆಯೊಡನೆ ಟಿಸುಗುಟ್ಟಿತು.

“ಉಹ್ಹಳ್ಳಿ ಯಾಕೆ ಕೊಡ್ದೇಕು? ತಾಮೇನು ಕೊಲೆಗಾರರೇ”? ದಯಾಕರನ ಒಂದು ಬುದ್ದಿ ಬುಸುಗುಟ್ಟಿತು.

“ಆ ಹುಡುಗ ಯಾರದೋ ಕೊಲೆಯ ಕೃವಾಡಕ್ಕೆ ಮೂದಲೇ ತೂತಾದವನಾಗಿದ್ದರೇ...? ಇದು ಕೊಲೆಯನ್ನ ಪ್ರದೇ ಖಂಡಿತವಾಗಿಬಿಡ್ಡರೇ—ಉಫ್ ಒಂದೋ ಎರಡೋ ಸಾವಿರ ಕೊಟ್ಟು ಅಬ್ಜು...ಕೇಸ್ ಮಿಲಾಸ್ ಆಗಿ... ಓಹ್ ಇವತ್ತೇ ರಾತ್ರಿ ಉಟಿ—ಆಮೇಲೆ ಮದ್ದಾಸ್...ಆಮೇಲೆ ದೇಹಲ ಕಾಶ್ತೀರ್...ಸುಮಾ ತಾನು ಇಬ್ಬರೇ....ಈ ಎಲ್ಲ ರಗಳಿಂದ, ದಿನದ ರೊಟ್ಟೆನ್ನಿಂದ ದೂರವಾಗಿ, ತಂಪಾದ ಜಾಗದಲ್ಲಿ ಹಾಯಾಗಿ ಇರಬಹು

ದಾದ ತಾಣದಲ್ಲಿ ತಾವಿಬ್ಬರೇ...” ದಯಾಕರನ ಇನ್ನೊಂದು ಬುದ್ಧಿ ಬಿಡುಗಡೆಯ ಆರೋಚಸೆಯಲ್ಲಿ ಸುಖಿವಾಗಿ ತೇಲಿ, ಅವನನ್ನು ಕಾಶ್ಮೀರ, ಜಾರ್ಜಲಿಂಗಗಳವರಿಗೆ ತೇಲಾಡಿಸಿ ಸುಖಿ ಕೊಟ್ಟಿತು.

“ಎನ್ನರೋ ಯೋಚ್ಚಿ ಮಾಡ್ತೀರಾ”? ದಯಾಕರನ ಮೌನದ ಮಧ್ಯ ಎದ್ದು ತನ್ನ ಆಸೆಯ ನಗುವಿನಲ್ಲಿ ಪ್ರಶ್ನೆಯನ್ನೆತ್ತಿ ಆರಂಭಿಸಿದರು ಇನ್ನಪೆಕ್ಕರ್ ಶೇಖರ್, “ಯಾವ್ವು ಕೂಡ ಚಿಂತಿ ಹಾಡ್ದೆ ಹಾಯಾಗಿ ನಿಮ್ಮ ವೈಫ್ ಜೊತೆ ಇವತ್ತೀ ಹೊರಟು ಜಗತ್ತೆಲ್ಲಾ ಸುತ್ತಾಡಿ ಬನ್ನಿ ದಯಾಕರ್, ನಾನೆಲ್ಲ ಮುಂದಿನ ವ್ಯವಸ್ಥೆ ಮಾಡ್ತೀನಿ. ವರದಿ ಕೊಡೋ ವೈದ್ಯ ನನ್ನ ಅಂಗ್ರೇ ಮೇಲೆ ಒಡಾಡುವ ಗಾಜಿನ ಗೋಲಿ ತಿಳಿತಾ? ನಿಮ್ಮ ಏರುದ್ದ ವಾದಿಸುವ ಟಿ.ಪಿ.ಗೆ ನಮ್ಮ ದಾಖಲೆಗಳೇ ಆಧಾರ. ನಮ್ಮ ಕಡೆಯೇ ಅವರ ವಾದದ ತಿರುಳು” ಎಂದು ಹೆಮ್ಮೆಯ ದಾಟಿಯಲ್ಲಿ ಹೇಳಿ, ಆಸೆಯ ಪಥದಲ್ಲಿ ಮಾತನ್ನು ತಂದಿಟ್ಟು ನಿಲ್ಲಿಸಿದರು,

“ಸಹಾಯ ಮಾಡಿದ ಸತ್ಯವನ್ನು ಮುಚ್ಚಿಟ್ಟು ಲಂಚ ಕೊಡುವುದೇ? ಇದು ಸತ್ಯವನ್ನು ಸಾಯಿಸಿ ಸುಳ್ಳಗೆ ಪುರಾವೆ ಒದಗಿಸುವ ಕಾರ್ಯ, ಉತ್ತರಾ ನಿಜದ ವಾಸನೆ ಒಂದಲ್ಲಿ ಒಂದು ದಿನ ಹೊರ ಬರುತ್ತೆ. ಅದುವರೆಗೆ ಅದೇನು ಆಗುತ್ತೋ ಆಗ್ನಿ” ದಯಾಕರನ ನ್ಯಾಯ ಪಕ್ಷ ನಿರ್ಧರಿಸಿತು.

“ಹದಿನೆಂಟೋ ಇಪ್ಪತ್ತೋ ಎಸ್ಟ್ ಬಿಡಿ ಸಾರ್, ನಿಮ್ಮನ್ನು ಕೊಲೆಗಾರ ಅಂದ ಬಾಯ್ಲು ಹೊಣನೇ ಕಂಡಿಲ್ಲ ಅಂತ ಹೊರಳಿಬಿಡ್ವವೆ,” ಎಂದು ಸೂಚಿಸಿದವರು ಸಾಗರ್ ಅವರೇ ಇರಬೇಕು.

ಯೋಚಿಸುತ್ತಿದ್ದ ದಯಾಕರ ಹುಬ್ಬೀರಿಸಿದ. ತನ್ನ ಸೆರಗೆಳುದುಕೊಂಡು ಬಾಯಿಯ ಮೇಲೆ ಕೃ ಮಂಚ್ಚಿದಳು ಸುಮಾ. “ಹದಿನೆಂಟೋ ಇಪ್ಪತ್ತೋ—ಸಾವಿರ...? ಹುಂ...”?

“ಹೌದು ಮಿಸ್ಟರ್. ಈಗ ರಾಘವಪ್ಪಂಗಿ, 10 ಸಾವಿರ ಕಳಕೊಂಡಿದ್ದೆ ಕೊಡ್ದೇಕು, ಅದರ ಜೊತೆಗೆ ಒಂದು ಸಾವಿರ ಶೆವರ್ ಸಂಸ್ಕಾರಕ್ಕೆ ಕೊಡ್ದೇಕು. ಉಳ್ಳದ್ದು ಡಾಕ್ಟರ್ ಟಿ.ಪಿ.ಗೆ, ಕೋಟಿನ

ಗುಮಾಸ್ತರಿಗೆ, ಇನ್ನೂ ಯಾರ್ಥಿಗೆ ಬಾಯಿ ಮುಚ್ಚಿಸೋಕೆ ಕೊಡಬೇಕಾಗ ಬಹುದು ಅಂತ ನಿಮಾಗೂ ಗೊತ್ತು. ಅಂಥದರಲ್ಲಿ ನಿಮ್ಮ ಕೇಳುರೋದು ಬರೀ ಇಪ್ಪತ್ತು ಸಾವಿರ. ಕೊಲೆ. ಕಳ್ಳನ, ಮಾಡಿದ್ದ ಮುಚ್ಚಿದು ಅಮ್ಮ ಸುಲಭಾನ ಮತ್ತೆ", ಪಿ. ಬಿ. ಹಂಬ್ಬಿ ಹಾರಿಸಿ ನಕ್ಕರು.

ದಯಾಕರನಿಗೆ ಅವರ ದಾಟಿಯೇ ಅಸಹ್ಯವೆಸಿಸಿತು. "ಯಾರೀ ಕೊಲೆ ಮಾಡಿದ್ದರೆ ? ಎಷ್ಟು ಸಲ ಹೇಳೋದು ನಿಮ್ಮ ?" ದಯಾಕರ ರೇಗಿ ಹೇಳಿದ. "ಆ ಹೆಣದ ಜೀಬಲ್ಲಿ, ಓಹ್ ಸಾರಿ ಹೆಣ ಅಲ್ಲ, ರೋಗಿಯ ಜೀಬಲ್ಲಿ 20 ರೂ. ಚೆಲ್ಲಿ ಬಿಟ್ಟೆ ಬೇರೆ ಇರ್ಲಿಲ್ಲ, 10 ಸಾವ್ರ ಇತ್ತುಂತೆ. ತನಿಖೆ ಮಾಡಿ ಸರಿಯಾದ ಅಪರಾಧಿನ ಕಂಡು ಹಿಡ್ಡೋಳಿ. ನಮ್ಮನ್ನಾಕೆ ಅಪರಾಧಿಗಳು ಅಂತೀರಿ ? ಕೇಳಿದ ತಕ್ಕಣ ಹಣ ಕೊಡಲು ಹೂಂ ಅಂದುಬಿಡೋಕೆ ನಾವೇನೂ ತಪ್ಪು ಮಾಡೇ ಇಲ್ಲವಲ್ಲ, ಮೋಸದ ಹಣ ಗಳಿಕೆಯೂ ಅಲ್ಲ ನಮ್ಮದು. ನಾವೇ ದುಡಿದು ಸಂಪಾದಿಸಿದರೆ ಒಂದೊಂದು ವೈಸೆಗೂ ಒಂದೊಂದು ರಕ್ತದ ಕಣದಷ್ಟೇ ಬೆಲೆ ಅಂತ ಕಷ್ಟಪಟ್ಟವರಿಗೆಲ್ಲ ಗೊತ್ತಿರುತ್ತೆ. ಮೋಸ ಮಾಡಿ ಗಳಿಸುವವರಿಗೆ. ಲಾಟರಿ, ಜೂಜು ಇತ್ತಾದಿಗಳಲ್ಲಿ ಸಂಪಾದಿಸೋ ಜನಗಳಿಗೆ ಮಾತ್ರ ಹಣದ ಬೆಲೆ ಏನೂಂತ ತಿಳಿದಿರೋಲ್ಲ ಅಷ್ಟೆ.

ಅತ್ತಿಂದಿತ್ತ ಓಡಾಡಿಕೊಂಡಿದ್ದ ಸುಮಾ, ಅದೇ ತಾನೇ ಬಾಗಿಲು ನೂಕಿ, ಕಾಫಿ ಹಿಡಿದು ಒಳಬಂದವಳೀ, "ಅಬ್ಬಿಬ್ಬಿ. ಇನ್ನೂ ನಮ್ಮ ಹೇಳಿ ಅನುಮಾನ ಹೋಗಿಲ್ಲಾ ನಿಮ್ಮ ?" ಎನ್ನತ್ತಾ ಎಲ್ಲರ ಮುಂದೆ ಕಾಫಿ ತುಂಬಿದ ಲೋಟಗಳನ್ನಿಟ್ಟಳು.

ಜೋರಾಗಿ ನಕ್ಕಬಿಟ್ಟರು ಅಥಿತಿಗಳು. ಪಿ. ಬಿ. ಶೇವಿರ್ ನಕ್ಕ ಹೇಳಿದರು. "ನೋಡಿ ಮೇಡಂ ಹೋಲೀಸ್ ಇಲಾಖೆಗೆ ಸೇರಿದ ಮೇಲೆ, ಹೆಂಡತಿ, ಮಕ್ಕಳ ಬಗ್ಗೆನೇ ಕೆಲವು ಸಲ ಸುಮ್ಮ ಸುಮ್ಮನೇ ಅನುಮಾನ ಮಟ್ಟಿಬಿಡುತ್ತೇ ಇನ್ನು ನಮಗಿಂತ ಮೊದಲು ಬೀರೆಯವರು ಅನುಮಾನ ಪಟ್ಟಿಬಿಟ್ಟಿ, ನಮ್ಮ ಅನುಮಾನ ನಮ್ಮಿಂದ ದೂರ ಹೋಗೋದು, ಕೋಟಿ ನಲ್ಲಿ ತೀಮಾನ ಅದ್ದೇಲೇನೇ.

ಫಟನೆಗಳು ಸಮ್ಮಾನಲ್ಲಿ

“ಮಂಗನ ಹೇಣ ನೋಡ್ವಾಗ ಮುಚ್ಚೊಂದ್ಲೀ ದುಃಖಿದಲ್ಲಿ, ಯಾವ ತತ್ವ ತಾನೇ ಸುಳ್ಳು ಪೋಣಿಸುತ್ತೇ ಹೇಳಿ? ರಾಘವಪ್ಪ ಅಪಾದಿಸಿದ್ದು ನಿಜವಿರ ಬಹುದು, ಅವರ ಸಹಾಯಕ ತಮ್ಮ ಮಾತು ಸೇರಿಸಿದರು.

“ಕದ್ದಿಲ್ಲಾಂತ ನಾವ್ ಹೇಳೋದು ಸುಳ್ಳು ಮತ್ತೇ”?

“ಇರ್ಭಿಹುದು, ಯಾಕಾಗಬಾರ್ದು?”

“ನಮಗೆ ಹಣಕ್ಕೇನೂ ಕೊರತೆಯಿಲ್ಲ ಸಾರ್, ನಾವೇಕ ಕದೀತೀವಿ”? ಸುಮಾ ಗತ್ತಿನಿಂದ ಕೇಳಿದಳು.

“ರಾಘವಪ್ಪನಿಗೆ ಹಣದ ಕೊರತೆ ಇದೆ ಅಂದೊಂದಿದೀರಾ ನೀವು? ಅವರಿಗೂ ಎಲ್ಲಾ ಅನುಕೂಲಗಳೂ ಇವೆ. ಸ್ವೀಕಾರ ಮನೆ ಇಲ್ಲದಿದ್ದೆ ಏನು? ಬೇಕಾದ ಹಣಕ್ಕೆ ಏನೂ ಅಭಾವ ಇದ್ದಂತೆ ಕಾಣುವುದಿಲ್ಲ. ನೋಡಲೂ ಒಳ್ಳೆಯ ವ್ಯಕ್ತಿತ್ವ”

ಹಣ ಚೆಚ್ಚಿಕೊಂಡಳು ಸುಮಾ ನಿಜವನ್ನು ಸಂಬಿಸಲಾಗದೇ.

“ನೋಡಿ ಇನ್ನಾಪ್ಪೇರ್ ಕದಿಯೋದು ನನ್ನ ಚಟವಾಗಿದ್ದೆ. ಬ್ಯಾಂಕ್ ನಲ್ಲಿ ನನ್ನ ಕೆಲಸ ಇದುವರೆಗೆ ಉಳಿತಾ ಇಲ್ಲಿಲ್ಲ. 10,000 ರೂ. ಬೇಕಾಗಿದ್ದೆ ನನ್ನ ಕೈಗೆ ಸುಲಭವಾಗಿ ಸಿಗುವ ಬ್ಯಾಂಕ್ ಹಣ ಹಾರಿಸಿ ಓಡಿಬರ ಬಹುದಿತ್ತು. ಹೀಗೆ ಯಾರೋ ಗುರುತಿಲ್ಲದ ಚಿಕ್ಕ ಹುದುಗನನ್ನು ಕೊಂಡು ಕಸಿಯಬೇಕಾಗಿಲ್ಲಲ್ಲ. ಆವನ ಹತ್ತಿರ 10,000 ರೂ. ಇದೆ ಅಂತ ಗೊತ್ತಾಗೋದಾದೂ ಹೇಗೆ ಸಾಧ್ಯ? ಸುಮ್ಮೆ ಅರ್ಥವಿಲ್ಲದ ಅರೋಪ ಇವೆಲ್ಲ”, ದಯಾಕರ ವಾದಿಸಿದ.

“ಹೂ, ಎಲ್ಲಾ ಕೊಲೆ, ಶೂನಿಗಳೂ ಮೊದಲು ಆರ್ಥವಿಲ್ಲದ್ದೇ ಅನಿಸುತ್ತೇ ದಯಾಕರ್. ಒಬ್ಬರಿಗೊಬ್ಬರು ಗೊತ್ತಿರೋದು. ಗೊತ್ತಾಗೋದು ಹೇಗೆ ಸಾಧ್ಯ ಅಂತಲೂ ಅನಿಸುತ್ತೇ. ಪೂರ್ತಿ ಪ್ರಕರಣದಲ್ಲಿ ಮುಳುಗಿ ನೋಡಿದಾಗಲೇ ಗೊತ್ತಾಗೋದು ಯಾಕ? ಹೇಗೆ? ಯಾವುದ ಕ್ಷಾಗಿ ಮಾಡಿದ್ದು ಅಂತ. ಈಗ ನೀವು ಹೇಳಿದ ಮಾತೇ ತೊಗೊಳ್ಳು,

ಬ್ಯಾಂಕ್‌ನಲ್ಲಿ ಹಣವಿರುತ್ತೇ ನಿಜ. ಅದ್ದು ಕ್ಯಾಂಪ್‌ ಕೌಟರ್‌ನಿಂದ ಹಾರಿಸಿದ್ದೆ ತಕ್ಷಣವೇ ಸಿಕ್ಕಿಹಾಕಿಕೊಳ್ಳಬಹುದು. ಕೆಲ್ವಿನ್‌ ಹೋಗೆಬಹುದು, ಹೊರಗಡೆ ಮಾಡಿದ ಕಳ್ಳುತನ ಯಾರಿಗೂ ಗೊತ್ತಾಗಲ್ಲ ಬೇಗ ಅನ್ನೋದು ಒಂದು ಅಂಶ. ಇನ್ನೊಂದು ಯಾರ ಕೈಗೂ ಸಿಗ್ಗೇ. ಕೆಲ್ವಿನ್‌ ಕಳುದುಕೊಳ್ಳುದೇ ಆಗಾಗ ಸಂಪಾದಿಸಬಹುದು. ನಿನ್ನ ರಾಫ್‌ವಪ್ಪೆ ನಿಮ್ಮನ್ನು ಅಪರಾಧಿ ಅಂದುಕೊಳ್ಳುದೇ ಹೋಗಿದ್ದೆ, ನೀವು ಮಾಡಿದ್ದ ಸಹಾಯವೇ ಅಂದುಕೊಂಡು ಬಹುಮಾನವೂ ನೀಡಿದ್ದೆ, ರೂ 10.000 : ಕದ್ದದ್ದರ ಜೊತೆಗೆ ಬಹುಮಾನದ ಮೇಲ್ಲಿಂ ಪಾದನೆಯೂ ಗಿಟ್ಟಿರುತ್ತತ್ತಲ್ಲ? ಆದ್ದೆ ದುರದೃಷ್ಟಿವಶಾತ್...” ಎಂದು ಸಹಾಯಕ ಇನ್ನೊಷ್ಟುರ್ ಸಾಗರ್ ತಮ್ಮ ಮಾತು ಹೊರ ಹಾಕಿದ್ದು, ದಯಾ ಕರನನ್ನು ರೇಗಿಸಿ. ನಿಜ ಹೊರತರಲೋ ಅಥವಾ ನಿಜವಾಗಲೂ ಅನುಮಾನ ವಿಶ್ಲೇಷಣೆ ದಯಾಕರನಿಗೆ ತಿಳಿಯಲಿಲ್ಲ.

“ಅದಕ್ಕೇ ನಾನು ಹೇಳಿದ್ದು, ನಮ್ಮ ಸಲಹೆಯಂತೆ...ಹೇ ಹೇ...ಹೇಗೂ ನಿಮಗೇನೂ ತೊಂದರೆಯಾಗೋಲ್ಲ, ಎಲ್ಲೊಂದು ಸ್ವಲ್ಪ ಕೈ ಬೆಲ್ಲಿದ್ದೆ—ಅಲ್ಲೇ” ಪೋಲೀಸ್ ಅಫೀಸರ್ ಶೇಖರ್ ಮಧ್ಯ ಬಾಯಿ ಹಾಕಿದರು. ದಯಾಕರನ ಮುಖಿ ನೋಡದೇ ಕೋಣೆಯ ಬಗಿಲಿಗೆ ಹಾಕಿದ ಚಿನ್ನದ ಹೊಳಪಿನ ಕಟ್ಟನ್ ನೋಡುತ್ತು.

“ವಟ್ಟ ಆಪ್, ಡೋಂಟ್ ಟಾಕ್ ನಾನ್‌ಸೆನ್ಸ್, ನಿಜಾನ ನಿಜ ಅನಿಸೋದಿಕ್ಕೆ ಪ್ರಯತ್ನ ಪಡ್ಡಿನಿ ಇನ್ನೊಷ್ಟುಕ್ಕರೇ, ದುಡ್ಡ ಮಾತ್ರ ಕೊಡೋಲ್ಲ ಯಾರೂ” ಕಿರುಚಿದ ದಯಾಕರ.

“ಹ ಹ ಹ—” ಇನ್ನೊಷ್ಟುಕ್ಕರ್ ಶೇಖರ್ ಮತ್ತವರ ಜೊತೆಯವರಿಗೆ ಅದೇನೋ ನಗು, “ಈ ನಿಜಕ್ಕೆ ಪುರಾವೆ ಇಲ್ಲ. ಸಾಸ್ಕಿ ಇಲ್ಲ, ಕೆಲವು ನಿಜ ಗಳಿಗೆ ನೀವು ಏನು ಹೇಣಿಗಾಡಿದ್ದೂ ಪುರಾವೆ ಸಿಗ್ಗೋಲ್ಲ ದಯಾಕರ್. ಇದು ಹೇಗೆ ನಿಜ ಅನಿಸಿಕೊಳ್ಳುತ್ತೇ ಹೇಳಿ, ತಿಳಿಕ್ಕಿ ಸ್ವಲ್ಪ.. ಸತ್ಯಕ್ಕೆ ಇರ್ಮೋದು ಒಂದೇ ನಾಲಿಗೆ, ಒಂದೇ ಕಿವಿ. ಇದು ನಿಜವೇ ಆಗಿದ್ದೆ ಅಂತ ನಾನು ಹೇಳುದೇನಿ ಅಷ್ಟೇ. ಸುಳ್ಳಿಗೆ, ಉರು ತುಂಬಾ ನಾಲಿಗೆಳೂ, ತಿವಿಗೆಳೂ, ಹತ್ತಾರು ವರ್ಷಗಳ ಮೇಲಿ ಸತ್ಯ ಹೊರಬ್ಬಂದ್ರೆ, ಆ ಹೊತ್ತಿಗಾಗ್ಗೇ ನೀವು,

ಕಳ್ಳು ಕೊಲೆಗಾರ ಎಂದು ಸಾರಿದ ನೂರಾರು ಸುಳ್ಳಂಗಳೆಲ್ಲ ಸತ್ಯಗಳಾಗಿ ಧೃಡ ವಾಗಿ, ಎಲ್ಲರ ಮನಸ್ಸಿನಲ್ಲಿ ನೀರಾಗಿ ಕರಗಿ ಹೋಗಿರುತ್ತೇ. ನಿಮ್ಮ ಸತ್ಯಾನ ನಿಮ್ಮ ನಾಲಿಗೆ ಅಪ್ಪೇ ವರ್ಣಸಿಕೋ ಬೇಕು. ಆಸಕ್ತಿ ಇರೋ ಇನ್ನೊಂದೆ ರದು ಸಂಬಂಧಿತ ಕೆವಿಗಳು ಕೇಳ್ಳಿಕು ಅಪ್ಪೆ. ಬೇರೆ ಯಾರಿಗೂ ಈ ಹೊತ್ತು ಹಳೆಯದಾದ ವಿಷಯ ಬೇಕಿರೋಲ್ಲ. ಆದಕ್ಕೆ ನಾ ಹೇಳಿದ್ದು,” ಶೇಖಿರ್ ತಮಗೆ ತಿಳಿದ ತತ್ವಗಳನ್ನು ದಯಾಕರನ ಮುಂದೆ ಸುರಿದರು.

“ಸತ್ಯ ತುಂಬಾ ಸೋವಾರಿ ದಯಾಕರ್, ದುಬಾರಿನೂ ಕೂಡ, ಹೊರಗೆ ಬರೋಕೆ ವರ್ಷಗಳೇ ತೊಗೊಳಬಹುದು. ಸಾವಿರಾರು ರೂಪಾಯಿ ವಿಚರ ಮಾಡಿಸುತ್ತೇ. ಹೇಗಿದೂ ವಿಚರಗೂತ್ತೇ. ಅಲ್ಲಾ? ಕೊಲೆ ಮಾಡಿದ್ದ ನಿಜ ಆಗ್ನೀ ಸುಳ್ಳಾಗ್ನೀ ವರ್ಷಗಳ್ಲಿ ಕೋಟಿಗೆ ಓಡಾಡಿ, ವಿಚರನ್ನೂ ಮಾಡೋ ಬದ್ದು. ಈಗ್ನೀ ಇಪ್ಪತ್ತೋ ಸಾವಿರ ಕೊಟ್ಟಿ, ಕ್ರೀ ತೊಳೆ ಯೋದು ಜಾಣ್ಣನ ದಯಾಕರ್. ರಾಘವಪ್ಪಂಗೂ ಸಮಾಧಾನ. ನಿನಗೂ ನೆಮ್ಮುದಿ. ಗೊತ್ತಿರೋ ನಾವೋಂದು ನಾಲ್ಕು ಜನಕ್ಕೆ ಬಿಟ್ಟೆ ಬೇರೆಯವರಿಗೆ ರಾಘವಪ್ಪನ ಮಗ ಕೊಲೆಯಾದ ಅನೊಂದೂ ತಿಳಿಯೋಲ್ಲ” ತಮ್ಮ ಪಿ.ಬ. ಮಾತಿಗೆ ಒಗ್ಗರಣೆ ಹಾಕುವಂತೆ ಸಾಗರರ ಉಪದೇಶ.

ಸತ್ಯ, ಮಿಥ್ಯಗಳ ಬಗ್ಗೆ ತತ್ವಗಳ ಮಳೆ ಸುರಿದ ಅದೇ ನಾಲಿಗೆಗಳಲ್ಲಿ, ಮತ್ತೂ ದಯಾಕರನೇ ಕೊಲೆಗಾರ ಎನ್ನುವ ಎಳೆ ಒಂದಿದ ಮಾತು, ಹಣ ಎಳೆಯುವ ಸಂಚಯ. ಇದನ್ನಲ್ಲಿ ರಾಘವಪ್ಪನೂ ಶಾಮೀಲೋ ಏನೋ, ದಯಾಕರನ ಧಮನಿಗಳಲ್ಲಿ ಸಿಟ್ಟಿ ಸೆಟ್ಟಿದು ನಿಲ್ಲತೊಡಿತ್ತು.

“ರೀ ಇನ್ನೊಸ್ಟೇಕ್ಸರೇ, ರೀ ಅಸಿಸ್ಟೆಂಟ್‌ರವರೇ ಏನ್ನೀ ನೀವು ಮಾತಾ ಡೋದು. ನಾವು ಕಳ್ಳರೂ ಅಲ್ಲ, ಕೊಲೆಪಾತಕಿಗಳೂ ಅಲ್ಲ, ಆ ರಿಪೋಟ್‌ ಅದೇನ್ ಬರುತ್ತೋ ಬರ್ಲಿ. ನಾವೂ ನೋಡ್ಡಿಬಿ, ಸೆಜವನ್ನು ಬದುಕೋ ಹಾಗೆ ಮಾಡ್ಡಿಬಿ” ಎಂದು ಸಿಟ್ಟಿನಲ್ಲೇ ಹೇಳಿದ.

ಮತ್ತೆ ಅದೇ ನಗು. ಪೋಲೀಸ್ ಇಲಾಖೆಯ ಸೌಕರಿಗೆ, ಹಣದ ದಾಹಕ್ಕೆ ಹನಿಯೂ ಸೀವಡಿಸಿದ ದಯಾಕರನೊಡನೆ ಮಾತು ಮುಂದುವರಿಸ

ಲಾಗದಯೋಃ ಅಥವಾ ಮುಂದಿನ ಪ್ರಶ್ನೆ ಹೇಳಿಯದಯೋ ಕ್ಷೇತ್ರ ವರ್ತಿಸಿದರು.

“ಕಾರನ್ನ ವಾಪಸ್ ಮಹಿಮಾಪುರಕ್ಕೆ ಕಳಿಸಬಹುದೇ ನಾನಿವರ್ತು? ಅಥ್ವಾ ಅದಕೂ ನಿಮ್ಮದೇನಾದೂ ಅಬ್ಜೀಕ್ಷನ್ ಇದೆಯೇ? ಇನ್ನೂ ತನಿಬೆ ಗಿನಿಯೆ ಮಾಡೋಂದರೂ?” ದಯಾಕರನೇ ಕೇಳಿದ ಒಂದರಡು ನಿಮಿಷಗಳ ನಂತರ.

“ಹಾಳ್, ಈಗ ನಮ್ಮ ತಂಡ ಇನ್ನೊಮ್ಮೆ ತನಿಯೆ ಮುಗಿಸಿದ ಮೇಲೆ ವಾಪಸ್ ಕಳಿಸಬಹುದು. ಅಂದ ಹಾಗೆ ನಿಮಗೆ ಕೇಳುತ್ತಿದ್ದ ಪ್ರಶ್ನೆ ಅರ್ಥಕ್ಕೆ ನಿಲ್ಲಿಸಿಬಿಟ್ಟೇ. ನಿಮ್ಮ ಬಾಲಿಂದ ಇನ್ನೇನಾದೂ ಏಷಯು ಸಿಕ್ಕುತ್ತೇನೋ ಅಂತ ಹಣದ ಆಸೆ ಇರುವಂತೆ ಪ್ರಶ್ನೆ ಹಾಕ ಪರೀಕ್ಷಿಸಿದೆ ಅಷ್ಟೇ. ಆಳ್, ಹೌದು ನಮ್ಮ ಜೊತೆಗೆ ಇದ್ದ ವರು ಯಾರು? ಕಾರಿನಲ್ಲಿ ನೀವು ಮೃತನನ್ನು ಹಾಕುವಾಗ?

“ಮೃತ ಅಲ್ಲ ರೋಗಿ” ಒತ್ತಿ ಹೇಳಿದ ದಯಾಕರ, ತನ್ನ ಉತ್ತರ ಮುಂದುವರಿಸಿದ. ಹೆಸರು ಹೇಳಲಿಲ್ಲ ಅವರು, ನಾವೂ ಕೇಳಲಿಲ್ಲ, ಇದ್ದದ್ದೇ ಹತ್ತು ನಿಮಿಷ. ಜೊತೆಗೆ ನನಗೆ ಅವರ ಏಷಯು ಬೇಕು ಎಂದೂ ಅನಿಸಲಿಲ್ಲ. ಬಹುಶಃ ಯಾವ ಆಕರ್ಷಣೆಯೂ ಉಳಿದಿಲ್ಲದ ಮುದುಕ ಎಂದಿರಬೇಕು. ಅವರು ಹೀಗೇ ಈ ತರಹದ ಅಪಘಾತಗಳ ಏಷಯಾದ ಬಗ್ಗೆ ಒಂದರಡು ವೂತು ಹೇಳಿದ್ದು ಅಷ್ಟೇ ದಾರಿಯಲ್ಲಿ. ಅವರ ಮಾತಿನ ಧಾಟಿಯೂ ನಮ್ಮ ಕಿವಿಗಳನ್ನು ಆಕರ್ಷಿಸಲಿಲ್ಲವಂದೋ ಏನೋ ನಾವು ಅವರ ಬಗ್ಗೆ ಏನನ್ನೂ ಕೇಳುವ ಆಸಕ್ತಿ ತೋರಲಿಲ್ಲ.

“ಮಾತಿನ ಮಧ್ಯ ಒಮ್ಮೆ ಅವರು ಮಹಾತ್ಮ ನಗರವೋ, ಬಜಾರೋ, ಅಲ್ಲಿರುವ ರತ್ನ ಚೈರ್ ಕಂಪೆನಿಯಲ್ಲಿ ಕೆಲಸ ಎಂದ ಹಾಗಿತ್ತು” ಸುಮಾ ಅವರ ಪ್ರಶ್ನೆಗೆ ಮೊದಲು ತಾನಾಗಿಯೇ ನಡುವ ಹೇಳಿದವರು, ಆಮೇಲೆ ಅವರೂ ಇದು ಹೊಲೆಯೇ ಎಂದು ವಾದಿಸಿಬಿಟ್ಟರೇ? ಯಾರಿಗೆ ಗೊತ್ತು ಯಾರು ಸುಳ್ಳ ಹೇಳುತ್ತಾರೋ ಯಾರು ನಿಜ ಹೇಳುತ್ತಾರೋ ತಮ್ಮೊಡನೆ ಯಂತೂ ಅವರು ಹೇಳಿದ್ದು, ಆ ಹುಡುಗ ಫಿಟ್ಟು ಬಂದು ಬಿಡಿದ್ದ ಎಂದೇ.

ಫಾಟನೆಗಳು ನವ್ಯವಲ್ಲ

ಅದರೆ ಈಗ ಆ ಮಾತೇ ಬದಲಿಸಿಬಿಟ್ಟರೆ? ಬೇಡ ಗೊತ್ತಿಲ್ಲ ಎನ್ನುವುದೇ ಒಳ್ಳೆಯದು” ಎನ್ನಿಸಿ, ಹಾಗೇ ಹೇಳಿದಳು ಪಿ. ಐ. ರವರು ಕೇಳಿದಾಗ.

“ಹ್ಮ್ಮ್, ಹ್ಮ್ಮ್, ದಯಾಕರ್ ನೀವು ಸುಮಾರನ್ನ ನಿಮ್ಮ ಜೊತೆಗೆ ಕರೆದುಕೊಂಡು ಹೋರಡುವ ಮುನ್ನ ಆ ದಿನ ಏಲ್ಲೆಲ್ಲಿ ಹೋಗಿ ಬಂದಿರಿ”?

“ಸಂಚೆ 5 ಘಂಟೆಗೆ ನನ್ನ ಪ್ರೇರಣೆ ಬಬ್ಬನನ್ನು ಉರಿಗೆ ಹೋಗುವ ಮೂದಲು ಮೊಟ್ಟೆ ಮಾಡೋಣ ಎಂದುಕೊಂಡು. ಅವನ ಮನಗೆ ಹೋಗಿದ್ದೆ. ಆದ್ದರಿಂದ ಮನು ಮನೆಯಲ್ಲಿ ಇರಲಿಲ್ಲ. ಅಲ್ಲಿ ವೃಟ್ಟಿ ಮಾಡೋಣ ಬದಲು ಲೈಬ್ರೆರಿಗೆ ಹೋಗೋಣ ಅಂದುಕೊಂಡು $\frac{1}{2}$ ಘಂಟೆ ಅಲ್ಲೇ ಹತ್ತಿರ ವಿರುವ ಬಂದು ಲೈಬ್ರೆರಿಯಲ್ಲಿ ಕೂಡಿದ್ದೆ. ನನ್ನ ಪ್ರೇರಣೆ ಮನೆ ಅಲ್ಲೇ ಇದೆ ಆ ಕಡೆ, $\frac{1}{2}$ ಘಂಟೆ ತಿರುಗಿ ಬಂದು ಸೋಡಿದಾಗಲೂ ಪ್ರೇರಣೆ ಮನಗೆ ಬೀಗವಿತ್ತು. ಆದ್ದರಿಂದ ಮನಗೇ ವಾಪಸ್ ಬಂದೆ”.

“ಬಂದಾಗ ಎಷ್ಟು ಗಂಟೆ”?

“ಆರು ಘಂಟೆ ಆಗಿರ್ಬೇಕು? ಬರುತ್ತಿದ್ದ ಯಾಗೇ ಡ್ರೆಕ್ಸೆನ್ಸಾಗ ಕೊಟ್ಟಿ ಬಟ್ಟೆ ಮತ್ತು ಫೋಟೋ ಫಿಲಂ ತಂದಿಲ್ಲ. ಅದನ್ನ ತರ್ಬೇಕು ಈಗ್ಗೂ ಎಂದು ಸುಮಾರು ಸೆನಿಟಿದಳು. ಕಾಫೀ ಬಂದು ಡೋಸ್ ಕುಡಿದು ತಿರುಗಿ ಚೋರಟೆ, 14ನೇ ಬಾಳಕ್ ಕಡೆಗೆ, ಬಟ್ಟೆಗಳನ್ನು ಹಿಂದಿರುಗಿ ಪಡೆದು, ಫಿಲಂ ವಿರೀದಿಸಿ ಮನಗೆ ಬಂದೆ”.

“14ನೇ ಬಾಳಕ್ ನಲ್ಲಿ ಏಲ್ಲೆಲ್ಲಿ ಹೋಗಿ ಬಂದಿರಿ, ಮನಗೆ ಬಂದಾಗ ಎಷ್ಟು ಘಂಟೆ”? “ಡ್ರೆಕ್ಸೆನರ್ಸ್ ಶಾಪ್‌ಗೆ ಹೋಗಿ ಫಿಲಂ ತರಲು 13ನೇ ಬಾಳಕ್ ನಲ್ಲಿರುವ ಯಾವುದೋ ಅಂಗಡಿಗೆ ಹೋಗಿದ್ದೆ ಅಷ್ಟೇ—” ಎಂದವ, “ಹ್ಮ್ಮ್, ಮರೆತೆ, ವಿಶ್ವಾಸ್ ನಲ್ಲಿ ಮತ್ತೆ ಕುಡಿದೆ ಎಂದು”.

“ಇನ್ನೊಮ್ಮೆ ಅಂದರೆ. ಮೂದಲೊಮ್ಮೆ ಹೋಗಿದಾರ ಅಲ್ಲಿಗೆ”?

“ಇಲ್ಲಾ, ಮೂದಲು ಆಗತಾನೇ ಮನೆಯಿಂದ ಕಾಫಿ ಕುಡಿದು ಹೋರಟವ, ವಿಶ್ವಾಸ್ ನಲ್ಲಿ ಮತ್ತೆ ಕುಡಿದೆ ಎಂದು”.

“ಮನಗೆ ಬಂದಾಗ ಎಷ್ಟು ಘಂಟೆ”.

“6.45 ಬಂದ ಕೂಡಲೇ ತಂದ ಬಟ್ಟೆಗಳಲ್ಲಿ ಬೇಕಾದುದನ್ನು ನಮ್ಮ ಪ್ರಾಚಿಂಗ್‌ಗಳಲ್ಲಿ ಸೇರಿಸಿ, ಮಹಿಮಾಪುರಕ್ಕೆ ಹೊರಟಿಪ್ಪ, ಮನೆ ಬಿಟ್ಟಾಗ 7-15 ಅಥವಾ 7-25 ಆಗಿರಬೇಕು”. ಪುನಃ ದಯಾಕರ ಆ ದಿನ ಮಾಡಿದ ಕೆಲಸಗಳ ಬಗ್ಗೆ ಹೋಗಿ ಬಂದ ಜಾಗಗಳ ಬಗ್ಗೆ, ವಿವರ ಕೇಳಿ, ನೋಟ್‌ ಮಾಡಿಕೊಂಡ ವರ್ಷೀಲರು, ಸುಮಾಳತ್ತು ತಿರುಗಿ ಕೇಳಿದರು.

“ನಿಮ್ಮ ಜೊತೆಗೆ ಬಂದ ಮುದುಕರು ರತ್ನಾ ಟೈರ್ ಕಂಪೆನಿ ಎಂದರೇ? ಎಲ್ಲಿದೆ ಅದು?”

“ಹೌದು, ಎಲ್ಲಿದೆ ಅಂತ ಗೊತ್ತಿಲ್ಲ”

“ಆಗಲೇ ಏನೋ ಹೇಳಿದ್ದೀರಲ್ಪಾ?”

“ಇಲ್ಲ, ರತ್ನಾ ಟೈರ್ ಎಂದಷ್ಟೇ ಹೇಳಿದ್ದು”

“ಅವರು ತಮ್ಮ ಹೆಸರು ಹೇಳಲಿಲಾಂ?”

“ಉಹ್ಲ್ಲ ನಾವು ಕೇಳಲಿಲ್ಲ”

“ಸುಮಾಗೆ ಏನು ಪ್ರಶ್ನೆ ಬೇಕಾದೂ ಕೇಳಿ ಸಾರ್. ಅವಳೂ, ನಾನೂ ಒಟ್ಟಿಗೇ ಹೊರಟಿದ್ದು. ಅವಳು ಕೇಳಿಸಿಕೊಂಡಷ್ಟೂ ನಾನು ಕೇಳಿಸಿ ಕೊಂಡೇ ಇಲ್ಲ. ನಂಗೆ ಈಗ ಅರ್ಚಿಂಟ್ ಕೆಲ್ಲ ಇದೆ, ಸ್ವಲ್ಪ ಬೇಗ ಹೋಗಿ ಬರ್ತೀನಿ” ದಿಧಿರನೆ ಬುದ್ಧಿಗೆ ಹೋಳಿದ, ಲಾಯರೊಬ್ಬರನ್ನು ಹಿಡಿಯಬೇಕು ಎನ್ನುವ ಯೋಚನೆಯನ್ನು ಕಾರ್ಯರೂಪಗೊಳಿಸಲು, ಆಗಲೇ ಹೊರ ಹೋಗುವ ಆತುರ ತೋರಿದ ದಯಾಕರ ತನ್ನಲ್ಲಾ ತಾಳ್ಳಿ ಕಳಿದುಕೊಂಡವ ನಂತೆ.

ಪಿ. ಐ. ರವರಾದ ಶೇಖಿರ್‌ರವರ ಅನುಮಾನ ಪೂರ್ತಿ ಬಲಗೊಂಡಿತು “ನೋ, ನೋ ದಯಾಕರ್” ಯು ಕೆನಾಟ್ ಗೋ ಎನಿವೇರ್, ಯು ಆರ್ ಅರೆಸ್ಟ್‌ಡ್” ಅವರು ಗಂಭೀರವಾಗಿ ಆಚ್ಚಾ ಪಿಸಿದರು.

“ಅರೆಸ್ಟ್? ಯಾವ ಆಧಾರದ ಮೇಲೆ?”

“ಅನುಮಾನಾಸ್ಪದವಾದ ನಿಮ್ಮ ವರ್ತನೆಯ ಆಧಾರದ ಮೇಲೆ. ರಾತ್ರಿ ಸುರೇಶ್ ಬಿಡ್ಡಿದ್ದ ಸ್ವಲ್ಪ ತೋರಿಸಲು ಹಿಂಜರಿದಿದ್ದು. ಕರೆಕ್ಟ್ ಸ್ವಾಟ್ ತೋರಿಸಬೇಕೇ ಬೇಡವೇ ಎಂಬುದಕ್ಕೆ ಸನ್ನೆಯ ಮಾತಿನ ಮೂಲಕ ನಿಮ್ಮ

ಫೋಟನೆಗಳು ನಮ್ಮವಲ್ಲ

ಹೆಂಡತಿಯ ಸಲಹೆ ಕೇಳಿದ್ದು, ಒಮ್ಮೆ ನಿಮ್ಮ ಜೊತೆ ಬಂದವರ ವಿಷಯ ಏನೂ ಗೊತ್ತಿಲ್ಲ ಎಂದದ್ದು, ಈಗ ಹೆಸರು, ವಿಳಾಸ ಹೇಳದೇ ಮರೆಮಾಚು ತ್ತಿರುವುದು, ರಾತ್ರಿ ಈ ಮನೆ ತೋರಿಸಲು, ನಿಮ್ಮ ವಿಳಾಸ ಹೇಳಲೂ ಹಿಂದು ಮುಂದು ನೋಡಿದ್ದು, ಹೆಂಡತಿಯನ್ನು ನಮ್ಮ ಮುಂದಿಟ್ಟು ತಪ್ಪಿಸಿ ಕೊಳ್ಳಲು ಹವಣಿಸುತ್ತಿರುವ ನಿಮ್ಮ ಈ ಚಾರುಯ್ದ, ಮೊದಲೇ ಹನಿ ಮೂನ್ ನ ನೆವ ಹೇಳುತ್ತಿರುವ ನೀವು ನಿಮ್ಮ ಪತ್ತಿಯೋಡನೆ, ಯಾವ ಕ್ಷೇತ್ರ ವಾದರೂ ಬಾಂಬೋ, ಕಾಶ್ಮೀರಿಗೋ ಹಾರಿ, ಕಣ್ಣರೆಯಾಗಿಬಿಡಬಹುದಲ್ಲ?"

"ನಾನು ತಪ್ಪಿಸಿಕೊಳ್ಳೋಕೆ ಹವಣಿಸ್ತಾ ಇಲ್ಲ ಇನ್ನೊಪ್ಪಕ್ಕರೇ ಯಾವ ದಾದೂ ಲಾಯರ್ ಹತ್ತು ಬೇಗ ಮಾತಾಡಿ ಬರೋಣ ಅಂತ ಹೊರಟಿದ್ದು ಅಷ್ಟೇ"

"ಈ ತರಹದ ನೂರು ಸುಳ್ಳಗಳನ್ನು ಹೇಳಬಹುದು ನೀವು, ವಕೀಲ ರನ್ನು ಭೇಟಿ ಮಾಡೋಕೆ ಯಾಕಿಷ್ಟು ಆತುರ. ನಾವೇನು ನಿಮ್ಮನೇಯಲ್ಲಿ ಇಡೀ ದಿನ ಪ್ರಶ್ನೆ ಕೇಳುತ್ತಾಂಡು ಇರ್ತಿರಲ್ಲಿ ನಾವು ಹೋದ್ದೇಲೆ ಲಾಯರ್ ಹತ್ತು ಹೋಗ್ಗುಹುದಿತ್ತು" ಸಾಗರರ ಪ್ರಶ್ನೆ.

"ಹುಂ, ಸರಿ, ಆದ್ದು ಸನ್ನ ಅರೆಸ್ಟ್ ಮಾಡೋಕೆ, ಹೀಗೆ ಇದ್ದ ಕ್ಷಿದ್ದಂತ ನಿಮ್ಮ ಏನಧಿಕಾರ ಇದೆ?"

"ಅಧಿಕಾರದ ಬಗ್ಗೆ ವಿವರಣೆ ಬೇಕಾ? ಪಿ.ಬಿ. ಶೇವಿರ್ ತಮ್ಮ ಅಧಿಕಾರದ ಬಗ್ಗೆ ವಿವರಣೆ ಕೊಟ್ಟಿರು. ಕ್ರಿಮಿನಲ್ ಪ್ರೆಸ್‌ಇಂಜರ್ ಕೋರ್ಡ್‌ನ ಸೆಕ್ಯಾನ್ ರ್ 41 ರಲ್ಲಿ, ನಮ್ಮ ಇರುವ ಯಕ್ಷಿನ ಪ್ರಕಾರ ನಿಮ್ಮನ್ನು ಅರೆಸ್ಟ್ ಮಾಡಬಹುದು, ಸೆಕ್ಯಾನ್ ರ್ 109 ರಲ್ಲಿ ವಿವರಿಸುವ ವ್ಯಕ್ತಿಗಳಲ್ಲಿ, ಒಂದು ಗುಂಟಿಗೆ ನೀವು ಸೇರಿರುವಿರಿ ಎಂಬ ಆಧಾರದ ಮೇಲೆ, ಇನ್ನೂ ಬೇಕಾ ಡೈಟ್‌ಲ್ಸ್? ಯಾವುದೇ ವ್ಯಕ್ತಿ Cognisable offence ಒಂದಕ್ಕೆ ಸಂಬಂಧಿಸಿದ್ದರೆ ಅವನು ಈ ಕೊಲೆಗೆ ಸಂಬಂಧಿತನಾಗಿದ್ದಾನೆ ಎಂದು ತೋರಿಸಲು ರೀಸನೆಬಲ್ ದೂರು ಬಂದಿದ್ದರೆ ಅಥವಾ ಕ್ರಿಡಿಬಲ್ ಮಾಡಿತ್ತಿರ್ಬೇನಾದರೂ ಸಿಕ್ಕಿದ್ದರೆ, ಅಥವಾ ಸಕಾರಣ ಅನುಮಾನಗಳು ಹುಟ್ಟಿದರೆ, ಅಂಥವನನ್ನು ಯಾವ ವಾರಂಟೂ ಇಲ್ಲದೇ, ನಾಂ ಯಾಧಿಪತಿಗಳ ಆದೇಶವೂ ಇಲ್ಲದೇ ಬಂಧಿಸಲು ಈ ಪ್ರೋಲೀಸ್ ಅಫೀಸರ್‌ಗೆ ಅಧಿಕಾರವಿದೆ ತಿಳಿತಾ?"

ನಿಟ್ಟುಸಿರಿಟ್ಟು ದಯಾಕರ ತಲೆ ಕುಟ್ಟಿಕೊಂಡ, ಸುಮಾಳ ನಾಲಿಗೆ ಮತ್ತೊಮ್ಮೆ ಮೌನವಾಯಾವಿನ ಬಡಿತ, ತಲೆಯಲ್ಲಿ ನೋವಿನ ಗದ್ದಲ, ಯಾರೋ ಲಾಯರನ್ನ ಮಾತಾಡಿಸಿ ಬರಲೇಂದು ಹೊರಗೆ ಹೋಗಿದ್ದ ದಯಾಕರನ ತಂದೆ ಅಗಪ್ಪೇ ಹಿಂದಿರುಗಿ ಬಂದು, ಪ್ರಸಾ ಮನೆಯಲ್ಲಿ ಪೋಲೀಸ್ ದಳ ಕಂಡು ಬೆರೆಗಾಗಿ ನಿಂತರು. ಮಗ, ಸೋನೆ. ಐ.ಪಿ.ಗಳ ಮಾತಿನ ಜೆಕಮಂಕಿಗೆ ಬೆದರಿ, ಆಗಾಗ ಬಂದು ಇಟ್ಟಾಕಿ ಹೋಗುತ್ತಿದ್ದ ದಯಾಕರನ ತಾಯಿ ಮಗನನ್ನ ಅರೆಸ್ಟ್ ಮಾಡುತ್ತಿರುವುದು ನೋಡಿ ಗಾಭರಿಗೊಂಡು ಕಣ್ಣಿರಳಿಸಿ ನಿಂತರು.

ದಯಾಕರನ ತಂದೆ ವಸಂತರಾಮು ಒಳ್ಳೆಯ ಗುಣದವರು. ಮೂದ್ದು. ತಮ್ಮ ಹಳ್ಳಿಯಲ್ಲಿ ಆಸ್ತಿ—ಪಾಸ್ತಿ ನೋಡಿಕೊಂಡಿದ್ದ ಮಗನನ್ನ ಓದಿಸಿದ ಅವರು, ಈ ನಗರ ಸೇರಿದ್ದ ತಮ್ಮ ಮುಂದ ತಾಯಿ ತೀರಿಕೊಂಡ ಮೇಲೆ. ಮಗನಿಗೆ ಇಲ್ಲಿ ಕೆಲಸ ಸಿಕ್ಕು 2 ವರ್ಷಗಳಾದ ಮೇಲೆ. ಇತ್ತೀಚೆಗಪ್ಪೇ ಈ ಉರಿಗೆ ಬಂದಿದ್ದು. ಅಂದರೆ 4 ವರ್ಷಗಳ ಹಿಂದೆ. ಇಲ್ಲಿ ಬಂದ 2ನೇ ವರ್ಷವೇ ಈಗಿರುವ ಮನೆಯನ್ನ ಸ್ವಂತಕ್ಕ ವಿರೀದಿಸಿದ್ದು ಕಾನೂನು, ಕೊಲೆ, ಸರ್ಕಾರ, ನ್ಯಾಯ ಇವುಗಳ ಗಂಥವೇ ಇಲ್ಲ ಅವರಿಗೆ. ಅವರ ಮನೆಯಲ್ಲಿ ಯಾರಿಗೆ ತಾನೇ ಗೊತ್ತಿದೆ. ಅಲ್ಲ ಸ್ವಲ್ಪ ವ್ಯವಹಾರ ಜ್ಞಾನವಾದರೂ ಇದ್ದುದು ಎಂದರೆ ದಯಾಕರನಿಗೇ. ಸ್ವಲ್ಪ ಆದ್ದರಿಂದ ವಿಲ್ಲರೂ ಬೇದ್ದಿವಂತರಾಗೇ ಎಲ್ಲಿ ಹುಟ್ಟಿರ್ಬಾರೆ? ಏಂದು ಮೊಳಕ ಒಡಯೋದು, ಬುದ್ದಿಯ ಕೊಂಬಗಳು ಹರಡಿಕೊಳ್ಳೋದು ಇಂಥ ಸಂದರ್ಭಗಳು ಏದೂರಾದಾಗಲೇ ಇರಬೇಕು. ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುವ ಇಂಥ ಹಲವು ಸಂದರ್ಭಗಳು ಎಂಥವರ ಬುದ್ದಿಯನ್ನ ಹಿಡಿಸಿ ಬುದ್ದಿವಂತರನ್ನಾಗಿ ಮಾಡಬಹುದೋ ಏನೋ ಎನೋ.

ದಯಾಕರನ ತಂದೆ ತಲೆ ಕರೆದರು, ಕೈ ಹಿಸುಕಿದರು. ಎಂಥ ಪ್ರಮಾದ ಆಗಿಹೋಯ್ಯಾ ಇದು. ಬೆಳಗ್ಗೆ 8 ಘಂಟೆಗೆ ಹೋಗಿದ್ದರೂ, ತಾವು ಭೇಟಿ ಮಾಡಲು ಹೋದ ಆ ವಕೀಲರೂ ಸಿಗಲಿಲ್ಲ. ಇದ್ದ ಕ್ಷಿದ್ದಂತೆ ಅವರಿಗೆ ಯಾವುದೋ ಕತೆಯಲ್ಲಿ ಏನೋ ಅಂಶ ಓದಿದ ನೆನಪ್ಪು ಬಂದು, ತಮ್ಮದೊಂದು ಸಲಹೆಯನ್ನ ಪ.ಎ.ಗೆ ತಿಳಿಸಿದರು. “ಅರೆಸ್ಟ್

ಹೇಗೆ ಮಾಡಿತ್ತಿರಿ, ಇವ್ಯೇ, ಸಾಕ್ಷಿ ಇಲ್ಲ, ಪ್ರರಾಮೆ ಇಲ್ಲ. ಈ ಬಗ್ಗೆ ಅನುಮಾನ ಇದ್ದೀ ಅದೇನೋ “ದೃಷ್ಟಿ ಯೈದು” ಅಂತ ಮಾಡ್ತಾರಂತಲ್ಲ ಆದು ಮಾಡಿ. ‘ನಜರ್ ಬಂದ್’ ಮಾಡಿದ್ದೆ ಆಪಾದಿತನನ್ನು ಜ್ಯುಲಿನಲ್ಲಿಟ್ಟುಕೊಳ್ಳಿಲ್ಲ. ಆದೆ ಆ ಯೈದಿಯ ಮೇಲೆ ಸದಾ ಪೋಲೀಸರ ನಿಗಾ ಇರುತ್ತೇ ಅಂತ ಕೇಳಿದ್ದಿನಿ. ನೀವೂ ಹಾಗೇ ಮಾಡಿ ಇನ್ನೊಪ್ಪರೇ. ದಯಾಕರ. ಅವನ ಹೆಂಡತಿ ಅವರ ಪಾಡಿಗೆ ಅವರಿರಲಿ. ತಾವು ಒಂದಿಬ್ಬರು ಹೇಡೆಗಳನ್ನು ಅವರ ಬೆಂಗಾವಲಿಗೆ ಇಡಿ ಅಷ್ಟೇ ಆಗೋಲ್ಲಾಟ ಹಾಗೆ? ವಸಂತರಾವ ಹೇಳಿ ಮುಗಿಸುವ ತನಕ ತಿರಸ್ಯಾರದಿಂದೆಂಬಂತೆ ಕೇಳಿಸಿಕೊಂಡ ಪಿ.ಬಿ.ಗೆ ಎಲ್ಲಿಲ್ಲದ ಸಿಟ್ಟು “ಆಗೋಲ್ಲಾಟ ಅದ್ಲು ಇಲ್ಲ” ಪೆದ್ದರಿಗೆ ಗದರಿಸುವವರಂತೆ ಹೇಳಿದರು. ಅವರು, “ಅಯ್ಯೋ ನಮಗೆ ಕಾನೂನು ಹೇಳಿಕೊಡೋಕೆ ಬರಾತರೇನೋ. ತುದಿ ಬುಡ ಗೊತ್ತಿಲ್ಲ ಕಾನೂನಿನ ಬಗ್ಗೆ—” ಎಂದು ಸ್ವಲ್ಪ ತಡೆದು ಹ್ಯಾಳ್, ಇವರನ್ನು ಇನ್ನು 24 ಫಂಟೆ ನಮ್ಮ ಬಂದೋಬಸಿನಲ್ಲಿಟ್ಟುಕೊಂಡು, ನಮ್ಮೇ ಚೇಕಾದ ವಿವರಗಳನ್ನೆಲ್ಲ ತಿಳಿದುಕೊಂಡು. ಸಿಕ್ಕಿದ್ದರ, ಸರೆವಾಸ, ಸಕಾರಣವಿದ್ದರೆ ಮುಂದುವರಿಸಬಹುದು, ಅಷ್ಟರೋಳಗೆ ವಾಪಸ್ ಕಳಿಸಲೂಬಹುದು.” ಎಂದವರೇ, ದಯಾಕರನತ್ತು ತಿರುಗಿ.” ಎಂದು ಆದೇ ಶಿಷಿ ಮುನ್ನಡೆದರು.

“ಉಮ್ಮೆ. ನೀವು ಅರೆಸ್ಟ್ ಮಾಡಲು ಆರ್‌ಆ ತೋರಿಸದೇ, ನಾನು ಸ್ನೇಶನ್‌ಗೆ ಬರಲ್ಲ” ದಯಾಕರ ಹಟ ಹಿಡಿದ.

“ರೈಟಿಂಗ್‌ನಲ್ಲಿ ತೋರಿಸ್ತೀರಿ. ಇವತ್ತೇ ನಮ್ಮ ಕಾಂಟಿಟಂಟ್ ಅಥಾರಿಟಿಯ ಸ್ನೇಶ ಇರುವ ಆದೇಶವನ್ನೂ, ಅರೆಸ್ಟ್ ಮಾಡೋಕೆ ಕಾನೂನು ಎರಡನ್ನೂ ತಿಳಿಸುವ ಆರ್‌ಆ ಕಾರ್ಪೊನ್‌ನೂ ಕೊಡ್ತಿನಿ, ಈಗ ನಾನು ಹೇಳಿದ ಹಾಗೆ ಕೇಳಿಕ್ಕಂಡು ತೆಪ್ಪಗೆ ನಂಜೊತೆ ನಡ್ಡಿರಿ” ಎಂದವರೇ ದಯಾಕರನ ಕ್ಯೆ ಹಿಡಿದೇ ಬಾಗಿಲ ಕಡೆ ನಡೆದರು.

ವಸಂತರಾವ್‌ರವರ ಈ ಸೂಚನೆ, ನಿರುಪಯೋಗಗೊಂಡಾಗ, ಅವರ ತಲೆ ಇನ್ನೊಂದು ದಿಕ್ಕಿನಲ್ಲಿ ಬಿಡಿತು. ದಯಾಕರ ತನ್ನ ಮನಸ್ಸಿನಲ್ಲಿದ್ದ ದನ್ನು ತಿಳಿಸುವ ಮೊದಲೇ ಅವರೇ ಮಗನಿಗೆ ಹೇಳಿದರು, “ದಯಾ

ಯೋಚ್ಚೇ ಮಾಡ್ದೀಡ, ಸುಮ್ಮೇ ಸಿಟ್ಲ್ಯೂ ಮಾಡೊಕ್ಕೊಳ್ಳೇ ಅರಾಮಾಗಿ ಏನೇ ಕೇಳಿದೂ ಉತ್ತರ ಹೇಳು. ನಾನು ಈಗ ಇನ್ನೊಮ್ಮೆ ಲಾಯರ್ ಹತ್ತು ಹೊಬ್ಬಿರ್ತೀನಿ. ಬೆಳಿಗ್ಗೇನೇ ಹೋಗಿದ್ದೆ ಸಿಗಲಿಲ್ಲ. ಈ ಪ್ರೇರ್ಶೆಲೀಸಮ್ಮೊರು ಏನೋ ತಮ್ಮ ಇಷ್ಟದಂಗೇ ಕಾನೂನು ಇದೇಂತ ತಿಳಿಕ್ಕಂಡಿದ್ದಾರೋ ಇಲ್ಲಾ ಇವರಿಷ್ಟದಾಂಗೇ ಕಾನೂನು ನಿಜವಾಗ್ನೂ ಇದೆಯೋ ಸಮ್ಮಂತೂ ಒಂದೂ ತಿಳಿಯೋಲ್ಲ”.

“ಹೌದಪ್ಪ, ನಾನೇ ಹೇಳ್ಣಿಕಂತಿದ್ದೆ. ಲಾಯರ್ ಸಿನ್ಹಾ ಕಡೆ ಹೋಗ್ಗಿರ್ತೀರೇನು”?

“ಇಲ್ಲ, ರಾಜಾರಾಯರ ಹತ್ತನೇ ಹೋಗ್ಗಿರ್ತೀನಿ. ಈಗ 11 ಘಂಟೆಗೆ ಹೋದೆ ಸಿಗ್ಗುಹುದು. ಅವರ ಸ್ನೇಹಿತರೊಬ್ಬರು ರಾಜಾರಾಯರ ಜಾಣ್ಣನ ಪ್ರಮಾತ್ಮಿ ಇವುಗಳ ಬಗ್ಗೆ, ಯಾವುದೋ ಮಾತಿನ ಮಥ್ತೆ ವರ್ಣನೆ ಮಾಡಿದ್ದನ್ನು, ಅವರ ನೇನಪ್ಪ, ಅವರ ಮುಂದೆ ಕೆದಕಿ ಹಾಕಿ ರಾಜಾರಾಯರ ಮನೆಗೆ ಕಳಿಸಿತ್ತು ಬೆಳಿಗ್ಗೆ. “ಯೋಚ್ಚೇ ಮಾಡ್ದೀಡ ದಯಾ, ಎಲ್ಲ ಸರಿ ಹೋಗುತ್ತೆ, ಜಾಮಿನಿಗೂ ನಾನು ವಿಚಾರಿಸಿ. ಏಪಾರಾಟು ಮಾಡ್ದೀನಿ.

“ಹುಂ, ನಡೀರಿ. ಸಾಕ್ಷಿ ಮತ್ತು ದಾವಿಲೆಗಳು ಸಿಗೋವರೆಗೇನೇ ನಾವೂ ನಿಮ್ಮನ್ನ ನಮ್ಮ ಕಸ್ಟಡಿಯಲ್ಲಿಟ್ಟುಕೊಳ್ಳೋದು” ಎಂದು ದಯಾಕರ ನಿಗೆ ತಿಳಿಸಿದ ಪಿ. ಐ.ರವರು, ವಸಂತ ರಾಯರತ್ನ ತಿರುಗಿ ಮತ್ತೆ ಹೇಳಿದರು. “ಇನ್ನು 24 ತಾಸು ಇವರು ನಮ್ಮ ಬಂಧನದಲ್ಲಿರಾರೆ. ಆಮೇಲೆ ಬಿಟ್ಟರೂ ಬಿಡಬಹುದು ಅಥವಾ ಇನ್ನೂ ಕೆಲವು ದಿನ ಜುಡಿಷಿಯಲ್ ಕಸ್ಟಡಿನಲ್ಲಿ ಉಳಿಸಿಕೊಳ್ಳಲೂ ಬಹುದು ತಿಳೀತಾ”? “ಹಳ್ಳಿ ಮಿಸೆಸ್, ದಯಾಕರ್ ನೀವು ಬಿಡುಗಡೆ ಅದೆ ಅಂದೊಳೇಬೇಡಿ, ನಿಮ್ಮ ಮೇಲೂ ನಮ್ಮ ಕಣ್ಣ ಇದ್ದೇ ಇರುತ್ತೆ”.

ದಯಾಕರ ಬಾಗಿಲು ದಾಟಿದಾಗ ವಸಂತರಾವ ತಲೆ ತಗ್ಗಿಸಿದರು. ಸುಮಾ ಕಣ್ಣೀರಿಳಿಸಿದಳು. ತಾಯಿಗೆ ತಲೆ ಸುತ್ತಿ ಬಂದಂತಾಗಿ ನಿಂತಲ್ಲೇ. ಕುಸಿದು ಕುಳಿತರು. ವಾಪ್ಸ್ ಓಡಿ ಬಂದ ದಯಾಕರ ತಾಯಿಯನ್ನು ಮೇಲೇತ್ತಿ ಕೂಡಿಸಿ, ಇದನ್ನೆಲ್ಲ ಸಹಿಸಲಾಗದೇ ಪಿ. ಐ. ರವರ ಮೇಲೆ

ಫಟನೆಗು ನಮ್ಮವಲ್ಲ

ರೇಗಿ ಕೂಗಿದ, “ಪನಯನ್ನು ಇನ್ನೊಪೆಕ್ಕರ್ ಹೇಬಿರ್ ? ದುಡ್ಡು ಕೊಡ್ಡಿಲ್ಲಾಂತ ಅರೆಸ್ಟ್ ಮಾಡಿತೋದ ನೀನು ? ಇಲ್ಲದಿದ್ದೆ ಕೇಸ್ ಶಿಲಾಸ್ ಮಾಡಿಸಬಹುದಿತ್ತಲ್ಲ ಸಾಗರಪ್ಪು ? ಇಬ್ಬರ ಕಡೆಯೂ ಸೇರಿದಿ ಸಿಟ್ಟಿನಿಂದಲೇ ಫೇಡಿಸಿದ ಅವನು.

“ನಿಜ ಏನೂಂತ ಬಾಯಿ ಬಿಡಿಸೋಕೆ ಎಲ್ಲಾ ದಾರಿನಲ್ಲಿ ಪುರ್ಯೆಹಾಕಬೇಕಾಗುತ್ತೆ. ನಿಜವಾಗ್ಗೂ ನಮಗೆ ದುಡ್ಡಿನಾಸೆ ಅಂತ ಅಂದ್ದೋ ಬೇಡ ನೀನು” ಅಂತೆ ಸ್ವೀಂಟ್ ಸಾಹೇಬರೂ ಸಿಟ್ಟಿನ ಜೊತೆ ಪಕವಡಣಕ್ಕೆ ಉದರು.

“ಪ್ರೈಸೀಜರ್ ಅಂದ್ರೆ ಪ್ರೈಸೀಜರ್, ಕೊಲೆ ಮಾಡಿರಲಿ. ಇಲ್ಲದಿರಲಿ. ಯಾವುಂದೂ ತೀಪ್ಪು ಹೊರಬರೋ ತನ್ನ, ನಮ್ಮ ಪ್ರೈಸೀಜರ್ ನಾವು ಘಾಲೋ ಮಾಡ್ಡಿದ್ದೀರಿ. ಈಗ ಸುಮ್ಮೇ ಪ್ರೋಲೀಸ್ ಸ್ವೀಪನ್‌ಗೆ ಸಾರಿ, ಕೊಂತೆ ಮಾಡದಿದ್ದ ವನಿಗೆ ಭಯ ಯಾಕೆ. ವಿಚಾರಣೆ ಮಾಡಿಸಿಕೊಳ್ಳಲಿಕ್ಕು” ಪ್ರೋಲೀಸ್ ಅಫೀಸರ್ ಹೇಬಿರ್ ಗದರಿ ಅದೇರೆಸಿದರು.

“ಭಯ ಅಲ್ಲಯಾದ್ದು, ವಿನಾಕಾರಣ ಬ್ರೋಲೀಸ್ ಸ್ವೀಪನ್‌ನಲ್ಲಿ ಇರ್ರೇಕಲ್ಲಾ ಅನ್ನೋ ಬೇಡಾರು ಅಷ್ಟು, ವಿಚಾರಣೆ ಬಗ್ಗೆ ಅಲ್ಲ.. ನನ್ನ ಹೀಗೆ ಕಟ್ಟಿದಾಕಿ ಬಿಟ್ಟೆ ಮುಂದಿನ ಕೆಲ್ಲ ಹೇಗೆ ಮಾಡೋಳೋದು ಅಂತ ಯೋಜನೆ. ಒಟ್ಟು ಲಾಯರ್‌ನ ಭೇಟಿ ಮಾಡೋಣ ಅಂದ್ರೆ ಅದಕ್ಕೂ ಬಿಡಲ್ಲ ನೀವು ಘತ್ತಾ : ನಿಮ್ಮಂಥೋರಿಗೆ ಏನೇನೋ ಅಧಿಕಾರ ಕೊಟ್ಟಿದ್ದಾರಲ್ಲ ಅಂತ ಸಿಟ್ಟು. ಬೇವಕೂಫಾಗಳು ಎಲ್ಲ. ಯಾರೋ ಕೊಂತೆ ಮಾಡಿದ್ದೆ ಯಾರನ್ನೋ ಒಡಿಯೋದು, ಯಾರಿಗೋ ಜೈಲಿಗೆ ಹಾಕ್ಕಾದು, “ಸಿಟ್ಟಿನಲ್ಲಿ ಹೊರಬುಂದಿದ್ದೆಲ್ಲ ಒದರಿ ಬಿಟ್ಟು”, ಬಂದವರ ಹುಸದಲ್ಲಿ ಇಲ್ಲದ ಸೇಡು, ಶಂಕೆಗಳು ಹುಟ್ಟಿ ಬಹುದ್ದೆನ್ನ ಆಲೋಚನೆಯೂ ಮಾಡದೇ, ಪ್ರೋಲೀಸ್ ಇಲ್ಲಾಪೆಯವರ ಕಣಕಣದಲ್ಲೂ ಕೋಪ ಕಾರಂಜಿಯಾಗಿ ಚಿಮ್ಮಿತ್ತು.

ಗಾಬರಿಯಿಂದ ಅತ್ಯೇಯ ಶುಶೂರಷೆಯಲ್ಲಿ ತೊಡಗಿದ್ದ ಸುಮನಾಗೆ. “ನಿಮ್ಮ ಗಂಡನಿಂದ ಎಲ್ಲ ವಿಷಯಗಳನ್ನು ಹೊರಗೆಳಿದು ಸಂಗ್ರಹಿಸ್ತೀರಿ. ನೀವೂ ಮನೆಯಲ್ಲೇ ಕೂತು ಕುಮಕ್ಕು ಮಾಡ್ಡೀಡಿ” ಎಂದು ಇನ್ನೋಮ್ಮು

ಅದೇಶಿಸಿ, ದಯಾಕರನೊಂದಿಗೆ ಮಾತೇ ಅಡದೇ ತಮ್ಮ ಕೋಲು ಬೀಸಿ ಜೀವಿಸುತ್ತ ತೋರಿದರು. ಪೋಲಿಸ್ ಅಫೀಸರ್ ಶೇಖರ್ ತನ್ನ ತಂಡಿಗೆ ಮತ್ತು ಹೆಂಡತಿಗೆ ಸಮಾಧಾನ ಹೇಳಿ, ತಾಯಿಯು ಭುಜ ತಟ್ಟಿ ಜೀವು ಹತ್ತಿದ ದಯಾಕರ.

ಅಲ್ಲಿಂದ ಸೀದಾ ಹಿಂದಿನ ದಿನ ನಡೆದ ಫಟನೆಯ ಸ್ಥಳಕ್ಕೆ ಕರೆದೊಯ್ದು ವಂತೆ ದಯಾಕರನಿಗೆ ಕೇಳಿದರು. ಪಿ. ಐ. ಮತ್ತು ಅವರ ಅಸಿಸ್ಟೆಂಟ್ ಅಫೀಸರ್. ಕಾರು ನಿಲ್ಲಿಸಿದ್ದಲ್ಲಿ ? ಅವನು ಬಿದ್ದುದ್ದು ಹೇಗೆ ? ಯಾವ ರೀತಿ ಮಲಗಿದ್ದು ? ಇತ್ಯಾದಿ ಪ್ರಶ್ನೆಗಳು ದಯಾನ ಮುಂದೆ ಪ್ರನರೂಪತ್ವ ಸಿದವು. ಪ್ರಶ್ನೆ. ಉತ್ತರ, ಸಮಾಲು. ಜವಾಬು. ವಿಚಾರಣೆ, ವಿವರಣೆ, ಇತ್ಯಾದಿಗಳೆಲ್ಲ ದಯಾನ ಮೇಲೆ .3ನೇ ಸಲ ಬಿದ್ದು ಬಿದ್ದು ತಲೆ ಚಿಟ್ಟು ಒಂದಿಸಿದುವು.

ದಯಾಕರನ ತಂದೆ ವಸಂತರಾವ್, ಹೆಂಡತಿಗೆ ಯಾವುದೋ ಟ್ರಾಬ್ಲೆಟ್ ಸುಂಗಿಸಿ ಅತ್ಯೇಯಸ್ತ ಹುಶಾರಾಗಿ ನೋಡಿಕೊಳ್ಳುವಂತೆ ಸುಮಾಗಿ ಹೇಳಿ, ಕೂಡಲೇ, ಪ್ರಶ್ನಾತ ವಕೀಲರಾದ ರಾಜಾರಾಯರ ಮನೆಯತ್ತ ನಡೆದರು. ರಾಜಾರಾಯರು ಮನೆಯಲ್ಲೇ ಇದ್ದರು. ಅವರಿಗೆ, ಹಿಂದಿನ ರಾತ್ರಿ ನಡೆದ ಫಟನೆಯನ್ನೆಲ್ಲ ವಿವರಿಸಿ ಹೇಳಿದರು ; ವಸಂತರಾಯರು. ನಿಜವಾಗಲೂ ನಿರಪರಾಧಿಯಾದ ದಯಾನಿಂದ ಹೆಚ್ಚು ಗಿಟ್ಟಿಸಲಾಗದು, ಏಂಬ ಭಾವನೆಯಿಂದ, ರಾಜಾರಾಯರು ಈ ಕೇಸಿನ ಬಗ್ಗೆ ಹೆಚ್ಚು ಅಸಹ್ಯಯೆ ತೋರಿಸಲಿಲ್ಲ. "ನಾನು ಈಗ ಹಿಡಿದಿರೋ ಕೇಸ್‌ಗಳೇ ವಿಪರೀತವಾಗಿಬಿಟ್ಟಿವೆ : ವಸಂತರಾವ್, ಇದನ್ನೂ ಬಿಟ್ಟಿಕೊಂಡು ಬಿಟ್ಟರೇ ಓಡಾಡೋದು ಕಷ್ಟ. ನಿಮಗೆ ಬೇಕಾದ್ದೇ ನನ್ನ ಘೇರಣೆ ಬಿಂದು ಇದಾರೆ, ಅವರ ಬಳಿ ಹೋಗಿ ಅವು, ಈ ಕೇಸ್ ಡೀಲ್ ಮಾಡಬಹುದು" ಎಂದು ನಿರುತ್ತಾಹ ದಿಂದ ಕೃತೋಡವಿಬಿಟ್ಟಿರು.

ಆದರೆ ವಸಂತರಾವ್ ಅಪ್ಪಕ್ಕೇ ಬಿಡಲಿಲ್ಲ, ಪುನಃ ಪುನಃ, ತಮ್ಮ ಸಂದಿಗ್ಗ ಪರಿಸ್ಥಿತಿಯ ವಿವರಣೆ ನೀಡಿ, ನೀವೇ ಈ ಪ್ರಕರಣ ಪೂರ್ಣಗೊಳಿಸಿ ಕೊಡಬೇಕಿಂದೂ, ನಿಜವನ್ನ ಪ್ರಮಾಣಿಸಿಕೊಟ್ಟರೆ, ಬಂದು ಸಾವಿರ

ರೂಪಾಯಿ ಬೇಕಾದರೂ ಕೂಡಲು ತಯಾರು ತಾವು ಎಂದೂ ತಿಳಿಸಿದರು. ಹಾಗೂ ಮಗನನ್ನು ಜಾರ್ಮಾನಿಸ ಮೇಲೆ ಬಿಡುಗಡೆ ಮಾಡಿಸಿ ಕರೀತರಲು ತಾವೇ ಸಹಾಯ ಮಾಡಬೇಕೆಂದೂ ಕೇಳಿಕೊಂಡರು. ತುಂಬಾ ಹೊತ್ತು ಆಲೋಚಿಸಿ “ನಂಗೆ ಬಿಡುವೇ ಇಲ್ಲ ರಾಯ್ಯೇ. ಅದಕ್ಕೇ ಹೇಳ್ಣಿ” ನನ್ನ ಸ್ನೇಹಿತರ ಹತ್ತ ಹೋಗಿತ್ತೇ. ಅವೂ ತುಂಬಾ ಜಾಲಾಕು ಮನುಷ್ಯ ರಾಜಾರಾಯರು ಆರಂಭಿಸಿದನ್ನು ಅಥಫಕ್ಕೇ ತಡೆದು ಬೇಡಿದರು ವಸಂತ ರಾವ್. “ನಂಗೆ ಬೇರೆ ಯಾರ ಬಳಗೂ ಹೊಗಲು ಇಷ್ಟವಿಲ್ಲ ವೆಕೆಲರೇ. ನೀವೇ ಈ ಸಮಸ್ಯೆ ಬಿಡಿಸಿಕೊಡಬೇಕು, ನೀವು ಕೆಲಿದಪ್ಪು ಕೊಡ್ಡಿನ್ನೇ”. ಎಂದು ವಸಂತರಾವ್ ಕೃಜೋಡಿಸಿ ಕುಳಿತುಬಿಟ್ಟುಗ ರಾಜಾರಾಯರು ಒಟ್ಟು ಕೊಳ್ಳಲ್ಲಿ ಬೇಕಾಯ್ಯಾತ್ತ. ಆಮ್ಮೆಲೆ ಎಲ್ಲಕೂ ಒಟ್ಟಿಕೊಂಡ ರಾಜಾರಾಯರು. ಪ್ರಕರಣದ ಅದಿ ಅಂತ್ಯಗಳನ್ನು ಇನ್ನೂಮ್ಮೆ ವಿಚಾರಿಸಿ. ತಮ್ಮ ಮಾತಿನಲ್ಲಿ ಅಶ್ವಾಸನೆ ಇತ್ತರು. “ಇನ್ನು ನೀವು ಯೋಚನೆ ಬಿಟ್ಟುಬಿಡಿ ರಾಯ್ಯೇ. ನಾನು ಒಟ್ಟಿಕೊಂಡ ಮೇಲೆ ಆಯ್ಯಾ. ನ್ಯಾಯವೇ ಅನ್ಯಾಯವೂ ಕೇಸ್ ಅಂತೂ ಗೆಲ್ಲಿಂದಿಯೇ ತೀರ್ತುಂನಿ. ಇದಕ್ಕೆ ಯಾವ ಅಧಾರವೂ ಇಲ್ಲ ಈಗಂತೂ ಇದು ಹೇಗೆ ತಾನೇ ನಿಲ್ಲುತ್ತೇ? ನಿಮ್ಮ ಮಗ ಸೂಸೆಯರ ಮೇಲೆ ಯಾವ ಆರೋಪವೂ ಉಳಿಯದ ಹಾಗೆ ಮಾಡ್ಡಿನಿ. ಜಾರ್ಮಾನಿಸ ಮೇಲೆ ಬಿಡಿಸಲು ಸಾಧ್ಯವೇ ಎಂಬ ಬಗ್ಗೆ ವಿಚಾರಿಸಿ. ಸ್ವಲ್ಪ ದ್ವಾರಾ ಮಾಡೋಣ ಮಾಡ್ಲು ಮುಂದಿನದು ನಾನು ನೋಡ್ದೂಇಲ್ಲಿನಿ.

ವಸಂತರಾವ್ ಮನಸೆಗೆ ಬಂದರ್ದ್ದೇ ತಡ, ಸುಧಾರಿಸಿಕೊಂಡು ಎದ್ದೂ ಕೂತ ಅವರ ಹೆಂಡತಿಯದು ಒಂದೆದೆಗೊಣಿಗು “ನಮ್ಮ ಸೂಸೆ ಸುಮಾರು ಕಾಲ್ಯಾಣ ಚೆನ್ನಾಗಿಲ್ಲ ಅನಿಸುತ್ತೇರೇ. ಏನೋ ಗುಣ, ನಡತ ಒಳ್ಳಿಯದಿದೆ ಅಂತ ಮಾಡಿಕೊಂಡು ಈ ತಾಪತ್ರಯ. ಬಂದು ಇನ್ನೂ ತಿಂಗಳಾಗಿಲ್ಲ, ಆಗ್ಗೇ ಗಂಡನನ್ನೂ ಜೈಲಿಗೆ ಕಳ್ಳಿ. ತಾನೂ ಕೋಟು. ಜೈಲಾಗಳಿಗೆ ಒಡಾಡೋ ದಂಗಾಯ್ಯಾ ಮನಸೆ, ಮನಸೆಕಾದ ಹೆಸರೆಲ್ಲ ಸೀರು ಪಾಲು ಆಗುತ್ತೇ ಇನ್ನು. ಸಿಜ ಹೇಳಿದ್ದೂ ಅನುಮಾನ ಪಡೋರೆ ಜಿಸ್ತಿ ಇನ್ನೇ. ಸದ್ಗುಣೀಯ ಹೇಳಿದ್ದು ದಂಡಾಕರ ಹೂರಿಗೆ ಬರೋತ್ತನ್ನ ನಮ್ಮನೆಗೆ ಯಾರೂ ಬರದಿದ್ದು.

ಸಾಕು, ಹೋಗ್ಗಿ, ಇಬ್ಬು ಹೋಗಿದೆ ಉರಿಗೆ ಹೋಗಿದಾರೆ ಅಂತ ಲಾದೂರು ಹೇಳಿ ತಪ್ಪಿಸ್ತೊಂದಿತ್ತು ಬಂದ ಜನಗಳಿಗೆ; ಈಗ ಅದೂ ಅಗಲ್ಲು”.

“ಅಬ್ಬಿ ; ಏನು ಬುದ್ಧಿನವ್ವು ನಿಂದು, ವಿಷಯ ಏನೂಂತ ಗೊತ್ತಾದ ಮೇಲೂ ಯಾಕೆ ಆ ಪಾಪದ ಹುಡ್ಡಿನ ಅಂತಿಯು. ಜನಗಳಿಗೆ ಗೊತ್ತಾಗ ಬಾರ್ಥಾಂತ ಅವ್ಯಾ ಜ್ಯೇಶಿಗೆ ಹೋಗಿದೆ ಚೆನ್ನಾಗಿತ್ತು ಅಂತಿಯಲ್ಲಿ ನಿನ್ನ ಬುದ್ಧಿಗೆ ಏನು ಹೇಳಿಕು. ಸೊಸೆ ಜ್ಯೇಶಿಗೆ ಹೋಗಿ ಕವ್ವ ಪಡೋದಕ್ಕಿಂತ ವಿಷಯವೇ ಗೊತ್ತಿಲ್ಲದ ಆ ಜನಗಳು ಕೊಡೋ ಮರ್ಯಾದೆ ಹೆಚ್ಚು ನಿಂಗೆ? ನಿನ್ನ ಮಗನ ಹೆಂಡತಿಗೆ ಬದ್ದು ಆ ಪೊಳ್ಳು ಮರ್ಯಾದೆ ನಿನ್ನ ಶ್ರೀಕೃಷ್ಣ ಅಂತ ಬಯಸ್ತಿರುತ್ತಾರೆಯಲ್ಲ ? ಅಂ : ಅಬ್ಬಿಬ್ಬಿ” ಕೊಂಡ ರೇಗಿದ ದನಿಯಲ್ಲಿ ಹೇಳಿದರು ವಸಂತರಾಯರು,

“ಫೋ ; ಅವ್ಯಾ ಜ್ಯೇಶಿಗೆ ಹೋಗ್ಗೇಕಿತ್ತು ಅನ್ನಲಿಲ್ಲಾರೇ ನಾನು. ಅವರ ಟೂರ್ ಪೋಗಾರ್ಮಾ ಎಲ್ಲರಿಗೂ ಗೊತ್ತಿತ್ತು. ಈಗ ಒಬ್ಬೇ ಮನೇಲಿರೋದು ನೋಡಿದೆ ಯಾರಾದೂ ಕೇಳುಹುದು ಅಂದೆ ಅಷ್ಟೇ.”

“ಹುಂ, ಅವ್ಯಾನು ಮಾಡೋಕಾಗುತ್ತೆ ಪಾಪ, ನಿನ್ನ ರಾತ್ರಿ ವಾಪಸ್ ಮನೆಗೆ ಬಂದಾಗ ದಯಾಕರ ಪೋಲಿಸ್ ವ್ಯಾನ್ ಹತ್ತಿವಾಗ, ಅವಳ ಮುಖ ಎಷ್ಟು ಬಾಡಿ ಹೋಗಿತ್ತು ನೋಡು” ಎನ್ನತ್ತಾ ವಸಂತರಾಮ್ ಕಾಲು ತೊಳೆಯಲು ನಡೆದರು, ಒಳಗೆ.

ಅವರ ಹಿಂದೆಯೇ ನಡೆದ ಅವರ ಹೆಂಡತಿ, ಆ ಮಾತನ್ನು ಕೇಳಿಸಿ ಕೊಂಡರೂ, ತಮ್ಮ ಪಾಡಿಗೆ ತಾವು ಎನ್ನುವಂತೆ ಮಂದುವರಿಸಿಕೊಂಡರು. “ಒಳಿಯ ಹುಡುಗಿ ನಿಜ, ಆದೆ ಅದ್ವಷ್ಟ ? ಕಾಲ್ಪಣಿ” ಹೀಗೆ ಎಂದು ಮದುವೆಗೆ ಮೊದ್ದೇ ಗೊತ್ತಾಗಿದ್ದಿದ್ದೆ ಹೆಣ್ಣನ್ನೇ ಬಿಟ್ಟಬಿಡಬಹುದಿತ್ತು. ಈಗ ಏನಾಡೋಕಾಗತ್ತೆ. ಬಂದದ್ದನ್ನು ಅನುಭವಿಸಲೇ ಬೇಕವ್ಯೇ. ದಯಾನೂ, ಅವಳು ಪಾಪ ಎಷ್ಟು ಖುಷಿಯಿಂದ ಪ್ರವಾಸ ಹೊರಟಿದ್ದು ಎಲ್ಲಾ ಹಣೆಬರಹ.

“ಅದೆಲ್ಲ ಬೇಡ ಈಗ- ನಂಗೆ ಹೊಟ್ಟೆಗೆ ಸ್ಪಟ್ಟ ಏನಾದೂ ಹಾಕು. ಮುಂದಿನ ಕೆಲಸ ಏನು ಮಾಡೋದು ಅಂತ ಯೋಚ್ಚಿ ಮಾಡೋಣ: ಹುಂ; ದಯಾನ ಪ್ರವಾಸ ಕಾರ್ಯಕ್ರಮಗಳೆಲ್ಲ ಕ್ಯಾನ್ಸಲ್ ಮಾಡಿಸ್ತೇಕಾಗುತ್ತೋ ಏನೋ, ಅಥವಾ ಈ ಲಾಯರ್ ಏನು ಹೇಳ್ತಾರೋ. ಬೇಗ ಮಾಡಿದು ಹೋದ್ದೆ, ಶೀಧಾ ಅಲ್ಲಿಂದ ಡೆಲ್ಲಿಗೆ ಹೋಗಿಬಿಡಬಹುದು. ನೋಡೋಣ ನಾಳಿ ದಯಾ ಏನು ಮಾಡ್ತಾನೋ, “ಸರ್ಕಾರಿ ಕಭೀರಿಗಳ ವ್ಯವಹಾರ, ಕೋಟಿನ ತೀವ್ರ ಇವು ಕೊನೆಗೊಳ್ಳಲು ತೇಗೆದುಕೊಳ್ಳುವ ಸಮಯದ ಅಂದಾಜೀ ಇಲ್ಲದ ವಸಂತರಾವ್ ತಮ್ಮ ಅನಿಸಿಕೆ ತಿಳಿಸಿದರು.

”ಏನೂ ಮಾಡೋಕೆ ತೋಚ್ಚಿಲ್ಲ. ಸುಮಾನೇ ಉಟ್ಟಿಟ್ಟು ಮಾಡಿಟ್ಟಿದಾಳಿ ಅನಿಸುತ್ತೆ. ಕೊಡ್ಡಿನಿ ತಾಳಿ” ಎನ್ನುತ್ತಾ ಅಡಿಗೆ ಮನೆಗೆ ಹೋದರು. ಸುಮಾ ಅಲ್ಲೇ ಇದ್ದವರು 3 ಹೆಚ್ಚುಗಳಿಗೆ ಉಟ್ಟಿಟ್ಟು ಹಾಕಿ, ತಾನೂ ಅವರೋಡನೆ ತಿನ್ನಲು ಕುಳಿತಳು. ತಿಂಡಿ ತಿನ್ನುವಾಗ ಒಬ್ಬರೂ ಮಾತಾಡಲ್ಲ. ದಯಾಕರನ ತಾಯಿಗೆ ಉಟ್ಟಿಟ್ಟು ಸೇರಲಿಲ್ಲ, ಸುಮ್ಮನೇ ಕೃಯಾಡಿಸಿ ಹೇಳಿತ್ತಾ ಹೇಳಿದರು, “ನಂಗೆ ಜ್ಞರ ಬಂದಿದೆ ಅನಿಸುತ್ತೆ. ಏನೂ ರುಚಿ ಹತ್ತೊಂದು. ಸುಮ್ಮೇ ಸುಸ್ತು, ಕೈ. ಕಾಲು ನೋವು, ಮಲಗಿರ್ತಿನಿ ಸ್ಪಟ್ಟ” ಎಂದು.

”ಸರಿ ಹೋಗ್ರಮ್ಮ, ನೀವು ಸುಮ್ಮ ಮಲಗಿ. ನಾನೆಲ್ಲ ಕೆಲ್ಲ ನೋಡೋತ್ತಿನಿ“. ಎಂದಳು ಸುಮಾ, ನೀರು ಕುಡಿಯುತ್ತೆ.

ನಿದ್ದೆ ಮಾಡಲಾಗದೇ, ಸುಸ್ತು ತಡೆದುಕೊಳ್ಳಲಾಗದೇ ತಮ್ಮ ಕೋಣೆಯಲ್ಲಿ ಹಾಸಿಗೆಯ ಮೇಲೆ, ಹೊರಳಾಡುತ್ತ ಮಲಗಿದ್ದ ತಾಯಿ, ಇನ್ನೂ ಸೋಸಯ ಕಾಲ್ಪನಿಕ ಗುಂಟಿನಲ್ಲಿಯೇ ಇದ್ದರೋ ಏನೋ ವಸಂತರಾವ್ ಕೊಣೆಯೋಳಗೆ ಕಾಲಿಡುತ್ತಿದ್ದಂತೆಯೇ ಹೇಳಿದರು”. ಏನು ಗ್ರಹಚಾರ ಇಂತೀನಿ. ಸುಮ್ಮ ಸುಮ್ಮ ದಯಾ ಹೋಲೀಸ್ ಲಾಕಪ್ ನಲ್ಲಿ ಇರ್ಮೇಕಾಗಿ ಬಂತಲ್ಲ ? ಅಲ್ಲಾ ಮದುವೆಗೆ ಮೊದಲಿನ ಶಕುನ, ಜಾತಕ, ಎಲ್ಲಾ ಚೀನ್ನಾಗೇ ಕೂಡಿ ಬಂದಿತ್ತಲ್ಲ ಈಗ ಯಾಕ್ಕಿ ಹೀಗಾಯ್ದು ಅಂತ”. ಈ ಕಾಲ್ಪನಿ

ನೀವು ಹೇಳಿದ ಹಾಗೆ ಬರೇ ಸುಳ್ಳೇನೋ - ಆದ್ದರಿಂದ ದಯಾ ಕೊಲೆಗಾರ ಅಂತಾಗಿಬಿಟ್ಟೇ...."ಅಸಹನೀಯ ಬೇಸರದಲ್ಲಿ ಗೊಣಿಕೊಂಡರು ಅವರು.

"ನಿನ್ನ ತಲೆ ಸುಮ್ಮೆ ಏನೇನೋ ಯೋಚಿಸ್ತೇಡೂ, ಈಗ ಜಾಮಿನ್ ನಿನ ಮೇಲೆ ಬಿಡಿಸಿಕೊಳ್ಳೋ ಒಗ್ಗು ಯೋಚಿಸ್ತೇ ಮಾಡೋಣ ಅಂದ್ರು, ಅಸಂಬದ್ಧ ಪ್ರಲಾಪ ಶುರು ಮಾಡಿದ್ದಿ" ಎಂದರು ರಾಯರು ರೇಗಿದ ಧನಿಯಲ್ಲಿ.

"ಅದಕ್ಕೂ ಇಂಥವರೇ ಆಗ್ನೇಕೂಂತ ಏನಾದರೂ ಕಾನೂನು ಇನ್ನಾನು ಇದ್ದೋ ಏನೋ ಅಭಾವ ಯಾರಾದ್ದೂ ಹೇಸರುವಾಸಿಯಾದ ವರೋ, ಶ್ರೀಮಂತರೇಷ್ಟೇ ಬೇಕೋ ? ಇಲ್ಲಾ ಇಷ್ಟ್ ದುಡ್ಡುಂತ ಕಟ್ಟಬಿಟ್ಟೇ ಸಾಕೋ ? ಎಲ್ಲಾ ಆ ವಕೀಲರನ್ನೇ ವಿಚಾರಿಸಬೇಕಿತ್ತು ನೀವು" ಏನೂ ತಿಳಿಯದೇ, ರಾಯರ ಪತ್ತಿ ತಮ್ಮ ಮಾತು ಹೇಳಿ ಮುಗಿಸಿ "ಅಮ್ಮಾ ಏಂದು ಮುಲಗಿ ಮಗ್ಗು ಲು ತಿರುಗಿದರು.

ಮುಂದೆ ತಾವು ಮಾಡಬೇಕಾದುದ್ದೇನು ಎಂಬುದನ್ನು ಯೋಚಿಸುತ್ತಾ ಕುಳಿತರು ವಸಂತರಾಯರು. "ಮಂಡರ್ ಕೇಸ್" ಎಂದರೆ ಜಾಮಿನಿನ ಮೇಲೆ ಬಿಡುವುದೇ ಇಲ್ಲ. ಇದು ನಾನ್ ಬೇಲಬಲಾ ಆಫ್ನಾ ಎಂದರಲ್ಲವೇ ಆ ವಕೀಲರು. ಆದೂ ಪ್ರಯತ್ನ ಪಡ್ಡಿನಿ. ಜಾಮಿನಿನ ಮೇಲೆ ಬಿಡೋ ಹಾಗೆ ಕೇಳಿಕೊಳ್ಳೋಣ ಎಂದಿದಾರೆ. ಏನು ಗ್ರಹಚಾರವೂ ಏನೋ, ಜೀಲಾನಲ್ಲಿ ಸುಮ್ಮು ಸುಮ್ಮೇ ಇರಬೇಕಾಗಿ ಬಂತಲ್ಲ ಈ ದಯಾಗೆ ಏನೇ ಆಗ್ನಿ ಜಾಮಿನಿಗೆ ಏಷ್ಟ್ ದಣ ಕಟ್ಟಬೇಕಾಗುತ್ತೋ ಅಷ್ಟ್ ಜೋಡಿಸಿಕೊಳ್ಳಬೇಕು" ಎಂದು ಏನೇನೋ ಆಲೋಚಿಸುತ್ತಲೇ ಕುಳಿತಿದ್ದರು ವಸಂತರಾಯರು.

ಸರ್ಕಾರ್ ಇನ್ನೊಷ್ಟು ರರ ತಂಡ ಮುಂದೆ, ರಾಘವಪ್ಪ ಮರುಕಿನ ಮನೆಯ ಕಡೆಗೆ ಪ್ರಯಾಣ ಹೊರಟಿತು. ರಾಘವಪ್ಪ ಮರುಕಿನ ಮನಿ ಮನೆಯಲ್ಲಿರಲ್ಲ. ಕಾನೂನು ಓದಿದವರಿಗಿಂತ ಹೆಚ್ಚು ಅನುಭವಿಸಿ ಎಲ್ಲ ಅರಿತ ಚಾಣಾಕ್ಕು ಅವ ಸಾಧ್ಯವಾದಷ್ಟು ಬೇಗ ಸಾಕ್ಷಿಗಳನ್ನು ತಯಾರಿಸುವ ಕೆಲಸಕ್ಕೆ ತೊಡಗಿದ್ದನೋ ಏನೋ, ಮನೆಗೆಲಸದವಳಿನ್ನು ಬಿಟ್ಟು ಬೇರಾರೂ

ಮನೆಯಲ್ಲಿರಲ್ಲ. ಮನೆಯ ಒಳಕೋಟೆಯಿಂದ ಒಮ್ಮೆ ಕೇಳಬಾದ ಏಜೆ ತ್ರಾದ ಹಕ್ಕಿಯ ಕೂಗೂ ಯಾವ ಹಕ್ಕಿಯದು ಇರಬಹುದು ಎಂದು ಮಾತಾಡುತ್ತ ಕೂತ ಹೋಲಿಸ್ ಅಥಿಕಾರಿಗಳು ಮತ್ತು ಪರ ಸಹಾಯಕರು ಅರ್ಥಫುಂಟೆ ಕಾದ ಮೇಲೆ, ಮಗಳು ರಾಣೆಯೊಂದಿಗೆ ಮನೆಗೆ ಬಂದ ರಾಘ ವಪ್ಪ ಒಳಕೂತಪರನ್ನ ಕಂಡದ್ದೇ ತಡ, ನಕ್ಕ ನಮನ್ನರಿಸಿ ಕೇಳಿದ. ಜೊತೆಗಿದ್ದ ಮಗಳೂ ಹೋಹಕವಾಗಿ ಮುಗಳ್ಳಕ್ಕ ನಮನ್ನರಿಸಿದಳು.

“ಓಹೋಹೋ; ಏನು ಇನ್ನಪೆಕ್ಕರೇ, ನಮನ್ನಾರ, ಏಮೋ ತಾಯುತ್ತ ಬಂದು”?

“ಪನ್ನೇ ಎಲ್ಲೋಗಿದ್ದಿ, ನಾವು ಬಂದು ಆಗಲೇ ಅರ್ಥಗಂಟೆ ಆಯ್ದು. ನಿನ್ನ ನಡೆದ ಫುಟನೆಯ ಬಗ್ಗೆ ತಪಶೀಲು ಮುಂದುವರಿಸೋಕೇಬಂದಿ. ಇನ್ನೇಲೆ ನಾವು ಕರೆದಾಗ ಹೇಳಿ ಕಳಿಸದಾಗಲೆಲ್ಲಾ. ಹೋಲಿಸ್ ಸ್ವೇಷನಾಗೆ ಬರ್ಧೀಕಾಗುತ್ತೇ ನೀವು”. ಇನ್ನಪೆಲ್ಲರ್ ಶೇಖಿರ್ ಆರಂಭಿಸಿದರು. ತಮ್ಮ ಮಾಮೂಲು ಸೂಚನೆಯೊಂದಿಗೆ.

“ಖಂಡಿತ ಬರ್ತ್ತೆವಿ ಸಾರ್ ನಾನು. ರಾಣಿ, ಅಧ್ಯಾತ್ಮ ಜಾರ್ಜ್ ಯಾರಿಂದ ಬೇಕಾದೂ ನಮಗೆ ತಿಳಿದ ವಿವರಗಳನ್ನು ಕೇಳಿ ಸಂಗ್ರಹಿಸಿಕೊಳ್ಳು ಬಹುದು ಸಾರ್ ನೀವು”. ಅತಿ ವಿನಯದ ದಸಿಯಲ್ಲಿ ಅದರ ಬೇರೆಸೆ ಮಾತಾ ಡಿದ ಈ ರಾಘವಪ್ಪ, ನಿನ್ನ ತಲೆ ಕೆಡಿಸಿಕೊಂಡು ಬಡಬಡಿಸುತ್ತಿದ್ದ ರಾಘ ವಪ್ಪ ಅವನೇ ಹೌದೇ ಅಲ್ಲವೇ ಎಂದು ಅನುಮಾನ ಬರುವಂಥ ಬದಲಾವಣೆ ಅವನ ಇಂದಿನ ಮಾತಿನ ದಾಟಿಯಲ್ಲಿ.

“ಹಾಂ; ಈಗ ನಾವು ಕೇಳಿದ್ದ ಕೆಲ್ಲ ನಿಜವಾದ ಅಂಶಗಳನ್ನು ತಿಳಿಸಿ, ಎಲ್ಲಾ ಪ್ರಶ್ನೆಗಳಿಗೂ ನಿಜವನ್ನೇ ಹೇಳ್ಣಿಸು”.

“ಓಹ್. ನಾವು ಸುಳ್ಳ ಹೇಳ್ಣಿ ಪಾರಾ, ನಾನು ಕೂಲಿಗಾರನಾದ್ದ ಸುಳ್ಳ ಹೇಳೋದ್ವಲ್ಲಿ ಲಾಭ ಇರುತ್ತೇ. ಇಲ್ಲಿಬಿಡಿ. ಇನ್ನೂ ಏನ್ ಸಾರ್ ಕೇಳೋದಿದೆ. ನಿನ್ನ ಯೇ ನಿಮ್ಮತ್ತ ಎಲ್ಲಾ ಹೇಳಿ ಬಿಟ್ಟಿದೇನಿ ನಾನು. ನಮ್ಮ ಪರವಾದಿಸಿ ಕೇಸ್ ಗೆಲ್ಲಿಸಿ ಕೊಡಿ, ಅಷ್ಟೇ ಶಾಕು ಅದೇ ನಾನು ನಿಮ್ಮನ್ನ ಬೇಡಿಕೊಳ್ಳುತ್ತು”.

“ಬೇಡಿಕೊಳ್ಳುವುದು ಸುಲಭರೇ, ಆದ್ದರಿಂದ ನಡೆಸ್ತೋದು ಕವ್ಯ”
ಸಾಗರ್ ಹೇಳಿದರು.

“ಯಾಕೆ ಯಾರ ಅಡ್ಡ ಬರುತ್ತೇ ಇದಕ್ಕೆ? ಆ ವೈದ್ಯ ಬಬ್ನು ನಮಗೆ
ಸರಿಯಾದ ರಿಪೋರ್ಟ್ ಕೊಟ್ಟಿ ಆಗುತ್ತಲ್ಲಾ? ನಡೆದಿದ್ದೇ ನಿಜ ಅಂತೆ,
ಹಾಗೂ ನಮ್ಮ ಅನುಕೂಲ ಆಗೋಂ ಹಾಗೆ ಬರೊಂಡಿ ಅಂತ ಸ್ವಲ್ಪ ಕೇಳಿ
ದ್ವಾರ್ಯ ಅಲ್ಲಾ?” ಎಂದ ರಾಘವಪ್ಪ ಅತ್ಯಿತ್ತ ದೃಷ್ಟಿ ಹಾಯಿಸಿ, “ಆ
ಡಾಕ್ಟರಿಗೆ ದುಡ್ಡ ಕೊಟ್ಟಿ ಏನು ರಿಪೋರ್ಟ್ ಬೇಕಾದ್ದೂ ಕೊಡ್ಡಾರಂತೆ
ನಿಜವಾ ಇನ್ನೊಪೆಕ್ಕರೇ?” ಎಂದು ಮೇಲುದನಿಯಲ್ಲಿ ಕೇಳಿದ.

ಸಾಗರ್ ಮತ್ತು ಶೇಖರ್ ರವರ ಮನಗಳಲ್ಲಿ ಧುತ್ತೆಂದು ತೂರಿಬಂದಿತು
ಅನುವಾನ. ರಾಘವಪ್ಪನ ರಿಪೋರ್ಟ್ ಸುಳ್ಳ ನೆವರ ಮೇಲೆ ಹುಟ್ಟಿ
ಕೊಂಡದ್ದೇ? ಈ ಪ್ರಕರಣದ ತನಿಬೆ ಇನ್ನು ಸುಲಭಗೊಂಡಿತೆಂಬಂತೆ ಅವರ
ಹೃದಯಗಳಲ್ಲಿ ನಿರಾಳವಾದ ಉಸಿರಾಟ ಸಂಚಾರ. ಹಾಗಾದರೆ ದಯಾಕರನ
ಹೇಳಿಕೆ ನಿಜವೇ? ಆದರೆ ಇಪ್ಪು ಫನಂಡಾರಿ ಅಧಿಕಾರಿಗಳಿಗೆ ಏಕವಚನದಲ್ಲಿ
ಮೂದಲಿಸಿದ ದಯಾಕರನನ್ನು ಗತಿಸಿದ ಅರೆಸ್ಟ್ ಮಾಡಿ ಬಂದ ತಾವೇ
ಈಗ ಅವನಿಗೆ ಸೋತು, ಅವನನ್ನೇ ಗೆಲ್ಲಿಸಿ ಕೊಡುವುದೇ? ಅದೆಪ್ಪು ಕೀಳಾಗಿ
ಹೇಳಿಬಿಟ್ಟನಲ್ಲಾ ಆ ಕುಳ್ಳಿ? “ನಿಂಗೆ ದುಡ್ಡ ಕೊಡಲಿಲ್ಲಾಂತ ಅರೆಸ್ಟ್
ಮಾಡ್ತೀಯಾ?” ಏನೋ ಕಳ್ಳಿತನವೋ ಕೊಲೆಯೋ ಏನೇ ಪ್ರಯತ್ನ ಮಾಡಿ
ರಲಿ ಸ್ವಲ್ಪ ಕೊಟ್ಟಿ ಬಿಡಿಸಿಬಿಡೋ ಅಂದುಕೊಂಡೆ ಹಾಗಾ ಮಾತಾ
ಡೋದು. ಅವನಿಗೆ ಬುದ್ಧಿ ಕಲಿಸಲೇಬೇಕು. ಎನ್ನುವುದರ ಜೊತೆಗೆ
ಪ್ರಕರಣವನ್ನು ಬೆಳ್ಳಿ, ಇಬ್ಬರಲ್ಲೂ ಭಯ ಮೂಡಿಸಿ ಖಿಂಡಿತವಾಗಿ ಇಬ್ಬ
ರಿಂದಲೂ ಹಣ ಹೊಡೆಯಬಾರದೇಕೆ ಎನಿಸುತ್ತದೆ ಈಗ. ಹಣವೂ ಗಳಿಸ
ಬೇಕು, ದಯಾಕರನಿಗೂ ಬುದ್ಧಿ ಕಲಿಸಬೇಕು. ಹುಂ ಈಗ ನಿಜ ಏನು
ಎನ್ನುವುದು ಕಂಡು ಹಿಡಿಯುವುದರ ಜೊತೆಗೆ ಇಲ್ಲಿ ಎಪ್ಪು ಗಿಟ್ಟುತ್ತೇ ಎನ್ನುವು
ದನ್ನೂ ಮಾತಾಡಿ ಗುತ್ತಿಗೆ ಮಾಡುವ ಯೋಚನೆ ಇದೀಗ ಬಂದಿದೆ. ವೈದ್ಯ
ನಿಗೆ ದುಡ್ಡ ಕೊಡಲು ತಯಾರಾದ ರಾಘವಪ್ಪ ಮುಕ್ಕನಮ್ಮನಿ ದೋಷ
ಎಂಬುದು ಸ್ವೇಷ್ಟ, ಎಂದುಕೊಂಡರು ಆ ಕ್ಷೇತ್ರ. ಆದರೆ ತಮಗೇ ಸಮಾಲು

ಹಾಕಿದ ದಯಾಕರ ಮತ್ತು ಅವನ ತಂದೆಯಲ್ಲಿ ದೋಷವಿದ್ದರೂ ಹತ್ತೊಂಟು ಸಾವಿರ ಕೊಡಲಾಗದ ಜಿಪ್ಪಣಿತಬಹುದು. 'ಸತ್ಯ ಹೊರಗಿಳಿತೀನಿ' ಎಂದು ಘೋಷಿಸಿ, ನಂಬಿಕೆ ಮೂಡಿಸುವ, ಅಥವಾ ಒಂದೆರಡು ಸಾವಿರಗಳಿಗೇ ಇಳಿಸಿಬಿಡುವ ಜಾಣ್ಣನವಿರಲೂಬಹುದು.

"ಯಾಕೆ? ನಿಮ್ಮ ಮಗನಿಗೆ ಮೂರ್ಖ ರೋಗ ಇತ್ತಾ ಹಾಗಾದ್ದೆ ವೈದ್ಯರಿಗೇಕೆ ದುಡ್ಡ ಕೊಡಬೇಕು. ಅವರು ಹೇಗಿದೂ ನಿಜವನ್ನೇ ರಿಪೋಟ್ ಮಾಡ್ತಾರಲ್ಲ? ಇನ್ನಪೆಕ್ಕಾರ್ ಸಾಗರ್ ಗಂಭೀರವಾಗಿ ಕೇಳಿದರು.

"ಭೇ, ಭೇ ಫಿಟ್ನ್ ಇತ್ತೂಂತ ಅಲ್ಲ ನಾ ಹೇಳಿದ್ದ್ನು. ಆ ದಯಾಕರ ಪನಾಡೂ ದುಡ್ಡ ಕೊಟ್ಟೆ ವೈದ್ಯನ ಮನಸ್ಸು ಬದಲಾಗಿ ಆ ರಿಪೋಟ್ ನಲ್ಲಿ ಬದಲಾವಣೆ ಕಾಣಿವ ಭಾಸ್ಸನ್ ಇದೆಯೇ ಅಂತ ತಿಳೊಳ್ಳಿತ್ತೇಕೆ ಕೇಳ್ಣಿ ಅಷ್ಟೇ ಸಾರ್. ಹಾಗೆ ಆ ವೈದ್ಯ ದಯಾಕರನ ಕಡೆ ಮನಸ್ಸು ಮಾಡೋದು ಬೇಡಾಂತ ಅಷ್ಟೇ. ಯಾಕೇಂದ್ರೇ ಈಗ ನಿಜಕ್ಕಿಂತ ದುಡ್ಡಿಗೇ ಬೆಲೆ ಜಾಸ್ತಿ ಅಲ್ಲಾಗ್ ಸಾರ್. ಅದಕ್ಕೇ...ಹೇ...ಹೇ...ನೀವು ಇಂಥ ಎಷ್ಟೊಂದು ಪ್ರಕರಣಗಳನ್ನು ನಿಭಾಯಿಸಿದ್ದೀರ. ಈ ಬಗ್ಗೆ ನಿಮ್ಮ ಗೊತ್ತಿರುತ್ತೆ ಚೆನ್ನಾಗಿ ಅಂತ ಕೇಳ್ಣಿ" ರಾಘವಪ್ಪನ ಮಾತಿನಲ್ಲಿ ಚೂಣಾಕ್ಕಿತೆಯ ಏಂಚು.

"ಭೇ,ಭೇ,ಭೇ, ಇಲ್ಲ ಇಲ್ಲ ಬಿಡಿ. ಯಾರು ಹೇಳಿತ್ತೇರು ನಿಮಗೆ ಇದನ್ನೆಲ್ಲಾ. ಹಾಗೆ ದುಡ್ಡ ಇಸೋಂಡು ಸುಳ್ಳು ವರದಿ ಕೊಡೋ ವೈದ್ಯ ಮಹಾ ಗಟ್ಟಿಗನಿರಬೇಕು. ಯಾರೂ ಹಾಗೆ ಸುಳ್ಳುವರದಿ ಕೊಡೋ ಧೈಯ ಮಾಡಲ್ಲ. ಕೆಲಸ ಹೋಗಿ ಬಿಡಲ್ಲಿಸಿ ಘಾಲ್ಸಿ ರಿಪೋಟ್ ಕೊಟ್ಟೆ. ನಿಮಗ್ಗಾರೀ ಹೇಳಿದ್ದ್ನು ಇದೆಲ್ಲ" ದಯಾಕರನಿಂದುರಿಗೆ. ಈ ವೈದ್ಯ ನನ್ನ ಅಂಗ್ರೇಯಲ್ಲಿ ಆಡುವ ಗೋಲಿ" ಎಂದ ಪೋಲೀಸ್ ಆಫೀಸರ್‌ನ ಅದೇ ನಾಲಿಗೆನಲ್ಲಿ ಮಗ್ಗುಲು ಬದಲಿಸಿ ತನ್ನ ಇನ್ನೊಂದು ಬಣ್ಣದಲ್ಲಿ ಏಂದು ಮಾತಾಡಿತ್ತು.

"ಹಾಗಾದ್ದೆ ಸರಿ ಬಿಡಿ. ಇನ್ನುಭಯಾನೇ ಇಲ್ಲ ನಂಗೆ. ನಂಗೆ ಯಾರೋ ಹೇಳಿದು, ಹೀಗೇಂತ ಅದಕ್ಕೆ ಸ್ವಲ್ಪ ಭಯ ಆಗಿತ್ತು. ದಯಾಕರ ದುಡ್ಡ ಕೊಟ್ಟು ಸತ್ಯವನ್ನು ಮುಚ್ಚಿಹಾಕಿಬಿಟ್ಟೆ ಅಂತ. ನೀವೇ

ಹೇಳಿದ ಮೇಲೆ ಅನುಮಾನವೇ ಇಲ್ಲ ಅದರ ಬಗ್ಗೆ. ನಿಮ್ಮಪ್ರಶ್ನೆಗಳನ್ನು ಕೇಳಿ ಇನ್ನು” ಸುರಿತ ವ್ಯಾಪಾರಿಯ ವಾಕ್ಯ ತುಯ್ದ ರಾಘವಪ್ಪನಾದು.

ಎದುರಿಗೆ ಕೂತವರು ಒಂದು ಕ್ಷೇತ್ರ ತಬ್ಬಿಬ್ಬಿ. ತಾನಾಗಿಯೇ ಅರಂಭಿಸಿದವನು ಒಂದೇ ಮಾತಿಗೆ ಕ್ಯೇಕೊಡವಿ ಬಿಟ್ಟನಲ್ಲಾ ಇವನು ಎಂದುಕೊಂಡು

ಸಹಾಯಕ ಹೋಲೀಸ್ ಆಫೀಸರೇ ಪುನಃ ಪಾರಂಭಿಸಿದರು, “ನೋಡಿ ನಿಮ್ಮಗೆ ಮನೆಯಿಂದ ಎಷ್ಟು ಗಂಟೆಗೆ ಹೊರಟಿ ಹೇಳಿ.

ರಾಘವಪ್ಪು : ಮಧ್ಯಾಹ್ನ 2½, 3 ಗಂಟೆಗೇ ಮನೆ ಬಿಟ್ಟು

ಶೇಖರ್ : ಸೀದಾ ರಾಮಪ್ಪನ ಮನೆಗೆ ಹೋಗುತ್ತೇನೆ ಎಂದಿದ್ದನೇ ಅಥವಾ ಇನ್ನುಲ್ಲಾದರೂ ಹೋಗಿ ಅಲ್ಲಿಗೆ ಹೋಗುವವನಿದ್ದನೋ

ರಾಘವಪ್ಪು : ಎಲ್ಲೂ ಇಲ್ಲ, ನಾನೇ ಅವನಿಗೆ ಹತ್ತು ಸಲ ಹೇಳಿದ್ದ ಸೀದಾ ಹೋಗು ಅವರ ಮನೆಗೆ. ಎಲ್ಲೂ ಹೋಗಬೇಡ ಅಂತ. ದುಡ್ಡ ಕೊಟ್ಟು ರಸೀದಿ ಪಡೆದ ಮೇಲೆ ಬೇಕಾದರೆ ಎಲ್ಲಾದರೂ ಹೋಗಿಬಾ ಅಂದಿದ್ದೆ, ಆದೂ ನೋಡಿ ಸುಶೀಲನಗರದ 14ನೇ ಬಾಳ್ಳಕೊನ ವಿಶ್ವಾಸ್ ಹೋಟೆಲ್‌ಗೆ ಕಾಫಿ ಕುಡಿಯಲು ಹೋಗಿದ್ದನಂತೆ.

ಶೇಖರ್ : ಸಿಮ್ಮು ಯಾರು ಹೇಳಿದ್ದು ಅಲ್ಲಿ ಹೋಗಿದ್ದ ಅಂತ ?

ರಾಘವಪ್ಪು : ದಯಾಕರ ವಿಶ್ವಾಸ್‌ನಲ್ಲಿ ಕಾಫಿ ಕುಡಿದ ಅಂದನಲ್ಲಾ, ನಾನು ಈ ದಿನ ಯಾವುದೋ ಕೆಲಸದ ಮೇಲೆ ಅಲ್ಲಿ ಹೋಗಿದ್ದ ಅವರ ಮಾಲಿಕನಿಗೆ ಕೇಳಿದಾಗ ಸುರೇಶ್ ಒಂದಿದ್ದನೆಂದು ಹೇಳಿದ.

ಸಾಗರ್ : ಈಗ ಎಲ್ಲಾ ಕಡೆ ಕಳ್ಳತನ, ದರೋಡೆ ಜಾಸ್ತಿ ಆಗಿವೆ. ಕ್ಷೇಮವಾಗಿ ಹಣ ತಲುಪಿಸುವ ಬೇರೆ ವಿಧಾನಗಳು ಇವೆ. ಡಿ.ಡಿ.ನೋ. ಚೆಕ್‌ನೋ ಅಥವಾ ಎಂ. ಓ. ನೋ ಮಾಡಬಹುದಿತ್ತಲ್ಲ. ಮುಡುಗನ ಕೈಯಲ್ಲಿ ಹಣ ಯಾಕೆ ಕಳಿಸಿದ್ದಿ”.

ರಾಘವಪ್ಪು : ಬೇಕಾದಷ್ಟು ಇದೆ ಸ್ವಾಮಿ, ಅದಕ್ಕೆ ಕರ್ಮಿಷನ್ ಬೇರೆ ಕೊಡ್ದೇಕು. 10,000-00ಕ್ಕೆ ಎಂ.ಓ. ಮಾಡಿದೆ 100 ರೂ ಎಂ.ಓ. ಚೊಜ್‌ ಕಟ್ಟಬೇಕಾಗುತ್ತೆ. ಡಿ.ಡಿ.ಗೆ ಕರ್ಮಿಷನ್ ಕೊಡ್ದೇಕು. ಹೋಗಿ

ಅದು ಲೆಕ್ಕ ಬೇಡ ಅಂದ್ರೆ ರಾಮಪ್ಪನಿಗೆ ತುಂಬಾ ಅರ್ಜಿಂಟ್ ಇತ್ತು. ಹಣನೇ ಬೇಕು ಅದೂ ಇವತ್ತೆ ಬೇಕು ಅಂದಿದ್ದ ಧಿಡೀರಂತ ಕೊಡಲು ಅನುಕೂಲವಾದದ್ದು ಮನೇಲಿಟ್ಟು ಕ್ಯಾಶ್‌ತಾನೇ” ? ಅದೂ ಬೇರೆ ವಿಚಿಗೆ ಅಂತ ಜೋಡಿಸಿದ್ದ ಹಣ, ರಾಮಪ್ಪನ ಆತುರಕ್ಕೆ ಕೊಟ್ಟು ಬಿಡೋಣ ಅನಿಸಿತು. ತೇಗೆದು ಕಳಿಸಿದೆ.

ಸಾಗರ್ : ಅಮ್ಮೊಂದು ಹಣ ಕೊಟ್ಟು ನಿಮ್ಮ ಹುಡುಗನನ್ನೇಕೆ ಕಳಿಸಿದ್ದಿರಿ ನೀವೇ ಯಾಕೆ ಹೋಗಲಿಲ್ಲ, ವಿಶ್ವಾಸ್ ಹೋಟೆಲ್ ಮಾಲೀಕನಿಗೆ ಸುರೇಶ್ ಯಾರು ಎಂದು ಗೊತ್ತಾ ? ”

ರಾಘವಪ್ಪ: ಇಲ್ಲ ಗೊತ್ತಿಲ್ಲ. ನಾನು ಅವನು ಹೇಗಿದ್ದು ಎಂದು ವರ್ಣಿಸಿದ 10,000 ಅವನ ಬಳಿ ಇತ್ತು ಎಂದು ಹೇಳಿದೆ. ಕೊಡಲೇ ಅವರು ಆ ಹುಡುಗ ಬಂದಿದ್ದು ಎಂದರು. ನಾನೇಕೆ ಹೋಗ್ಗಿಲ್ಲಾಂದೆ ನಂಗಿ ಬೆಳಿಗ್ಗೆ ಸಿಕ್ಕಾಪಟ್ಟೆ ತಲೆನೋವಿತ್ತು ಹೋಗಲಾಗಲಿಲ್ಲ. ಇನ್ನೊಂದು ನಾನು ಸುರೇಶನ್ನು ಬೆಕ್ಕು ಹುಡುಗ ಅಂದುಕೊಂಡಿಲ್ಲ. ವ್ಯಾಪಾರ, ವಹಿವಾಟುಗಳ ನ್ನೆಲ್ಲಾ ಅರಿಯಲಿ ಅಂತ ಅವನ್ನೇ ಕಳಿಸ್ತೇ. ನೋಡಿ, ಹೋಟೆಲ್‌ನಲ್ಲಿ ನಿಮ್ಮ ಸುರೇಶ ಹಣ ಬೀಳಿಸಿಕೊಂಡನಂತೆ. ದಯಾಕರನೂ ಆಗ್ನೇ ಅಲ್ಲಿಗೆ ಕಾಫಿಗೆ ಬಾದಿದ್ದುತ್ತೇ.

ಶೇಖರ್ : ಒಳ್ಳೆದು. ನಾವೇ ‘ವಿಶ್ವಾಸ್’ನ ಮಾಲೀಕರನ್ನು ಕಂಡು ಏಚಾರಿಸಿಕೊಳ್ಳುವೇ. ಅಂದಹಾಗೆ ಸುರೇಶ ನಿಮ್ಮ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದನೇ?

ರಾಘವಪ್ಪ: ಅವನು ಇಲ್ಲಿ ಇರ್ಲೇ ಇಲ್ಲ. ಸಮ್ಮ ಹಳ್ಳಿಯಲ್ಲಿ ಅವನ ತಾತನ ಜೂತೆಗೇ ಇದ್ದ ಇಷ್ಟು ದಿನ. ಅವರು ತೀರಿಕೊಂಡ ಮೇಲೆ, ಈಗ ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದಷ್ಟು.

ಶೇಖರ್ : “ಅವರು ತೀರಿಕೊಂಡದ್ದು ಯಾವಾಗು?”

ರಾಘವಪ್ಪ: “ಮೂರು ತಿಂಗಳ ಹಿಂದಷ್ಟು ಎಂದೆನಲ್ಲ”?

ಶೇಖರ್ : “ಈಗ ಹಳ್ಳಿಯಲ್ಲಿ ಯಾರಿದ್ದರೆ?”

ರಾಘವಪ್ಪ: ಯಾರೂ ಇಲ್ಲ, ಇದ್ದದ್ದೇ ಮುದುಕರೊಬ್ಬರೇ. ನನ್ನ ಹೆಂಡತಿಯ ತಂದೆ. ಇಲ್ಲಿಗೆ ಬರಲೂ ಒಪ್ಪದೇ ಅಲ್ಲೇ ಇದ್ದರು. ಸುರೇಶ ನಿಗೆ ಓದು, ಬರಹ ಹತ್ತಲಿಲ್ಲಾಂತ ಅಲ್ಲೇ ಇಟ್ಟುಕೊಂಡಿದ್ದು”

ಶೇಖರ್: ಈಗ ಮೂರು ತಿಂಗಳಿಂದ ಸುರೇಶ ನಿಮ್ಮ ಜೊತೆ ಕೂಡು ಶ್ರೀದ್ವನೇನು ವಾಷಪಾರದಲ್ಲಿ?

ರಾಘವಪ್ಪ: “ಇಲ್ಲ, ಅಜ್ಞ ಸತ್ತ ದುಃಖ ಕಡಿಮೆಯಾಗಲಿ ಎಂದು ಅವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ”

ಶೇಖರ್: ಮುದುಕರಿಗೆ, ಅಂದ್ರೆ ನಿಮ್ಮ ಹೆಂಡತಿಯ ತಂದೆಗೆ ಬೇರೆ ಮಕ್ಕಳಿರಲಿಲ್ಲಾ? ”

ರಾಘವಪ್ಪ: “ಇಲ್ಲ, ಇವಳು ಒಬ್ಬಳೇ ಮಂಗಳು”

ಶೇಖರ್: ತಂದೆಯನ್ನು ಇಲ್ಲಿಗೇ ಬರುವಂತೆ ಯಾಕೆ ಬಲವಂತಿಸಲಿಲ್ಲ ಅವರು?”

“ಹೇಗೆ ಬಲವಂತಿಸ್ತಾಳೆ ಸಾರ್, ಅವಳು ಹಾಸಿಗೆ ಓಡಿದು ಹತ್ತು ಹನ್ನರಡು ವರ್ಷಗಳೇ ಆದವು. ಮೊದಲು ಒಂದು ಬಾಯಿಲೆ, ಆಮೇಲೆ ಒಂದು ಬಾಯಿಲೆ. ಈಗ ವರ್ಷಗಳ ಹಿಂದೆ ಪಾಶ್ಚಾತ್ಯವಾಯು ತಟ್ಟಿದ ಮೇಲೆ ಮಾತೇ ನಿಂತು ಹೋಗಿದೆ. ಆ ಬಾಯಿಯಿಂದ ಬರುವ ವಿಕಾರ ವಾದ ಶಬ್ದವೇ ಅವಳ ಮಾತು ಅಷ್ಟು.

ಶೇಖರ್ ಮತ್ತು ಸಾಗರ್ ಈಗ ತಮ್ಮ ಗಮನವನ್ನು ಇನ್ನೊಮ್ಮೆ ಹರಿಸಿದರು. ಆಗಾಗ ನರಳುವ ಶಬ್ದ, ಮಧ್ಯ ಹಕ್ಕಿಯಂತೆ ಅಥವಾ ಇನ್ನೊಮ್ಮೆ ಶಬ್ದದಂತೆ ಹೊರ ಬರುವ ಒಂದು ವಿಕಾರ ಕೂಗು, ಓ ನಾವು ಮನೆಯ ಒಳಗೆ ಕಾಲಿಟ್ಟ ಕೂಡಲೇ ಕೇಳಿಸಿಕೊಂಡಿದ್ದ ರಾಘವಪ್ಪನ ಹೆಂಡತಿಯ ನರಳಾಟದ ಅಭಿಷರ್ವವೇ?” ಎಂದುಕೊಂಡರು ಈಗ.

ಶೇಖರ್ : “ನಿಮ್ಮ ದಯಾಕರನ ಮೇಲೆ ಯಾಕೆ ಅನುಮಾನ ರಾಘವಪ್ಪ,

ಫಾಟನೆಗಳು ನಮ್ಮವಲ್ಲಿ

ಬೇರೆ ಯಾರಾದೂ ಹಾಡಿರಬಹುದು ನೀವು ಹೇಳಿದ ಕಳ್ಳತನ, ಅಲ್ಲಾ? ದಯಾಕರ ಸಾಕಷ್ಟು ಅನುಕೂಲಸ್ಥ ಕುಟುಂಬದವರು, ಅವರಿಗೆ ಬೇರೆಯವರ ಹಣದ ಮೇಲೆ ಮೋಹ ಇಲ್ಲವೇ ಇಲ್ಲ, ಈಗ ಬರೀ ಹನಿಮೂನ್ ಪ್ರವಾಸಕ್ಕೇ ಬದೋಹ ಹತ್ತೊತ್ತ ಸಾವಿರ ಸಾವಿರ ರೂ. ಖಚಿತ ಯೋಜನೆ ಹಾಕಿಕೊಂಡ ಅವರಿಗೆ, ನಿಮ್ಮ ಜೂಜಾಬಿ 10,000 ರೂ. ಯಾರಿಗೆ ಬೇಕು ಅನ್ನತಾರೆ. ಅದಕ್ಕಾಗಿ ಅವರು ಖಂಡಿತ ಕೊಲೆ ಮಾಡಿರೋಲ್ಲ”.

ರಾಘವಪ್ಪು : “ಶ್ರೀಮಂತಿಕೆ ಬೆಳೆದದ್ದೂ ಈ ತರಹದ ಕಳ್ಳತನಗಳಿಂದಲೇ ಇರಬಹುದಲ್ಲಾ ಸಾರ್? ಅಮ್ಮೋಂದು ಅನುಕೂಲಸ್ಥ ನಾದ್ರೆ ಒಂದ್ದೆ ಸಾವಿರ ಕೊಟ್ಟುಬಿಡುಬಹುದಲ್ಲ ಸುಮ್ಮೆ, ಈ ರಗಳೆ ಎಲ್ಲ ಯಾಕೇಂತ”.

ಶೇಖಿರ್ : ದುಡ್ಡಿದೆ ಆದುಬಿಟ್ಟೆ, ಯಾರು ಯಾತ್ಕೆ ಹೇಳಿದೂ ಕೊಟ್ಟು ಬಿಡ್ಡಾರೇನ್ನಿ?” ಪ್ರಶ್ನಿಸಿದರು, ಶೇಖಿರ್ ಸ್ವಲ್ಪ ಜೋರಾಗಿಯೇ? ರಾಘವಪ್ಪು ಹೇಳಿದ ಮಾತು ನಿಜವಿರಲೂಬಹುದು” ಅನ್ನಿಸಿದರೂ, ತೋರಿಸಿ ಕೊಳ್ಳಬೇಕೆ ಹಾಗೆ ಸುಮ್ಮೆ ಸುಮ್ಮೆ ಎಸ್ಸುಬಿಡೋರಲ್ಲ ಅವು. ಸತ್ಯ ಹೊರಗಳೇಬೇಕು ಅಂತಾರೆ” ಸಾಗರ್ ತಮ್ಮ ಮಾತು ಸೇರಿಸಿದರು.

ರಾಘವಪ್ಪು : “ಎಳೀಲಿ. ನಾನೂ ಅದೇ ಹೇಳೋದು, ಅವರಲ್ಲಿದ್ದೇ ಇನ್ನಾರೇ ಕೊಲೆ ಮಾಡಿದೂ ನಿಜಾಂತ ಹೊರಬರಲೀಂತ, ಅವರಿಗೆ ಕವ್ವ ಅಗುತ್ತೆ ಆದ್ರೆ, ಇದೆಲ್ಲ ರಾಮಾಯಣ ಬೇಡ ಅಂತಿದ್ರೆ ಅವ್ವ ನನ್ನ ನಷ್ಟ ಕೊಟ್ಟುಬಿಡಲೀಂತ ನನ್ನ ಅಭಿಪ್ರಾಯ ಅಷ್ಟೆ”.

ಶೇಖಿರ್ : ಈ ಪ್ರಕರಣ ಎಷ್ಟು ರಾಮಾಯಣ ಆದೂ ಆಗಲಿ, ದುಡ್ಡ ಕೊಡೋಲ್ಲ ನಾನು ಅಂತ ಹಟ ಹೂಡಿದಾನೆ, ಆ ಹುಡುಗ”

ರಾಘವಪ್ಪನ ಮುಖ ಈಗ ಕೊಂಚ ಗಂಭೀರವಾದಂತೆ ಕಂಡಿತು.

“ಹೌದಾ? ಹಾಗಾದೆ ಈ ಪ್ರಕರಣ ಇಲ್ಲಿಗೇ ನಿಲ್ಲಿಸಿ, ಅವನಿಂದ ಹತ್ತುಸಾವಿರ ಇಸ್ಮೋಳ್ಬೋಕೆ ಆಗೋಡೇ ಇಲ್ಲಾ? ” ಬಿಳಿಚಿಕೊಂಡ ಮುಖಿದಲ್ಲಿ ರಾಘವಪ್ಪನ ಪ್ರಶ್ನೆ. ಭೇ ಈ ಕೋಟಿನ ಓಡಾಟ ನಂಗೆ ವಿಪರೀತ ಬೇಜಾರು, ಆದ್ರೆ

ಅವನಿಗೆ ಅಷ್ಟೂದು ಧೈರ್ಯ ಇರುವಾಗ ನಾನಾಡ್ಲು ಯಾಕೆ ಹೇದರ್ಹೀಕು?" ಎನ್ನುವಾಗ ದುತ್ತೆ ಮುಖಿದಲ್ಲಿ ವೋದಲಿನದೇ ಮೊಂಡು ಧೈರ್ಯ.

ರಾಘವಪ್ಪನ ಬದಲಾದ ಬಣ್ಣ ಕಂಡ ಸಾಗರ್ ಪುತ್ತು ಓ.ಎ.ರವರ ಮುಖಿದಲ್ಲಿ ಆಸೆಯ ರಂಗು, ಒಟ್ಟಿಗೇ ಹೇಳಿದರು. "ವಿಂಡಿತ ಆಗೋಲ್ಲ, ಅವನು ಒಂದೇ ಒಂದು ವೈ ಕೂಡ ಕೊಡಲ್ಲ"

ರಾಘವಪ್ಪ ಕ್ಷೇತ್ರ ಮೌನವಾಗಿ ಕೂತವನು ತಾನೇ ಅವರ ದಾರಿಗೇಳಿದ, "ಹಾಗಾದ್ದೇ ತಾವಿಬ್ಬರೂ ಸೇರಿ ಹೇಗಾದೂ ಈ ಕೇಸ್ ಗೆಲ್ಲಿಸಿ ಕೊಡಬೇಕು ಸಾರ್, ನನ್ನ ಮಗ ನನ್ನ ಜೊತೆಗೆ ಇದ್ದೇ ತಾನೇ ಸಂಗೆ ಅವನ ಖಾಯಿಲೆ ಏನು ಅಂತ ಗೊತ್ತಾಗೋದು, ಅವನೊಂದು ಕಡೆ. ನಾನೊಂದು ಕಡೆ. ಹೇಳಿದ ಹಾಗೆ ಕೇಳಿಂದ ಹುಡುಗ ಅಲ್ಲ ಅಂತ ನಾನವನ ಬಗ್ಗೆ ಹೆಚ್ಚು ಆಸಕ್ತಿಪಟಿಸಲಿಲ್ಲ. ತುಂಬಾ ವೀಕೊನೆಸ್ ಇದೆ ಅಂತಿದ್ದು. ಆದರೆ ಸೋಡಲು ಮಾತ್ರ ಚೆನ್ನಾಗೇ ಇದ್ದು, ಥಿಟ್ಸ್ ಅಂತೂ ಅವನು ಈ ವಂನೆಗೆ ಬಂದ ಮೇಲೆ ಅವನಿಗೆ ಒಂದು ಸಲವೂ ಬಂದಿಲ್ಲ. ಅಲ್ಲೇ ನರವಸ್ ವಿಕನೆಸ್ ಇದೆ ಅಂತ ಯಾರೋ ಡಾಕ್ಟರೆಂಬು ಹೇಳಿದ್ದು ಅಷ್ಟೇ ಏನೇ ನಾನು ಕಂಡಹಾಗೆ ಅವನಿಗೆ ಥಿಟ್ಸ್ ಯಾವತ್ತೂ ಬಂದಿಲ್ಲ, ಎಲ್ಲಾ ಈಗಿನ ಕಾಲ್ಪೂರ್ವ ಸೋಡಿ, ಏನಿದೂ ಮುಚ್ಚಿಡ್ಡಾವೆ, ತಾವೂ ಹೇಳಿಂದಿಲ್ಲ. ನಾವು ಹೇಳಿದ್ದು ಕೇಳಿಂದೂ ಇಲ್ಲ, ಆ ಮೆಡಿಕಲ್ ರಿಪೋಟ್ ಏನು ಬರುತ್ತೂರ್ತೇ ಗೊತ್ತಿಲ್ಲ. ಏನೇ ಇಲ್ಲ, ಖಾಯಿಲೆಯಿಂದ ಸತ್ತ ಅಂತ ಅಂತೂ ಸಂಗೆ ಏಂಡಿತಾ ಅನಿಸಲ್ಲ ಹುಡುಗನ ಮೇಲೆ ದಯಾಕರನ ಕೈವಾಡವಿದ್ದೇ ಇದೆ.

ಇದ್ದಕ್ಕಿದ್ದಂತೆ ಬಿದ್ದು ಸಾಯೋದು ಅಂದೇನು ಸ್ವಾಮಿ? ಸ್ವಲ್ಪ ವಿಚಾರದ್ವಾರಾ ಪರಾಗಿಲ್ಲ ಸಾರ್, ದಯಾವಿಟ್ಟು ಈ ಕೇಸ್ ಗೆಲ್ಲಿಸಿ 35,000 ರೂ. ಪರಿಹಾರ ಕೊಡಿಸಿ ಕೊಡಿ. ನನ್ನತ್ರ ಬೇರೆ ಚಣ ಇಲ್ಲ. ಈ ಪ್ರಕರಣ ದಲ್ಲೀ ಬರಬೇಕಾದ 25,000 ರೂ. ಬಂದ್ರ ಅದ್ದಲ್ಲೇ ನಿಮ್ಮಾಗ್ಗೆ ಕೊಡ್ಡಿನಿ ನಿಜವಾಗಲೂ ಸುರೇಶ್ ಹೇಗೆ ಸತ್ತ ಅಂತ ತನಿಬೆ ಮಾಡಿಸಿ. ಈ ಕೇಸ್ನಲ್ಲಿ ಸೋತ್ತೆ ಮಾತ್ರ ನನ್ನಲ್ಲಿ ನಿಮಾಗೆ ಕಾಫಿ ಕೊಡಿಸುವಷ್ಟು ದುಡ್ಡಿಲ್ಲ" ಎಂದು ಅಂಗಲಾಚುವಂತೆ ಹೇಳಿ, ಇಬ್ಬರ ಕಡೆಯೂ ತಿರುಗಿ ಕೈ ಮುಗಿದುಬಿಟ್ಟು.

“ಸರಿ ಸರಿ ಬಿಡಿ. ರೂ. 10,000 ಕಳ್ಳತನ ಆಗಿದೇಂತ, 35,000 ಪರಿಹಾರಾಂತ ನಿಮ್ಮ ಕಡೆ ಬರೋ ಹಾಗೆ ಪಾಡೋದೂಂದ್ರೆ ಸುಳ್ಳಿಗೆ ವಿಜಯದ ಮಾಲೆ ಹಾಕಿಸ್ತೇಕು. ಆದ್ದೆ ತಿಳಿಷ್ಟಾಳಿ. ಇದು ಕೊಲೆ ಅಂತ ನಿರ್ಧಾರವಾದೂ ನಿಮ್ಮ 35,000 ರೂ. ಕೊಡಿಸೋಕೂ ಆಗಲ್ಲ. ಇದು ರಾಜ್ಯದ ನ್ಯಾಯಾಂಗದ ವಿರುದ್ಧ ನಡೆದಿರುವ ಮಹಾಪರಾಧ. ಇದು ಮರ್ಚರ್ ಅಲ್ಲಿದಿದ್ದರೂ ಮರ್ಚರ್ ಅನ್ನಿಸಿ, ಸುಳ್ಳನ್ನು ಗೆಲ್ಲಿಸೋಕಲ್ಲ ನಾವು ತನಿಖೆ ಆರಂಭಿಸಿರೋದು” ಪ್ರೋಲೀಸ್ ಇನ್ ಸ್ಟೇಟ್ ರ್ ಕೂಗಿ ಹೇಳಿದರು.

“ಯಾವ್ಯಾ ಸುಳ್ಳನ್ನು ಸಾರ್! ನನ್ನ ಮಗ ಸತ್ತಿರೋದು ಸುಳ್ಳಾ? ಹತ್ತು ಸಾವಿರ ರೂ. ಕಳ್ಳಿಷ್ಟಾಂಡಿರೋದು ಸುಳ್ಳಾ? ನನಗೆ ದುಡಿಯುವ ಮಗ ಇಲ್ಲೇ ಕಷ್ಟವಾಗಿರೋದು ಸುಳ್ಳಾ? ಕೊಲೆ ಅಲ್ಲ ಅಂತ ಖಚಿತವಾಗಿ ಹೇಗೆ ಹೇಳಿರಿ?”

“ವೀಕ್ ಇದ್ದು ಅಂತೀರಿ, ಥಿಟ್ ಇದೋ ಇಲ್ಲಿಂತ ಗೊತ್ತಿಲ್ಲಾಂ ತೀರಿ, ಅಂದ ಮೇಲೆ ಸತ್ತಿರೋದೂ ಆವನು ಕೊಲೆಯಾಗಿಯೇ ಅಂತ ಹೇಗೆ ಗೊತ್ತು?”

ದಯಾಕರನ ವೃತ್ತಿಯೇ ಕಳ್ಳತನ ಅಂತ ಹೇಳಿ, ನನ್ನ ಮಗನ ಜೀಬಲ್ಲಿ ಹತ್ತುಸಾವಿರ ರೂ. ಇತ್ತೂಂತಲೂ ಹೇಳಿ, ಹೇಗೋ ಇಬ್ಬರ ಭೇಟಿಯಾಗಿ ಇವ್ವ ಹಣ ಅವ್ಯಾ ಲಾಟಿ ಪಾಡಿಕೊಂಡಿರಬಹ್ವಾಂತ ನನ್ನ ಅನುಮಾನ ಅಂದೆ. ಥಿಟ್ ಬಂದ್ರ, ನರ್ವಸ್ ವೀಕ್ನೇಸ್ ಇದ್ರ, ದಾರಿಯಲ್ಲಿ ಕೂತು ಬಿಡಬಹುದೇ ಏನಃ ಸಾಯಂಲ್ಲ. ಅದೂ ಅವನ ಮೇಲೆ ಯಾವ ವಾಹನವೂ ಹರಿದಿಲ್ಲ. ಬಿಧ್ಯಾದ್ಯ ನಿಜ ಅನೊಂದಕೂ ಅವನ ಮೈಮೇಲೆ ಎಲ್ಲೂ ಗಾಯವಿಲ್ಲ”

“ಹುಂ ಕೊಲೆ ಆಗಿರೋದೇ ನಿಜವಾದ್ರ, ಆದನ್ನ ನಾವು ಸಾಬೀತುಪಡಿ ಸಲು ತೊಗೊಂಡ ಶ್ರಮಕ್ಕೆ, ನಿಮಗಿಂತ ಹೆಚ್ಚಿನ ಪಾಲು ನಮಗೆ ಬರ್ಬೇಕು. ಹತ್ತು ಸಾವಿರ ನಿಮ್ಮದೇ ನಿಮಗೆ ಸಿಕ್ಕರೂ ನಮ್ಮ ಶ್ರಮಕ್ಕೆ ಬೆಲೆ ಸಿಗಬೇಕಲ್ಲ ಸ್ವಲ್ಪವಾದೂ?” ಸಾಗರ್ ಕೇಳಿದರು.

“ಆದ್ದೆ ಮಗನ್ನ ಕಳ್ಳಿಷ್ಟಾಂಡಿರೋದು ನಾನು, ಹಣ ಕಳ್ಳಿಷ್ಟಾಂಡಿರೋನೂ ನಾನೇ....”

“ಇರ್ಣುಹುದು. ಆದ್ದರಿಂದ ಕೊಲೆ ಆಗಿಲ್ಲದಿದ್ದೆ? ಕೊಲೆ ಅಂತ ರುಜುವಾತು ಮಾಡೋಕೆ ಆಗಲ್ಲ. ಕಳ್ಳುತನ ಆಗಿಲ್ಲದಿದ್ದೂ ದಯಾಕರ ಕದ್ದಿದ್ದಾನೆ ಆನಿ ಸೋಕೆ ಆಗಲ್ಲ. ಆಕಸ್ತಾತ್ಕೋ ಕೊಲೆ ಆಗಿದೆ ಎಂದೇ ಇಟ್ಟುಕೊಳ್ಳು, ಆಗಲೂ ಇದೋಂದು ಕೈಪ್ಪುವ್ವು ಎಗೇನ್ಸ್‌ಪ್ರೆಸ್‌ಟ್‌ ಎಂದಾಗಿಬಿಡುವುದರಿಂದ ನಿಮಗೆ 35,000 ರೂ. ಪರಿಹಾರ ಕೊಡಿಸುವ ಪ್ರಶ್ನೆಯೇ ಬರಲ್ಲ. ನೀವು ಕಳೆದು ಕೊಂಡಿರುವ ರೂ. 10,000 ಹಿಂತಿರುಗಿಸಬಹುದವ್ಯಾ. ಆದ್ದರಿಂದ ಕೊಲೆಯೇ ಆಗಿಲ್ಲವೆಂದಾದರೆ ಕಳ್ಳುತನವೂ ಆಗಿರಲ್ಲ. ನಿಮ್ಮು ಅಗ ಏನೂ ಸಿಕ್ಕೊಂಡೂ ಇಲ್ಲ.

“ಈ ಹಾಗೆಲ್ಲ ವ್ಯಾಧ್ಯೇಡಿ ಸಾರ್. ದಯಾಕರ ಕೊಲೆಗಾರನಾದರೆ. ನನಗೆ ಅವರು 35,000 ರೂ. ಏಕೆ ಇನ್ನೂ ಹೆಚ್ಚಿನ ಮೊತ್ತವನ್ನೂ ಕೊಡುವ ಸಾಮಧ್ಯ ಅವನಿಗಿದೆ. ನನ್ನ ಮಗನ ಬದಲು ಎಟ್ಟೀಸ್‌ಪ್ರೋ ನನಗೆ ಸ್ವಲ್ಪ ಹಣವಾದರೂ ಬೇಡ್ವಾ? ಹೀಗೆ ಮಗನ್ನು, ಸಂಪಾದಿಸುವ ಮಗನ್ನು ಕಳ ಕೊಂಡೂ, ಬರಿಯ ಅಲೆದಾಟ ಬಿಟ್ಟು ಬೇರೇನೂ ಸಿಗಲ್ಲ ಅನ್ನೋದಾದೆ ಕೋಟ್‌ಗ್ಯಾಕೆ ಹೋಗ್ಗೀಕು. ನಾನೂ ನನ್ನ ಯಾರಾದೂ ಪೈರಿಗಳಿಧ್ದರೆ ಕೊಲ್ಲೀನಿ. ಪರಿಹಾರ ಏನೂ ಕೊಡ್ದೇಕಾಗಿಲ್ಲ ಅಂದ್ರೆ ಹಾಯಾಗಿ ಜೃಲಿಗ ಸೇರಿತ್ತೀನಿ. ಈಗ ನನ್ನ ಮಗನ ಸಾವು ಕೊಲೆಯ ಮೂಲಕ ಎನ್ನ ವ ದೃಢಿ ಕರಣಿ ನನಗೆ ಬೇಕಾಗಿರುವುದು ಪರಿಹಾರ ಧನ ಪಡೆಯುವುದಕ್ಕಾಗಿ. ಕಳ್ಳುತನವಾದ ಹತ್ತು ಸಾವಿರಕ್ಕೆ ಮಾತ್ರ ಅಲ್ಲ.

“ಈಗಂತೂ ಇದು ಮೊದಲು ಕೊಲೆ ಏಂದು ಸಾಬೀತಾಗಬೇಕು. ಆದ್ದರಿಂದ ಮುಂದೆ ನೋಡೋಣ. ಇದೋಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪರಿಹಾರ ಧನ ಕೊಡಿಸಲು ಬೇಡಿಕೆ ಸಲ್ಲಿಸೋಣ. ಸದ್ಯಕ್ಕೆ ಇದು ಕೊಲೆಯೇ ಎನ್ನ ವೆದಕ್ಕೆ ಸಾಷ್ಟಿ, ಪುರಾವೆಗಳು ಬೇಕು” ಸಹಾಯಕ ಪೋಲೀಸ್‌ ಅಭೀಸರ್‌ ಸರ್ವಾಧಾನಿಸುವ ಧಾಟಿಯಲ್ಲಿ ಹೇಳಿದರು.

“ನೋಡಿ ಸಾರ್, ರಾಘವಪ್ಪ ತಾನು ಕುಳಿತ ಕುಚೀಯಲ್ಲಿ ಮುಂದೆ ಸರಿದು ಹೇಳಿದ. ಹ್ಯಾಯಾಕರನಿಗೆ ಸಾಕಷ್ಟು ಹೂಲ, ಮನೆಗಳಿವೆ. ಹಣವೂ ಇದೆ. 35,000ರೂ. ಪರಿಹಾರವನ್ನು 10,000 ರೂ.ಗಳನ್ನೂ ಕೊಡುವ ಸಾಮಧ್ಯ ಅವನಿಗಿದೆ. ಬೇರೆ ಯಾರಾದರೂ ಆಗಿದ್ದಿಧ್ದರೆ ಇಮ್ಮು ಕೊಡಲು

ಫೆಟನೀಗಳು ನಮ್ಮವಲ್ಲ

ಅವರಿಗೆ ಸಾಧ್ಯವಾಗುತ್ತಿತೋತ್ತೇ ಇಲ್ಲವೋ? ಇದನ್ನೂ ಗಮನದಲ್ಲಿಟ್ಟುಕೊಂಡೇ ಹೇಳಿದ್ದು ನಾನು. ಇನ್ನು ಅವನಿಗೆ ಬೇರೆ ಯಾವ ರೀತಿಯ ತೊಂದರೆ ಕೊಡಬೇಕು ಅಂತ ನನಗಿಲ್ಲ. ಅಥವಾ... ಇನ್ನೊಂದು ಕೆಲ್ಲ ವರಾಡಿ, ಅವನಿಗೆ ಈ ಕೋಟಿನ ರಗಳೆ ತಪ್ಪಿಸಿಕೊಳ್ಳಲು ಬರೀ ಏದೂ ಹತ್ತೋತ್ತೇ ಸಾವಿರ ನನಗೆ ಕೊಡಲು ಒಟ್ಟಿಸಿಬಿಡಿ. ಹತ್ತು ಸಾವಿರ ಕಳುವಾಗಿದೆ ಅನ್ನೋದು ಮರ್ತುಬಿಡಲು ಪ್ರಮತ್ತಿಸಿತ್ತೇನಿ. ನಂಗೂ ಕೋಟಿಗೆ ಹೋಗೋದು ಅಂದೇ ಬೇಜಾರೇ. ನಿನ್ನ ನನ್ನ ದುಃಖಿದಲ್ಲಿ, ಆ ಸಿಟ್ಟಿಸಲ್ಲಿ ಏನೇನೋ ಹೇಳಿ ಅಷ್ಟೇ.”

“ಹತ್ತು ಸಾವಿರ ರೂ. ಕಳುವಾದಾಗ ಬರೀ ಏದು ಸಾವಿರ ಕೊಡ್ಡಿಂತ ಯಾರು ಹೇಳಾರೆ ಮಿಸ್ಟರ್. ನೀವು ಸುಳ್ಳು, ಹೇಳಾ ಇದೀರಾ ಎಲ್ಲ.”

“ಭೇ, ಭೇ ನಾನ್ಯಾಕೆ ಸುಳ್ಳು ಹೇಳಲಿ. ಆದರೆ ಇದು ಕೂಲೆ ಮತ್ತು ಕಳ್ಳುತನವೇ ಆಗಿದೆ ಅಂತ ಪ್ರಮಾಣೇಕರಿಸಲು ನನ್ನ ಹತ್ತಿರ ಸರಿಯಾದ ದಾಖಲೆಗಳೇ ಇಲ್ಲವಲ್ಲ. ಅದಕ್ಕೇ ಹೇಳಿದೆ ಅಷ್ಟೇ.”

“ಹೋಗಲಿ ಬಿಡು ಎಂದು ಏದು ಸಾವಿರವಾದರೆ ಏದು ಸಾವಿರ. ಅಮ್ಮ ಪಡೆದು ಕೈಬಿಡಲಾ ಎಂದು ರಾಘವಪ್ಪ ವಾತುಗಳನ್ನು ಹಾಗೂ ಹೋರಳಾಡಿಸಿ ಹೇಳಿ, ಮತ್ತೆ ವಾತು ಮುಂದುವರಿಸಿದ.

“ಈಗ ನಾನೇನು ಇಷ್ಟ್ಕ್ಕೇ ಬಿಡಲ್ಲಿ ಬಿಡಿ. ಸುಮ್ಮೆ ನನ್ನ ತಲೆಯಲ್ಲಿ ಒಂದು ಕ್ಷೇತ್ರ ಸುಳಿದ ಯೋಚನೆಯನ್ನು ನಿಮ್ಮ ಮುಂದಿಟ್ಟೇ ಅಷ್ಟೇ.” ಎಂದ. ಮರುಕ್ಷೇತ್ರ ಧ್ವನಿ ಬದಲಿಸಿ, ಸಾರ್ ಚೇಗಾದ್ದೂ ಈ ಕೇಸ್ನನ ನನ್ನ ಪರ ವಾಗಿಸಿ ಕೊಡಿ, ನೀವು ಹೇಳಿದ್ದು ಕೊಡ್ಡಿತ್ತೇನಿ. ಬರೀ ಸಾಕ್ಷಿಗಳನ್ನುತ್ತೂ ಒದಗಿಸಿತ್ತೇನಿ. ಇದೋಂದು ಸಹಾಯ ವಾಡಿಬಿಡಿ ಸಾರ್” ಎಂದ.

ಪ್ರೇಲೀಸ್ ಇಲಾಖೆಯ ಸಿಟ್ಟಿದಿಯವರು ಮುಖಿದಲ್ಲಿ ನಗೆ ತೇಲಿಸಿ ಮಾತು ಬಿಗಿಗೊಳಿಸಿದರು. “ಅಂದೇ ನೀವು ಹೇಳೋದು ಅಕ್ಸಾತ್ತಾ ದಯಾಕರ ಕೊಲೆ ಮಾಡಿಲ್ಲದಿದ್ದೂ ಮಾಡಿದ್ದನೆ ಅನ್ನಸರ್ಬೇಕು ಅಂತ, ಅಲ್ಲೇ?” ಎಸ್. ಟಿ. ಕೇಳಿದರು. “ಹಾಗೆ ಅನ್ನಸರ್ಬೇಕಾದ್ದೇ ಎಷ್ಟು ಜನರಿಗೆ ಸಿಹಿ ತಿನ್ನಸರ್ಬೇಕಾಗುತ್ತೇ ಗೊತ್ತಾ? ಮೊದಲು ವ್ಯಾದ್ಯರಿಗೆ. ಆಮೇಲೆ ನಮ್ಮ

ಪಿ.ಬಿ.ಗೆ, ಕೋಟಿನ ಗಮನಾಸ್ತರಿಗೆ, ನಾವು ಹುಟ್ಟಿಸುವ ಸಾಕ್ಷಿಗಳಿಗೆ, ನಮ್ಮ ಮಾತು ಇಲಿಸುತ್ತಾ ಆ ಬಗಿಲ ಒಂದೆ ನಿಂತು, ಅರ್ಥಮಧ್ಯ ಅರ್ಥಮಾಡಿ ಕೊಳ್ಳುವ ನಮ್ಮ ಹೇದೆಗಳಿಗೆ, ಇನ್ನೂ.....ಇನ್ನೂ ಎಷ್ಟು ಜನರ ಮನ ಪೋಲಿಸಬೇಕಾಗಿ ಬರುತ್ತೋ, ನೀವೇ ನೋಡೋಳಿ. ನಿಮ್ಮ ಹತ್ತುಸಾವಿರ ರೂ. ಕಳುವಾದದ್ದು ವಾಪಸ್ ಸಿಕ್ಕರೂ ಸರಿ, ಕೋಟು ಕಟಕಚೆ ಬೇಡಾಂತ ಆ ದಯಾಕರ ಹತ್ತು ಸಾವಿರ ಕೊಟ್ಟರೂ ಸರಿ ಹಿಫ್ಟು ಹಿಫ್ಟು ಶೇರ್ ಆಗ್ನೀಕು ಸರಿನಾ?"

"ನಿಮ್ಮೇನು ಯಾರೆ ಕೊಡ್ಡೇಕಾಗಿದೆ ರಿ?" ಅವರ ಮಾತನ್ನು ಅನು ಮೋದಿಸುವಂತೆ ಆರಂಭಿಸಿದ ಶೇರಿರ್. ಜಾರ್ಜ್ ಮತ್ತು ಯಾರಾದೂ ಇನ್ನೊಂದಿಬ್ಬಿಗೆ ತಾನೇ? ತವ ಸಂಸ್ಕಾರಕ್ಕೆ ರೂ. ೮೯೬ ಸಾವಿರ ಅಂತ ಇಟ್ಟೋಳಿ. ಉಳಿದದ್ದೆಲ್ಲ ನಿಮಗೇ ತಾನೇ?"

ಎಸ್. ಪಿ. ಧಾಗೂ ಪಿ. ಬಿ. ಈಗ ನಿಖಿಲಿಯಿಂದ, ನಿಶ್ಚಯಾಗಿ ಮಾತಾಡಿ, ರಾಘವಪ್ಪ ಮುಕ್ಕಿನಮನಿಯೊಡನೆಯ ತಮ್ಮ ವ್ಯಾಪಾರಕ್ಕೆ ಸಿಕ್ಕ ಹಣದಲ್ಲಿ ಶೇಕಡಾ .50 ಶೇರ್ಗೆ ರಾಘವಪ್ಪನ ಮಾತಿನ ಸಹಿ ಹಾಕಿಸಿ ಕೊಂಡರು. ಆ ನಂತರ ತಮ್ಮ ಕರ್ತವ್ಯ ನೆನಪಿಸಿಕೊಂಡು ತಮ್ಮ ಪ್ರಶ್ನಾವಳಿ ಮುಂದುವರಿಸಿದರು.

"ಹಾಳ್ ಅಂದ್ದಾಗೆ....." ಎಸ್. ಪಿ. ಗಂಟಲು ಸರಿಪಡಿಸಿಕೊಂಡು ಪ್ರೋಲೀಸ್ ಧಾಟಿಯಲ್ಲಿ ಕೇಳಿದರು.

"ನಿಮ್ಮ ಮಗ ಏನು ಓದುತ್ತಿದ್ದ? ಅವನಿಗೆ ಸ್ನೇಹಿತರೆಷ್ಟು? ಯಾರಾದೂ ಅಂತ ಏವರ ಕೊಡಿ."

"ಅವನು ಓದುತ್ತಿರಲಿಲ್ಲ ಎಂದೆನಲ್ಲ ಸ್ವಾಮಿ, ಓದು ಹತ್ತಲಿಲ್ಲ. ಅವನಿಗೆ ಸ್ನೇಹಿತರೇ ಇರಲಿಲ್ಲ. ತುಂಬಾ ಒಂಟಿಯಾಗಿ ಇರುವ ಸ್ವಭಾವ ಅವನದು. ನಾವೇ ಈ ಮನೆಗೆ ಒಂದು 10 ತಿಂಗಳಾಯಿತಷ್ಟೆ. ನಮಗೇ ಇನ್ನೂ ಯಾರದೂ ಪರಿಚಯವಾಗಿಲ್ಲ. ಅವನಿಗೆ ಯಾರ ಗೆಳಿತನ?"

"ನಿಮ್ಮ ವ್ಯಾಪಾರ ಏನು? ಸುರೇಶ್ ನಿಮ್ಮ ಜೊತೆ ಯಾಕೆ ಇರಲಿಲ್ಲ" ಇತ್ತಾದಿ ಮಾತುಗಳು, ಪ್ರಶ್ನೋತ್ತರಗಳು ಎಷ್ಟೋ ಹೊತ್ತು ನಡೆಯಿತು.

ರಾಘವಪ್ಪನ ಮಗಳು ಅಂದವಾದ ದೈಸ್ ಮಾಡಿಕೊಂಡಬೇಕು, ಎಲ್ಲಿಗೂ ಎರಡೆರಡು ಮಸಾಲೆ ದೋಸೆ ತಂದು ಕೊಟ್ಟಳು. ಆವರ ಪ್ರಶ್ನೆಗಳ ಮಧ್ಯೆ ತಾನೂ ಬಾಯಿ ಸೇರಿಸಿ, ಮೋಹಕವಾಗಿ ನಕ್ಕು ಉತ್ತರ ಕೊಟ್ಟಳು. ಬೇಡ ಬೇಡವೆಂದರೂ ಬಂದವರಿಗೆ ಉಪಚರಿಸಿ, ಇನ್ನೊಂದು ಮಸಾಲೆ ದೋಸೆ ಹಾಕಿ ಹಿ. ಐ. ಶೇವಿರ್ ರವರಸ್ಸು ನೋಡಿ ಅತ್ಯೀರ್ಯವಾಗಿ ನಕ್ಕಳು. ಹೊರಡುವಾಗ ರಾಘವಪ್ಪ ಮತ್ತೊಮ್ಮೆ ನಮಸ್ಕರಿಸಿ ಬೇಡಿಕೊಂಡ. “ಹೇಗಾದ್ದು ಮಾಡಿ, ಈ ಕೇಸ್ ತೀಮಾರ್ಫನ ಮಾಡಿಸಿ ನಮ್ಮ ಹಣ ನಮಗೆ ದೂರಕೆಸಿ ಕೊಡಿ ಇನ್ನಾಪಕ್ಕರೇ, ನಿಮಗೆ ಬೇಕಾದೆ ಕೇಳಿದ್ದ ಕೊಡ್ದಿನಿ. ಸಂಗೆ ಹಣದಾಸೆ ಇಲ್ಲ. ಅದ್ದು ನನ್ನ ಮಗನನ್ನ ಕೊಂಡ ಪಾಟಿಗೆ ಪರಿಯಾದ ಶಿಕ್ಷೆ ಅಗ್ನೀಕು ಅಷ್ಟೇ ಎಂದ. ತಾನು ಹೊದಲು ವ್ಯಾಪಾರ ಮಾಡಿದ್ದನ್ನ ಮರೆತು.

“ಅಯ್ಯು. ಅಯ್ಯು. ನಾವರುವಾಗ ಯಾಕೆ ಯೋಜನೆ. ಸಿಜ ಕಂಡು ಹಿಡೀತೇನಿ. ಎಯು ನೀಡ್ ನಾಟ್ ಪರ್ಲಿ” ಎಂದು ರಾಘವಪ್ಪನ ಬೆನ್ನು ತಟ್ಟಿ, ಅವನ ಪಕ್ಕದಲ್ಲೇ ನಿಂತು ನಮಸ್ಕರಿಸಿದ ಚೆಲುವೆ. ರಾಣಿಯ ಕಡೆಗೊಮ್ಮೆ ಸೋಡಿ ತಲೆ ಆಡಿಸಿ ಮೆಟ್ಟಿಲಿಳಿದರು ಇಬ್ಬರೂ, ಪೋಲೀಸ್ ಅಧಿಕಾರಿಗಳು.

ಆ ದಿನ ಮನೆಗೆ ಹೋಗುವಾಗ ಇನ್ನಾಪ್ಪೆಕ್ಕರ್ ಶೇವಿರ್ ರವರ ತಲೆತುಂಬಿ, ರಾಣಿಯ ರೂಪಗಳಿಂದ ಹಾವಳಿ : “ಎಂಥ ಚೆಲುವಿನ ರಾತಿ ಆ ರಾಣಿದು. ಪಾಪ ಒಡಮಾಟ್ಟಿದ ಸುರೇಶನನ್ನ ಕಳಿದುಕೊಂಡದ್ದಕ್ಕೆ ಮುಖ ಕಳಿಗುಂದಿದೆ. ಇದು ಕೊಲೆ ಆಗಿರಲಿ, ಆಗಿಲ್ಲದಿರಲಿ, ಆ ತರುಣೀಯ ಒಡಮಟ್ಟಿದ ಸೋಡರನಂತೂ ಇಲ್ಲವಲ್ಲ ಇನ್ನು? ಪಾಪ ಅಂಥ ದುಃಖದಲ್ಲಿ ಅವಳ ಆ ಆತ್ಮೀಯ ಸಗು, ಮುದ್ದಾದ ಮಾತು ಎಷ್ಟು ಆಕರ್ಷಕ, ಹಾಗೆ ಸೋಡಿದರೆ ಗುಡಸರು ಆಕರ್ಷಿತರಾಗುವುದು ಹೆಂಗಸರ ಒನಪ್ಪು ವೃಧಾಯಾರಗಳಿಗೇ ವಿನಿಃ ಸೌಂದರ್ಯಕ್ಕಾಲಿ. ಮುಡುಗಿಯರು ಎಷ್ಟೇ ಚೆನ್ನಾಗಿರಲಿ. ತೀರ ಗಂಭೀರವಾಗಿದ್ದರೆ, ಯಾರೂ ಅವರನ್ನೂ ಮಾತಾಡಿಸಲೇ ಹೋಗಿವುದಿಲ್ಲವೋ ಏನೋ, ರಾಣಿಯಲ್ಲಿ, ಈ ವೈಯಾರವಿದೆ. ಮುದ್ದಾಗಿ ಮಾತಾ

ದುವ. ಜಾಣ್ಣನವಿದೆ. ಇವಕ್ಕೆಲ್ಲ ಹೊಳಪು ನೀಡುವ ಅಂದವೂ ಇದೆ. ಆ ರಾಘವಪ್ಪನ ಸೌಂದರ್ಯವೂ ಅಷ್ಟೇ ಎಂಥವರಾದರೂ ಗೌರವ ಕೊಡಬೇಕು, ಹಾಗಿದೆ ಅವನ ವ್ಯಕ್ತಿತ್ವ. ಸೌಂದರ್ಯವೊಂದಿದ್ದರೆ, ಯಾರಿಂದ ಏನು ಬೇಕಾದರೂ ಮಾಡಿಸಿಕೊಳ್ಳಬಹುದೇನೋ? ಮಾಡಿಸಿಕೊಳ್ಳುವ ಗುಣ, ಚೊತುರ್ಯ ಇರಬೇಕಷ್ಟು. ರಾಘವಪ್ಪ ಮುರುಕಿನ ಮನಿಯೂ ಅನುಕೂಲ ವಾಗಿಯೇ ಇದ್ದಾರೆನಿಸುತ್ತದೆ. ಇಂಥವರು ಸುಳ್ಳೇಕೆ ಹೇಳುತ್ತಾರೆ? ದಯಾಕರ ನಿಜವಾಗಲೂ 10,000ರೂ. ಹಾರಿಸಿರಬಹುದು.

ಹುಹ್, ಆ ಕವ್ವು ಬಣ್ಣದ ಕುಳ್ಳು ದಯಾಕರ, ಅದಕ್ಕೆ ತಕ್ಕ ಆ ಕರ ಹೆಂಡತಿ, ಅವುಗಳಿಗೆ ಹೊಂದುವ ಆ ಅವಲಕ್ಷಣ ಮುಖಿದ ತಂದೆ ತಾಯಿ, ನೋಡಲೇ ಚೇಸರ ಎನಿಸುವುದಲ್ಲದೇ ಅವುಗಳ ಆ ನಿಲುವು, ಕಳಿ, ಗಂಭೀರ ಟೀಕೆ. ಮರ್ಯಾದೆ ಕೊಡದ ನಡವಳಿಕೆ. ಹುಂ ತಾವೇ ಕಾನೂನಿನ ಗಗನದಲ್ಲಿ ಏಂಚುವ ಗೆರೆಗಳೇನೋ ಎನ್ನುವಂಥ ಆ ಧಿಮಾಕು ಬೇರೆ ಎಲ್ಲ ಅಡಗಿಸಬೇಕು. ದಯಾಕರ, ಸತ್ಯ ಬಯೇಲಿಗೆಳೆಯುತ್ತೇನೆ, ಎಂದು ಪಣತೊಟ್ಟರೆ, ಏನೂ ತಿಳಿಯದ ಅವನ ಗಿಡ್ಡ ತಂದೆ, ತನಗೇ ತಾನೋಂದು ಹೇಳಿ ಕೊಡಲು ಬಂದಿದ್ದಾನೆ. ಏನೋ ಮಗನಿಗೆ ಡಿಗ್ರಿ ಮಾಡಿಸಿ ಬಿಟ್ಟಿದ್ದೇನೆ ಎಂಬ ಜಂಭ ಅವನಿಗೆ, ಹಳ್ಳಿಯಲ್ಲಿದ್ದ ಬೆಪ್ಪು ಮಗನಿಗೆ. ಡಿಗ್ರಿ ಪಡೆದು, ಬ್ಯಾಂಕ್ ನ ಕೆಲಸದಲ್ಲಿದ್ದೇನೆ ಎನ್ನುವುದೇ ಒಂದು ಕೊಬ್ಬು. ನಿಜ ಏನೇ ಇರ್ಲಿ, ಈ ಕುಳ್ಳು ರಿಗೆ ಹೇಗಾದರೂ ಕೊಂಚ ಚುರುಕು ಮುಟ್ಟಿಸಿ ಕೊಬ್ಬಿಳಿಸಬೇಕು. ಇಲ್ಲದಿದೆ ತಾನು ಪೂಲೀಸ್ ಅಧಿಕಾರಿಯಾಗಿ ಏನು ಬೆಲೆ ಸಿಗುತ್ತೇ? ತಾನೇನು ತನ್ನ ಹುದ್ದೆ ಯೇನು? ತನ್ನ ಅಧಿಕಾರವೇನು? ಅದನ್ನು ತಿಳಿದುಕೊಳ್ಳಲಿಲ್ಲವಲ್ಲ ಅವರು? ತಮಗೆ ಮರ್ಯಾದೆ ಕೊಡಲಿಲ್ಲವಲ್ಲ ಎನ್ನುವ ಒಂದೇ ಕಾರಣಕ್ಕೆ ದಯಾಕರನ ಸಂಸಾರವೇ ಕುರೂಪು, ಪೆದ್ದು. ಎಂದೆಲ್ಲ ಬೈದು ತಮ್ಮ ಮನಸ್ಸಿಗೆ ಸಮಾಧಾನ ತಂದುಕೊಂಡರು ಇನ್ನೊಪೆಕ್ಕರೂ ಶೇಖರವರು,

ಹುಟ್ಟಿ 39 ವರ್ಷವಾದರೂ ಇನ್ನೂ ಅವಿವಾಹಿತರಾಗಿಯೇ ಉಳಿದ ಪೂಲೀಸ್ ಅಧಿಕಾರಿ ಶೇಖರವರ ಯೋಚನೆಗಳು ಮನೆ ತಲುಪಿದ ಮೇಲೂ ಅವರ ಏಕಾಂತಕ್ಕೆ ಜೊತೆ ಕೊಟ್ಟಿವು “ನ್ನಾಯಾಧಿಕೆ ದಯಾಳು

ವರೂಗಿ ತನ್ನ ಬಗ್ಗೆ ಗೌರವವಿದೆ". ಅರಾಮಾಸನದ ಮೇಲೆ ಕಾಲು ಚೊಚ್ಚಿ ಕುಳಿತರು ಅವರು. "ಇನ್ನು ಆ ಪಟ್ಟಿಕ್ ಪ್ರಾಸಿಕ್ಕೂಟರ್ ಅನುಭವಿ. ತಾನು ಹೇಳಿದ್ದಕ್ಕೆ ಸದಾ ಶಾಮಿಲು ಇಂಥ ಕೇಸ್‌ಗಳು ಸಿಗುವುದೇ ಅಪರೂಪ ಕೇಳುವ ಮೊದಲೇ ರಾಘವಪ್ಪ ಹಣ ಕೊಡುವ ಸೂಚನೆ ಕೊಟ್ಟಿದ್ದಾರೆ. ಪಾಲು ಸಿಗುವುದಾದರೆ ಪಟ್ಟಿಕ್ ಪ್ರಾಸಿಕ್ಕೂಟರ್ ತಲೆ ಆಡಿಸಬಹುದು. ನಂಬಿಸಬೇಕು, ತಲೆ ಆಡಿಸುವಂತೆ ಮಾಡಬೇಕು.

ನ್ಯಾಯಾಧೀಶ ದಯಾಳುವರ್ಮಾಗೆ, ಅವರ ಮಗಳನ್ನು ಫಾರಿನ್‌ಗೆ ಹೊರಟಿರುವ ತನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡುವ ಇಚ್ಛೆ ತನಗೆ ಕೊಡಲು ಅವರಿಗೆ ಇಷ್ಟವಿಲ್ಲ. ಪೋಲೀಸ್ ಅಧಿಕಾರಿ ಎಂದರೆ ಒಿವನದ ನೆಮ್ಮೆದಿ ಹೀರುವ ಬದುಕು ಎಂದೋ ಏನೋ ಅವರ ಮಗಳ ಅಭಿಪ್ರಾಯ. ತಾನು ವರುಷಿನ ಮೆಟ್ಟಿಲುಗಳನ್ನು ಇಳಿಯುತ್ತಿರುವವ ಎನ್ನ ವುದೂ ಇನ್ನೊಂದು ಸಬೂಬು. ಆದರೆ ಹಣವಂತ ನ್ಯಾಯಾಧೀಶರ ಅಂದವಿಲ್ಲದ ಮಗಳನ್ನು ತನ್ನ ತಮ್ಮನಿಗೆ, ಮದುವೆ ಮಾಡಿಸಲು ತನ್ನ ತಮ್ಮ ಒಪ್ಪು ಬೇಡವೇ? ತಾನೇ ಮೆಚ್ಚಿಲ್ಲ ಆ ಹುಡುಗಿಯನ್ನು, ತಮ್ಮ ಒಪ್ಪುಬಹುದೇ? ಅವನ ಓದೂ ಪೂರ್ಕಿಯಾಗಬೇಕ್ಕಾ ಮೊದಲು? ಈಗಂತೂ ಅವನ ಫಾರಿನ್ ವಿದ್ಯಾಭ್ಯಾಸದ ವಿಚಿಗೆ. ಪರದೇಶ ಪ್ರಯಾಣಕ್ಕೆ, ಈ ಕೇಸಿನಲ್ಲಿ ರಾಘವಪ್ಪ ಮುರುಕಿನ, ಮನಿ ತಿಳಿಸಿದಂತೆ ಶೇಕಡ ಇಷ್ಟತ್ತರಲ್ಲಿ ಹತ್ತೋ ಹದಿ ಸ್ಯೇದು ಪ್ರತಿಶತವಾದರೂ ತನ್ನ ಪಾಲಿಗೆ ಬಂದರೆ, ಎಷ್ಟೋ ಆನುಕೂಲ ವಾಗುತ್ತೆ. ದುಡ್ಡ ಯಾರಿಗೆ ಬೇಡ? ಕೊಡುವವರು ಸಿಗಬೇಕಪ್ಪೆ ಹಣ ಸಿಗುತ್ತ ಹೋದಂತೆಲ್ಲ ಮನುಷ್ಯನ ಆಸೆಗಳೂ ಹೆಚ್ಚುತ್ತ ಹೋಗುತ್ತವೆ. ಸಿಕ್ಕ ಹಣ ವನ್ನು ಉಪಯೋಗಿಸುವ ದಾರಿ ತೋರಲು ಇಷ್ಟತ್ತರು ಬಾಗಿಲುಗಳು ತೆರೆದು ನಿಲ್ಲುತ್ತವೆ. ಅಥವಾ ವಿಚಿನ ದ್ವಾರಗಳು ಸುತ್ತ ತೆರೆದು ನಿಂತಾಗ, ಮನುಷ್ಯ ಅದಕ್ಕಾಗಿ ಹಣ ಸಂಪಾದಿಸುವಂಥಹ ದಾರಿಗಳನ್ನು ಹುಡುಕು ತ್ವಾನೋ ಏನೋ ಹಣಕ್ಕೂ ಹೆಚ್ಚೇಗೂ ಎರಡಕ್ಕೂ ಒಂದೇ ದಾರಿ ಇದೆ ಈಗ. ತಾನು ಮದುವೆಯನ್ನು ಸದ್ಯಕ್ಕೆ ಬೇಡ ಎನ್ನುತ್ತಿದ್ದುದೇ. ಇಷ್ಟ ದಿನ ತನಗೆ ಧೂರೂ ಇಂಥ ಸುಂದರಿಯರು ಅಲ್ಲಿಲ್ಲ ವ್ಯಯಾರಿಯರು

ಸಿಕ್ಕಲೀಲ್ಲ ಎನ್ನುವ ಕಾರಣಕ್ಕಾಗಿಯೋ ಪನೋ, ಎಂದು ಪ. ಏ. ಗೆ ಈಗ ಮನದಟ್ಟಾಯಿತು. ರಾಣಿಯನ್ನೇ ಮದುವೆಯಾಗಿಬಿಡಬಹುದು ತಾನು. ಅಬ್ಜು ಎಷ್ಟು ಚಂದದ ಬೆಡಗಿ ;” ಬ್ರಹ್ಮಚಾರಿಯ ಶ್ಲೇಷ್ಯಲ್ಲಿ ಈ ಎನೋನೋ ಅನಿಸಿಕೆಗಳು ಕುಲಕಾಡಿ ಯಿಷಿ ಕೊಡುವುದರ ಜೊತೆಗೆ ಮೃಯೋಳಗಿನಿಂದೆದ್ದ ಪ್ರಳಕ ಅವರ ಮನಸ್ಸಿಗೆ ಜೋಕಾಲೆಯಾಡಿಸಿ. ದಯಾಕರನನ್ನ ಕೊಲೆಗಾರ ಎಂದು ಸಾಬೀತು ಪಡಿಸಿದರೆ ಲಾಭದಾಯಕ, ಹಾಗೇ ಮಾಡಬೇಕು ಎಂಬ ನಿಧಾರಕ್ಕೆ ಒರುವಂತೆ ಮಾಡಿತು.

ಮರುದಿನ, ಈ ಕೇಸ್ ಬಗ್ಗೆ ತಾನು ವಿಚಾರಣೆ ಮಾಡಿ ಬರೆದುಕೊಂಡ ಡ್ಯೂರಿಯ ಕಾಟಯನ್ನು, ಜೊತೆಗೆ ದಯಾಕರನನ್ನೂ, ಅಲ್ಲಿಯ ಜ್ಯಾಡಿಷಿಯಲ್ಲಾ ನ್ಯಾಯಾಧಿಕರ ಸಮುದ್ರಿದಲ್ಲಿ ನಿಲ್ಲಿಸಿದರು ಪ. ಏ.ರವರು, ಅಲ್ಲಿ ಮತ್ತೊಮ್ಮೆ ಸಾವಿರ ಸುಳ್ಳು ಮತ್ತು ಸಿಜದ ಪ್ರಶ್ನೆಗಳು ದಯಾಕರನ ತಾಳ್ಳುಯ ಮೇಲೆ ಡಮರುಗ ಬಾರಿಸಿದುವು. ನಿಜಕ್ಕೆ ಕೋಪ ಹೆಚ್ಚೀ ಯಾವಾಗಲೂ. ಅದರಲ್ಲೂ ಸವಾಿವಾಹಿತ ತರುಣ, ತಾನೇ ಮಾರಿಯನ್ನು ಮನಗೆ ಕರೆದು ಹೈತಣ ಹಾಕಿ, ಅಮೇಲೆ ಪೇಚಾಡತೊಡಗಿದ ಅಸಮಾಧಾನಿ. ಕೋಪದಲ್ಲಿ ಎನೇನು ಉತ್ತರ ಕೊಟ್ಟನೋ, ಯಾವುದಕ್ಕೆ ಉತ್ತರವೇ ಕೊಡದೇ ನಿಂತುಬಿಟ್ಟನೋ, “ಬಿಟ್ಟಬಿಟ್ಟ ನನ್ನ ಹಂಡತಿಯನ್ನೂ ಹಾರಿಸಿ ಕೊಂಡು ಕಾಪ್ತೀರಕ್ಕೆ ಹೋದರೆ ನಿವ್ಯಾ ಕಣ್ಣಿಗೂ ಬೀಳುವುದಿಲ್ಲ. ಹಾಳಾಗಿ ಹೋಗ್ಗಿ ನಿಮ್ಮ ಕೊಲೆಯ ಪ್ರಕರಣ, ನನ್ನ ಕೆಲಸ. ಯಾರಲ್ಲಿದೆ ನ್ಯಾಯ” ಎಂದೆಲ್ಲ ಕೂಗಿಬಿಟ್ಟನೋ, ಇಲ್ಲಾ 24 ಘಂಟೆಗಳೊಳಗೆ ಇನ್ನಾರ್ಸ್ಟ್ರಿಗೇಷನ್ ಮುಗಿಸಲಾಗದ ಪ್ರಕರಣ ಎನಿಸುವಂತೆ ಮಾಡಿದನೋ ಅಂತೂ ಆರ್ಸ್ಟ್ ಮಾಡಿದ ಅರ್ಕಾನ ನಕಲು. ಬರವಣಿಗೆಯಲ್ಲಿ ಕೈಗೆ ಬಂದುದೇ ಅಲ್ಲದೇ, ಪ್ರನಃ 14 ದಿನಗಳು ಜ್ಯಾಡಿಷಿಯಲ್ಲಾ ಕಸ್ಟ್ರಡಿಯಲ್ಲಿ ವಾಸ ಮುಂದುವರಿಸುವ ಆದೇಶ, ಸಕಾರಣಗಳೊಂದಿಗೆ ಅವನ ಕೈ ಸೇರಿತು. ಆ ಆದೇಶಕ್ಕೆ ದಯಾಕರನ ಸಹಿಯೂ ಹಾಕಿಸಲಾಯಿತು. ಸೇರೆವಾಸ ಮುಂದುವರಿಸಿದು ದಕ್ಕೆ ಕಾರಣ ಓದಿ ತಿಳಿಯಾವ ತಾಳ್ಳು ಮಾತ್ರ ದಯಾಕರನಿಗೆ ಇರಲಿಲ್ಲ.

ದಯಾಕರನಿಗೆ ಸೇರೆವಾಸ ಮುಂದುವರಿಸಿದ ವಿಷಯ ಕೇಳಿದಾಗ ಅವನ

ಸಂಸಾರದವರಿಗೆಲ್ಲ, ಭೂಮಿಯೇ ಬುಡಪ್ಪೇಲಾಗಿ ತಲೆಯ ಮೇಲೆ ಬಿದ್ದಂತ ಭಾವ. ಅರಾಮವಾಗಿ ಬದುಕು ನಡೆಸಿಕೊಂಡಿದ್ದ ವರ ಬಾಳಿನಲ್ಲಿ ಇದೆಂಥ ಚಂಡಮಾರುತ ? ಯಾವುದೋ ರೋಗಿಯೊಬ್ಬನಿಂದ ಮೇಲೆದ್ದು ಬಂದ ಗಾಳಿ, ಬಿರುಗಾಳಿಯಾಗಿ ತಿರುಗಿ ತಮ್ಮ ಮನೆಯನ್ನೇ ಉರುಳಿಸ ಹೂರಟಿದೆಯೇ ಎಂಬ ಭಯ. ಮನೆಯಲ್ಲಿ ಚೆನ್ನಾಗಿ ಉಂಡು, ತಿರುಗಾಡಿಕೊಂಡಿದ್ದ ಭೋಳ್ಳಾ ದಯಾಕರನಿಗೆ ಪೋಲೀಸರ ಕೈಯ್ಯಡಿಯಲ್ಲಿ ಎಂಥ ಉಂಟಿಸಿಕ್ಕೇತು ? ಅವನಿಗೆ ಈ ಆರೋಪದಿಂದ ಬಿಡುಗಡೆ ಹೇಗೆ” ? ಎನ್ನುವ 100 ಯೋಚನೆಗಳೂ, 100 ರೀತಿಯಲ್ಲಿ, ಎಲ್ಲರ ಮನದೊಳಗೆ ತೊಯ್ದಾದಿದವು. ತಾಯಿಯ ಮನಸ್ಸಿನಲ್ಲಿ ಹುಟ್ಟಿದ ಭಯದ ಭಾವನೆಗಳು ಅವರ ರಕ್ತವನ್ನ ಒತ್ತುರಿಸಿ ಉಬ್ಬಿಸಿದವು. ತಲೆನೋವು, ಜ್ವರ ಮತ್ತು ಎದನೋವಿನಿಂದ ಮೊದಲೇ ಸರಳತ್ವದ್ದು ತಾಯಿ. ಈಗ ಪೂರ್ತಿ ಹಾಸಿಗೆ ಬಿಡಿದು, ಸುವಾಳಿನ್ನು ಮನೆಯಿಂದ ಎಲ್ಲೂ ಕದಲಗೊಡಲಿಲ್ಲ. ಹೊರಗೆಲ್ಲೂ ಹೋಗಲಾಗದೇ, ಅತ್ತೆಯ ಸೇವ ಶುಶೂಪೆಯನ್ನ ಮೌನವಾಗಿ ಮಾಡತೊಡಗಿದ ಸುಮಾನ ಮೇಲೆ ಮೌನವಾಗಿದ್ದರೂ, ಮನದ ಒಳಗೆ ಉಪಾಯಗಳು ತಾಕಲಾಡತೊಡಗಿದ್ದವು. ಜಾವಿಣಿಗಾಗಿ ಒಡಾಡುತ್ತಿದ್ದ ವಸಂತರಾವ್ಗೆ, ಮೊದಲು ಆ ರತ್ನಾ ಟ್ಯಾರ ಮಾಲೀಕನನ್ನು” ಹುಡುಕಿಕೊಂಡು ಬರೋಣ ಎಂದು ಸೂಚಿಸಿದವರು ಅವಳೇ, 3ನೇ ದಿನ ವಕೀಲ ರಾಜಾರಾಯರು, ಈ ಪ್ರಕರಣದ ಬಗ್ಗೆ ಕೂಲಂಕುಪ್ಪ ವಿವರಣೆಯನ್ನ ಪಡೆಯಲೆಂದು ಮನೆಗೆ ಬಂದಾಗ, ಸಂಪೂರ್ಣ ಫುಟನೆಯ ವರದಿ ಒಬ್ಬಿಸಿದ ಸಂಮಾಧತ್ವ ಕೊಟ್ಟಿದ್ದು ತಮ್ಮ ಜೊತೆಗೆ ಬಂದ ಮುದುಕಪ್ಪನನ್ನು ಕಂಡರೆ ಸತ್ಯಕ್ಕೆ ಸಾಕ್ಷಿ ಸಿಗಬಹುದಂತುವ ವಿಷಯದ ಬಗೆಗೇ. ಆದರೆ ಅವಳ ಮಾತು ಕೇಳಿಸಿ ಕೊಂಡರೂ ಕಾರ್ಯರೂಪಕ್ಕಿಳಿಯಲು ರಾಜಾರಾಯರಿಗೆ ಪುರುಷೋತ್ತು ಇರಲಿಲ್ಲ. ದಯಾಕರನನ್ನು ಬಿಡಿಸಿ ಕರೆ ತರಲು ಮಾತ್ರ ಅಲೋಚನೆ ಮಾಡತೊಡಗಿದ್ದರು ಅವರು. ಇನ್ನೊಂದು ಯಾವುದೋ ಪ್ರಕರಣದಲ್ಲಿ ಬಹಳ ತರಾತುರಿಯಿಂದ ಒಡಾಡಬೇಕಾಗಿ ಬಂದುದರಿಂದಲೂ, ಅದರ ತೀರ್ಣಗಾಗಿ ಯಾರು ಯಾರನ್ನೋ ಪತ್ತೆ ಹಚ್ಚಬೇಕಾದುದರಿಂದಲೂ ಅವರಿಗೆ ವಸಂತರಾಯರ ಮನೆ ಕಡೆ ಮತ್ತೆ ಬಿದು ದಿನ ಬರಲಾಗಲಿಲ್ಲ ಅಲ್ಲದೇ ಅವರೆವರ

ಕೆಲಸಕ್ಕೆ ಅವರವರಿಗಷ್ಟೇ ಆತುರ ಬೇರೆಯವರಿಗೇನು ? ದಯಾಕರನ ಮನ ಯವರಿಗೆ ಬಿಡುಗಡೆಯ ಆತುರ. ಅವರ ವಕೀಲರಿಗೆ ತಮ್ಮ ಕೈ ಸೇರಬೇಕಾದ ಹಣ ಜಾರದಂತೆ ನೋಡಿಕೊಳ್ಳುವ ಬಗ್ಗೆ ಅವಸರ. ದಯಾಕರನ ಕೇಸೊನಲ್ಲಿ ಯಾರದ್ದೂ ಪೂರ್ಣ ಹೋಗುವ ಅಪಾಯವೇನೂ ಇಲ್ಲವಲ್ಲ ಈಗಲೇ ಎನ್ನುವ ಖಾತ್ರಿಯೂ ಜೊತೆಗೆ.

ಅಂತೂ ಏರಡು ವಾರದ ನಂತರ ಇನ್ನೊಮ್ಮೆ ದಯಾಕರನನ್ನು ನ್ಯಾಯಾಧಿಕರ ಮುಂದ ಹಾಜರುಪಡಿಸಿದ್ದ್ವಾಗಿ ಆದ ಮೇಲೆ, ಇದೊಂದು 'ಸ್ವೀಶಲ್' ಕೇಸ್' ಎಂದು ತೀಮಾರ್ಕನ ಮಾಡಿಸಿ, ನ್ಯಾಯಾಂಗ ಕಸ್ಟಿಡಿಯಿಂದ, ಜಾಪೀನಿನ ಮೇಲೆ, ಅವನನ್ನು ಬಿಡುಗಡೆ ಮಾಡಿಸಿ ಕರೆತಂದರು, ರಾಜಾ ರಾಯರು ತಮ್ಮ ವಕೀಲಿ ವೃತ್ತಿಯ ಜಾಣ್ಣನ ಉಪಯೋಗಿಸಿ. ಇದಕ್ಕಾಗಿ, ಉಂಟ ತಿಂಡಿಯ ಯೋಚನೆ ಬಿಷ್ಟು ರಾಜಾರಾಯರೊಡನೆ ಪಟ್ಟು ಹಿಡಿದು ಒಡಾಡಿದರು ವಸಂತರಾಯರು.

ಕಸ್ಟಿಡಿಯಿಂದ ಹೊರಬಂದ ದಯಾಕರನಲ್ಲಿ ಸಿಟ್ಟು ಕುದಿಯುತ್ತಿತ್ತು. ರಾಘವಪ್ಪನ ಆಪಾದನೆ ರಿಸರ್ವ್ ಮಾಡಿಸಬೇಕು ಎನ್ನುವ ಹಟ ಕಾಲ್ಪರಳ ನಿಂದ ತಲೆ ಕೂಡಲಪರೆಗೆ ಹಬ್ಬಿಕೊಂಡಿತ್ತು. ಈ ಆಪಾದನೆಯ ಅಡಿಯಲ್ಲಿ ಯಾರು ಯಾರು ಅಡಗಿ ಕುಳಿತ್ತಿದ್ದಾರೋ, ಅವರನ್ನೆಲ್ಲ ಆಗೆದು ಹೊರಹಾಕ ಬೇಕು ಎಂದು ಮನಸ್ಸು ನಿಧಾರ ತಳೆದಿತ್ತು. ತನ್ನನ್ನು ಕರೆಯಲು ಬಂದ ಹೆಂಡತಿಯನ್ನು ಬರೀ ಮುಗುಳ್ಳಗೆಯಲ್ಲಿ ಮಾತಾಡಿಸಿ, ತಂದೆಯ ಜೊತೆಗೆ ಮನೆಗೆ ಹಿಂದಿರುಗುವಂತೆ ಹೇಳಿ, ತಾನು ವಕೀಲ ರಾಜಾರಾಯರೊಡನೆ ತನ್ನ ಪರಿಚಿತ ಮುವಿದ ಭೇಟಿಗಾಗಿ ರತ್ನಾ ಟೈರ್ ಕಂಪೆನಿಯ ಕಡೆ ಆಗಲೇ ಹೊರಟಿ. ಹೆಸರು, ರಸ್ತೆ, ಸಂಪೂರ್ಣ ವಿಳಾಸ ಯಾವುದೂ ಗೊತ್ತಿಲ್ಲದ ಮನುಷ್ಯನನ್ನು ಅರಿಯಲು ಕಫೀರಿಯ ಹೆಸರೊಂದನ್ನು ಮಾತ್ರ ತಿಳಿದು ಹುಡುಕಲಾದೀತೇ? ಮಹಾತ್ಮಾ ಬಜಾರಿನಲ್ಲಿ ರತ್ನಾ ಟೈರ್? ಮಹಾತ್ಮಾ ಬಜಾರ್ ಎಂದರೆ ಒಂದೇ ರಸ್ತೆಯೇ? ಅಲ್ಲ, ಹಲವು ಮುಖ್ಯ ರಸ್ತೆ, ಅಡ್ಡ ರಸ್ತೆ, ಅಂಗಡಿ ಬೀದಿಗಳರುವ ಪಳ್ಳೋ ಪಂಟೋ ಕಿ. ಮೀ. ಸುತ್ತುಳತೆಯ, ಬೆಡಗಿನೂರಿನ ಒಂದು ಭಾಗ. ಹೇಗೆ ಹುಡುಕುವುದು ಎಂಬ ದುಗುಡ ಹೊತ್ತೇ ಹುಡುಕಾಟ ಆರಂಭಿಸಿದರು ವಕೀಲರು ಮತ್ತು ವರ ಗಿರಾಕಿ. ಮನ

ಸ್ವಿದಲ್ಲಿ ಮಾರ್ಗವಿದೆ. ಮಾರ್ಗ ಸಿಕ್ಕು ಮೇಲೆ ದುರ್ಗವನ್ನೂ ಬೇರಿಸಬಹುದಂತೆ. ಹತ್ತಾರು ಕಡೆ ವಿಚಾರಿಸಿದ ಮೇಲೆ ಕಂಪನಿ ಮತ್ತು ಕಭೇರಿ ಸಿಕ್ಕು ದುವು. ಕಭೇರಿಯ ಮುಂಭಾಗದ ಗಾಜಿನ ಕೌಂಟರಿನಲ್ಲೇ ದಯಾಕರನ ಕಣ್ಣಗೆ ಬಿದ್ದ ದ್ವಾ ಅವನಿಗೆ ಬೇಕಾದ ವ್ಯಕ್ತಿ. ಯಾವುದೋ ಮುದುಕ, ಅವರ ಚರಿತ್ರೆಯೇನು ಹೆಸರಾದರೂ ಕಣ್ಣಕೊಂಡು ತನಗೇನು ವಾಡಬೇಕಾಗಿದೆ ಬಿಡು, ಎಂದು ತಾನೂ, ಸುಮಾನೂ ಅಸದ್ಯ ಯಿಂದ ಕಂಡ ಅದೇ ವ್ಯಕ್ತಿ ಈಗ ತನಗೆಪ್ಪು ಅವಶ್ಯಕ? ಬಹುಶಃ ಅವರ ಒಂದೇ ಒಂದು ಮಾತಿನ ಮೇಲೆ ತನ್ನ ಬಾಳು ಹೇಗೆ ಬೇಕಾದರೂ ಪಲ್ಲಟಗೊಳ್ಳಬಹುದೇನೋ, ಯಾವನೋ ಮನುಷ್ಯ ಯಾವುದೋ ಅಪರಿಚಿತನೊಬ್ಬನ ಜೀವನಕ್ಕೆ ಹೇಗೆ ಸಹಾಯಕ ನಾಗಬಹುದು ಎಂದು ಹೇಳಲು ಎಷ್ಟು ಅಸಾಧ್ಯ? ಅಂದಿನ ಆ ಫಳನೆ ಬರಿ ಅಥ ಫಂಟೆಯದು. ಆದರೆ ಅದರಿಂದಾದ ಮುಂದಿನ ಪರಿಣಾಮ ಎಷ್ಟು ಫೋರ. ಜೀವನಪೂರ್ವ ಶಾಣಬಹುದಾದುದು. ಆ ಹುದುಗನೂ ಅಪರಿಚಿತ. ಇವನೂ ಅಪರಿಚಿತನೇ. ಒಬ್ಬನ ದರ್ಶನದಿಂದ ಸಿಕ್ಕಬಿದ್ದ ಅವನ ಜೀವನಪೂರ್ವ ನಾಶವಾಗುವ ಸ್ಥಿತಿ. ಇನ್ನೊಬ್ಬ ಅಪರಿಚಿತನ ಮಾತಿನಿಂದ ಆ ದುಸ್ಸಿತ ಸಂಪೂರ್ಣ ಸುವ್ಯವಸ್ತೆಯಾಗಬೇಕು, ಸಾಧ್ಯವೇ ಇದು? ಅದೇನೋ ಅವರ ಮುಖ ಕಂಡೂಡನೆಯೇ ಎಲ್ಲ ತೊಡಕುಗಳಿಂದ ಬಿಡುಗಡೆ ಯಾದಂಥ ಸಂತೋಷ ದಯಾನಿಗೆ. ಮನುಷ್ಯ ಸಿಕ್ಕ ಮೇಲೆ ತನ್ನ ಕೆಲಸ ಆಗಿಹೋಯಿತೇನೋ ಎನ್ನ ವಂಥ ಸಮಾಧಾನ.

ಅಚ್ಚರಿಯಲ್ಲಿ ಕಣ್ಣ ಕಿರಿದುಗೊಳಿಸಿ, ಬಂದವರನ್ನೇ ದೃಷ್ಟಿಸಿತು ಕೌಂಟರಿನ ಮೇಲೆ ಕುಳಿತ ವ್ಯಕ್ತಿ. ಧಟ್ಟನೆ ನೇನಷಿಸಿಕೊಂಡು ಕೇಳಿತು.

“ಬೀಹ್, ಏನಾಯ್ತುರೀ ಅವತ್ತಿನ ಫಿಟ್ಸ್ ಪೇವಂಟಿಗೆ? ಹುಟ್ಟಾದನಾ?”

“ಆ ಫಿಟ್ಸ್ ಪೇಶೆಂಟ್? ಅಂದರೆ.....ಬೀಹ್.....” ದಯಾಕರನಿಗೆ ಒಮ್ಮೆಲೇ ಬಿಡುಗಡೆಯ ಎಳೆ ಸಿಕ್ಕ ಹರುಷ. ಇಮ್ಮು ದಿನ ಮುದುಕ, ಮುದುಕಪ್ಪೆ ಎನಿಸಿದ ಆ ವ್ಯಕ್ತಿಯ ಬಗ್ಗೆ ಬಹುವಚನ ಉಪಯೋಗಿಸಿ ಗೌರ ಏಸುವಂಥ ಆದರದ ಭಾವನೆ; ಪಕ್ಕದಲ್ಲಿದ್ದ ರಾಜಾರಾಯರ ಕಡೆ ತಿರುಗಿ,

“ನೋಡಿದ್ದೂ ಇವರಿಗೆ ಸತ್ಯ ಏನೂಂತ ಚಿನ್ನಾಗಿ ಗೊತ್ತು; ಮೈ ಗಾಢ್! ಅಂತೂ ಒಬ್ಬರಾದ್ದೂ ನಿಜ ಹೇಳುವವರಿದಾರೆ” ಎಂದು “ಅಂದ್ದಾಗೆ ತಮ್ಮ ಹೆಸರೇನು ಸ್ವಾಮಿ?” ಎಂದು ಮತ್ತೆ ಆ ಮುದುಕರತ್ತ ತಿರುಗಿ ಕೇಳಿದ, ಅವರ ಪ್ರಶ್ನೆಗೆ ಉತ್ತರ ಕೊಡುವ ವ್ಯವಧಾನವಿಲ್ಲದೇ”.

“ಗುರುರಾಜ್” ಎಂದು ತಮ್ಮ ಹೆಸರು ತಿಳಿಸಿದರು ಅವರು.

“ಮೀಟ್ ಮಿ॥ ರಾಜಾರಾವ್, ದಿ ಫೇಮಸ್ ಅಡ್ಮೋಕೇಟ್” ದಯಾ ಕರ, ತಮ್ಮ ವಕೀಲರ ಪರಿಚಯ ಮಾಡಿಸಿದ.

ಆಮೇಲೆ ನಡೆದುದೆಲ್ಲವನ್ನೂ ವಿವರಿಸಿದಾಗ, ಅತ್ಯಂತ ಆಚ್ಚರಿ ಹಾಗೂ ಸಹಾನುಭೂತಿ ತೋರಿದ ಗುರುರಾಜ್, ಸಂತವಿಸುವ ದನಿಯಲ್ಲಿ ಹೇಳಿದರು.

“ಡೋಂಟ್ ವರಿ ದಯಾಕರ್, ನಿಮ್ಮ ಸಹಾಯಕ್ಕೆ ನಾನಿದ್ದೇನೆ. ನೋಡಿ ಹೀಗೆ ಯಾರಿಗೋ ಒಂದು ಚಿಕ್ಕ ಸಹಾಯ ಮಾಡಲು ಹೋಗಿ, ಈ ರೀತಿ ನಮ್ಮ ಮೇಲೇ ಆಪಾದನೆ ಹಾಕಿದ್ದೇ ಇನ್ನೊಮ್ಮೆ ಯಾರಿಗೆ ತಾನೇ ಸಹಾಯ ಮಾಡ್ದೇಕು ಅನ್ನತ್ತೆ? ನೀವು ಅನುಭವಿಸಿದವರಿಗೇ ಅಲ್ಲ ಇದನ್ನು ನೋಡಿದ ನಮ್ಮಂಥವರಿಗೂ, ಕೇಳಿದವರಿಗೂ ಯಾವತ್ತೂ, ಯಾರಿಗೂ ಏನೂ ಸಹಾಯ ಮಾಡಬಾರದು ಅಂತ ಪಾಠ ಕಲಿಸೋ ಫುಟನೆ ಆಗಿಬಿಡುತ್ತೇ ಇದು. ಆದ್ದರಿಂದ ಹಾಗಾಗೋದು ಬೇಡ. ಒಬ್ಬರಿಗೆ ನಾವು ಸಹಾಯ ಮಾಡಿದಾಗ, ಮಾಡಿಸಿಕೊಂಡೋರು ನಮ್ಮ ಮೇಲೆ ತಿರುಗಿ ಬಿದ್ದೂ, ನಮ್ಮ ಸಹಾಯ ಮಾಡೋಕೆ ಬೇರೆಯವರೂ ಇರ್ತಾರೆ ಅಂತ ನಾನು ತೋರಿಸಿ ಕೊಡ್ಡೇನಿ. ಬಹುಶಃ ಆ ರಾಘವಪ್ಪನಿಗೆ ದುಡ್ಡಿನ ಅಗತ್ಯ ತುಂಬಾ ಇರಬೇಕು, ಪಾಪ ಕೆಲವು ಪರಿಸ್ಥಿತಿಗಳೂ ಒಳ್ಳೆಯ ಮನುಷ್ಯನನ್ನು ಕೆಟ್ಟುವನನ್ನಾಗಿ ಮಾರ್ಪಡಿಸುತ್ತವೆ. ಇಲ್ಲಿ ಅದು, ಈಗೇನು ಕಾಫಿ ತೋಗೋಳ್ಳೀರಾ? ಇಲ್ಲಾಟೇ ತರಿಸಲಾ?”

ಮುಧಾಹ್ನ್ ಒಂದು ಫುಂಟೆ ಆಗಿ ಹೋಗಿದ್ದರೂ, ತನ್ನ ಹೊಟ್ಟೆಯೋಳಿಗಿನ ಹಣವು ಒಂದೇಸಮನೆ ಕೊಗುಹಾಕುತ್ತಿರುವುದನ್ನು ತಾನು ಕೇಳಿಸಿಕೊಂಡೇ ಇಲ್ಲ ಎಂಬುದು ದಯಾಕರನ ಗಮನಕ್ಕೆ ಒಂದುದು ಆಗಲೇ.

ಮನಾಡ್ಯೂ ಸರಿ ಸಾರ್, ಬೆಳಗ್ಗೆ ಒಂದು ಲೋಟ ಕಾಫಿ ಕುಡಿದುದಷ್ಟೇ

ನಾನು, ಈ ಗಲಾಟೇಲಿ ಹೊಟ್ಟೆ, ಹಸಿವೆಗಳು ಎಲ್ಲಿವೆ ಅನ್ನೋದೇನು, ನಾನು ಯಾರು ಅನ್ನೋದೇ ಕನ್ನಪೂರ್ಣ ಆಗೋ ಹಾಗಾಗಿದೆ” ಎದುರಿಗಿದ್ದವರು ಅಗಲೇ ತೀರ ಆತ್ಮೀಯರಾಗಿಬಿಟ್ಟಿದ್ದಾರೆ ಎನ್ನ ವಂತೆ ಸಲಿಗೆಯಿಂದ ತಿಳಿಸಿದ ದಯಾಕರ.

“ಹ್ಮಾ, ಗುರುರಾಜ್ ನೀವು ಈಗ ಸಿಕ್ಕಿರದೇ ಇದ್ದೆ, ತಾನೇತಾನಾಗಿ, ನಾನೇ ಕೊಲೆಗಾರ ಅಂತ ಪೋಲೀಸರ ಮುಂದೆ ಹೇಳಿಕೆ ಕೊಟ್ಟಬಿಡ್ಡಿದ್ದು ಇವು, ಅಲ್ಲಾ ದಯಾಕರ? ಎಂದು ವಕೀಲರು ತಮಾವೆಯಾಗಿ ಕೇಳಿ ನಕ್ಕಾಗ, ‘ಮಂ ಖಂಡಿತ ಹಾಗೇ ಆಗ್ನಿತ್ಯತ್ವ’, ಎಂದು ನಕ್ಕವನಿಗೆ, ಎಷ್ಟೋ ದಿನಗಳಿಂದ ಮರೆತೇ ಹೋದಂತಾಗಿದ್ದ ನಗು, ಈಗ ನೆನಪಿಗೆ ಬುಂದ ಹಾಗಿತ್ತು.

ಕಾಫಿ ಹೀರುವಾಗ, ದಯಾಕರ ಮತ್ತು ವಕೀಲರು, ಮೌನವಾಗಿ ಕಭೇರಿಯ ಸುತ್ತು ಒಮ್ಮೆ ಕಣ್ಣಾಡಿಸಿದರು.

ರಸ್ತೆಯ ಬದಿಗೆ ಸ್ಪೃಲ್ಪಿ ಜಾಗ ದಾಟಿದ ಮೇಲೆ ಇರುವ ದೊಡ್ಡದಾದ ವಿಶಾಲ ಕಟ್ಟಡ, ಕಟ್ಟಡದ ಮುಂಬಾಗಿಲ ಬಲಗಡೆಯ ಒಂದು ಪಾಶ್ಚಾತ್ಯ, ಮ್ಯಾನೇಜರಾದ ಗುರುರಾಜ್‌ಗಾಗಿ, ಮರ ಮತ್ತು ಗಾಜಿನ ಗೋಡೆಗಳಿರುವ ಅಂದವಾದ ಕಭೇರಿ ಕೋಣೆ ಅದು. ಉಳಿದೊಂದು ಹಾಲ್‌ನಲ್ಲಿ ನಾಲ್ಕೆ ದು ಗುಮಾಸ್ತರು, ಒಂದಿಬ್ಬರು ಜವಾನರು. ಬಯಲಿನಲ್ಲಿ ಅಲ್ಲಲ್ಲಿ ನಿಂತ ಐದಾರು ಪಾಹನಗಳೊಡನೆ ಏನೋ ಕೆಲಸದಲ್ಲಿ ತಲ್ಲಿನರಾಗಿರುವ ಕೆಲವು ಕೂಲಿಗಳು, ಮೆಕಾನಿಕ್‌ಗಳು.

“ಈಗ ಏನ್ ಸಹಾಯ ಮಾಡ್ದುಹುದು ನಾನು, ಹೇಳಿ ವಕೀಲರೇ? ಆ ದಿನ ನನ್ನ ಜೊತೆಗೆ ನಿಂತಿದ್ದ ನಾಲ್ಕುರಲ್ಲಿ ಒಬ್ಬರು ನನ್ನ ಗೆಳೆಯ, ಇನ್ನೊಬ್ಬ ನಮ್ಮ ಕಭೇರಿಯ ಆ ಸಹೋದ್ರೂಪಿ, ಅದೋ ಅಲ್ಲಿದ್ದಾರೆ ನೋಡಿ”, ಕೆತೋರುತ್ತ ಹೇಳಿದರು ಗುರುರಾಜ್. ವಕೀಲರ ಜೊತೆಗೆ ಬುದಿದ್ದ ಆಗಂತುಕೆ ನನ್ನು, ಕೌತುಕದಿಂದ ನೋಡಿ, ನೋಡಿ, ಗುರುತು ಹಿಡಿದ ಆ ಸಹೋದ್ರೂಪಿ, ಕರೆಯದೆಯೇ ಎದ್ದು ಬಂದು ತಾವಾಗಿಯೇ ಹೇಳಿದರು.

“ಏನ್ನೀ. ಆ ದಿನ ಏನಾಯ್ತು ? ಆ ಹುಡುಗಂಗೆ ಅಸ್ತ್ರತ್ರೆಗೆ ಸೇರಿದ್ದು ? ಹುಶಾರಾಗಿ ಮನೆಗೆ ಹೋಗುವ ತನಕ ಇದ್ದು ಹೇಗೆ ನೀವು?”

ಎನ್ನುವಾಗ, ಆ ದಿನ ದೀಪದಳಿಯಲ್ಲಿ ಕಂಡಂತಿದ್ದ ಮುಖವನ್ನು ದಯಾ ಕರನೂ ಗುರುತಿಸಿದ.

ದಯಾಕರ ಮತ್ತೊಮ್ಮೆ ನಡೆದ ಫಂಟನೆಯನ್ನು ವಿವರಿಸಿದ, ಎರಡು ಮುಖ್ಯ ಸಾಕ್ಷಿಗಳು ಒಂದೇ ಕಡೆ ಸಿಕ್ಕಿದ್ದವು ಅವನ ವಕೀಲರಿಗೆ ಇಬ್ಬರದೂ ಹೇಳಿಕೆಯ ಪ್ರಕಾರ ಆ ದಿನ ಫಂಟಿಸಿದ್ದು ಹೀಗಿತ್ತು.

ಗುರುರಾಜ್, ಅವರ ಗೆಳೆಯ ಮತ್ತು ಮೇಲೆ ತಿಳಿಸಿದ ಸಹೋದ್ರೋಗಿ, 5 ಫಂಟೆಗೆ ಕಳೇರಿ ಬಿಟ್ಟು, ಯಾವುದೂ ಕೆಲಸದ ತರಾತುರಿಯಲ್ಲೇ ಹೊರ ಹೊರಟಿದ್ದು. ಸುಶೀಲ ನಗರದ ಪಾಕ್‌ನ 4ನೇ ಮುಖ್ಯ ರಸ್ತೆಯಲ್ಲಿ ಸ್ಪೃಹ ದೂರ ನಡೆದದ್ದು. ಸುರೇಶ ಬಿದ್ದಿದ್ದ ಕಡೆ ಬಂದಾಗ ಆರು ನಲವತ್ತೋಂದು ಏಳೋ ಆಗಿರಬೇಕು. ಎದುರಿಗೆ ನಡೆದು ಬಂದ ಆ ಹುಡುಗ ಪ್ರಾಟ್‌ಪಾತ್ರ ಬಳಿ ಓಲಾಡುತ್ತ ಹೆಚ್ಚೆ ಇಟ್ಟು, ರಷ್ಟನೆ ಬಿದ್ದ. ಗಾಬರಿ ಯಿಂದ ಈ ಮೂವರೂ ಓಡಿ ಹೋಗಿ ನೋಡಿದಾಗ ಅವನ ಬಾಯಲ್ಲಿ ಬುರುಗು, ಸೆಟಿದು ಅದುರುವ ಕ್ಯೆ, ಕಾಲು ಅವನಿಗೆ ಮೂರ್ಖ್ ರೋಗ ಬಂದಿದೆಯೆಂದು ತಿಳಿಸಿದವು. ಹರೆಯ ಮತ್ತು ಸೌಂದರ್ಯ ಯಾರದೇ ಆಗಲಿ, ಇಂಥ ಸಮಯದಲ್ಲಿ, ಯಾರ ಮರುಕವನ್ನು ದರೂ ಹೆಚ್ಚಿಸಬಿಲ್ಲದು. ಲಕ್ಷಣವಾದ ಮುಖಿದ, ಅಂದದ ಉಡುಪಿನ ಹರೆಯದ ಹುಡುಗ ತಮ್ಮೆಡು ರಿಗೆ ಬಿದ್ದದ್ದು ಕಂಡಾಗ, ಅಯೋಜ ಪಾಪ ಅನ್ನಿಸಿತು ಈ ಮೂವರಿಗೂ ಮೂರ್ಖ್‌ರೋಗ ಬಂದವರನ್ನು ಹತ್ತಿರದಿಂದ ನೋಡುವ ಧೈಯರ್ವಿಲ್ಲದ ಗುರುರಾಜರ ಗೆಳೆಯ ಅಲ್ಲಿ ನಿಲ್ಲಲಾಗದೆ, “ನಾನು ಹೋಗುತ್ತೇನಷ್ಟು, ನಂಗೆ ನೋಡೋಕಿ ಭಯ ಇದು” ಎಂದು ಹೇಳಿ ಹೊರಟು ಹೋದರು. ಉಳಿದಿಬ್ಬರು ಏನು ಮಾಡಲೂ ತೋಚದೆ ಹುಡುಗನ ಕ್ಯೆ, ಕಾಲುಗಳ ಬೆರಳು ಹಿಡಿದೆಳೆದು, ಎದೆ ನೀವಿ, ಪ್ರಾಟ್‌ಪಾತಿನ ಕಲ್ಲಿನ ಮೇಲೆ ಜೋತಾಡುತ್ತಿದ್ದ ತಲೆ ಎತ್ತಿ, ಈಚೆಗೆ ಸರಿಸಿ, ಸರಿಯಾಗಿ ಮಲಗಿಸಿದರು. ನೀರು, ಗೀರು ತಂದು ಸಿಂಪಡಿಸಲು, ಅಕ್ಕ ಪಕ್ಕ ಮನೆಗಳೂ ಇಲ್ಲ. ಈ ಖಾಯಿಲೆಗೆ ಧಿಡೀರ ಚಿಕಿತ್ಸೆ ಇಬ್ಬರಿಗೂ ತಿಳಿಯದು. ಕೊಂಚ ದೂರದಲ್ಲಿದ್ದ, ಸಾಲು ಮನೆಗಳಿಗೆ ಹೋಗಿ ಕೇಳಲು ಇಬ್ಬರಿಗೂ ಸಂಕೋಚ, ಆಗಲೇ ಇನ್ನೂರೋ ಇಬ್ಬರು ದಾರಿಹೋಕರು, ಅವರೊಡನೆ ಬಂದು ನಿಂತು ಕುತೂಹಲದಿಂದ

ಸುಮೃದ್ಧಿ ಬಗ್ಗೆ ಸೋಡಿ. ಸ್ವಲ್ಪ ಇದರ ಬಗ್ಗೆ ತಿಳಿದಿರುವಂತೆ, ಇದಕ್ಕೆ ಏನೂ ಮಾಡೋಕಾಗಲ್ಲ ತಾನೇ ಕಡಿಮೆಯಾಗಬೇಕಷ್ಟೆ” ಎಂದು ಸುಮೃದ್ಧಿನಿಂತು ಸೋಡಿದರು. ಆ ಮೇಲೆ ಅವರೇ ಪಾರ್ಕ್ ಬದಿಯ ಸಾಲು ಮನೆಯಾಂದಕ್ಕೂ ಹೋಗಿ ನೀರೂ ಇಸಿದು ತಂದು, ಹುಡುಗನ ಬಾಯಿಗೆ ಹಾಕಿ ಮುಖಿ ತಲೆ ಗೆಲ್ಲಾ ಸಿಂಪಡಿಸಿ ಸ್ವಚ್ಚ ಮಾಡಿದರು ಪಾಪ ಉಳಿದ ನೀರನ್ನ ಅಲ್ಲೇ ಚೆಲ್ಲಿದರು.

ತಾನೇ ತಾನಾಗಿ ಆ ಹುಡುಗನ ನಡುಕ ಕಡಿಮೆಯಾಗುತ್ತ ಹೋಗಿತ್ತು ನೀರು ತರುವ ಮೊದಲೆ, ನಡುಕ ಪೂರ್ತಿ ನಿಂತರೂ, ಹುಡುಗ ಕಣ್ಣಬಿಡದೆ ಮಲಗಿದ್ದ. ದಯಾಕರ ಕಾರಿನಲ್ಲಿ ಬಂದದ್ದು ಆಗಲೇ ಅಲ್ಲಿಗೆ. ಗುರು ರಾಜ್ ಕಾರಿನ ಮುಂದೆ ಬಂದು, ರಸ್ತೆಯ ಬಲ ಪಕ್ಷದಲ್ಲಿ ಬಿದ್ದಿದ್ದ ಹುಡುಗ ನನ್ನ ತೋರಿಸಿ, ಸಹಾಯ ಮಾಡುವಂತೆ ಕೇಳಿಕೊಂಡಿದ್ದು ಅಮ್ಮೋತ್ತಿಗಳೇ ಸಾಕಷ್ಟು ಸಮಯವಾದುದರಿಂದ, ಗುರುರಾಜರ ಸಹೋದ್ರೋಗಿ, ತಮ್ಮ ಮನೆಗೆ ಯಾರೋ ಅತಿಥಿಗಳು ಬರುವವರಿದ್ದಾರೆಂದು ತಿಳಿಸಿ, ಅಲ್ಲಿಂದ ಮುಂದೆ 45ನೇ ಅಡ್ಡರಸ್ತೇಯಲ್ಲಿರುವ ತಮ್ಮ ಮನೆಗೆ ನಡೆದರು. ಇಬ್ಬರು ದಾರಿಹೋಕರು, ಹೇಳಿದೇ ಕೇಳಿದೇ ದಾರಿ ಬಿಟ್ಟರು.

ಗುರುರಾಜ್‌ಗೂ ಮನೆಗೆ ಹೋಗುವ ಆಶುರವಿದ್ದರೂ, ಪಾಪ ಆ ಹುಡುಗನನ್ನು ದಯಾಕರ ದಾರಿಯಲ್ಲೇ ಕೈ ಬಿಟ್ಟರೆ ಎನ್ನುವ ಕರುಣೆಯಿಂದಲೂ ಮತ್ತು ಗುರುತಿಲಾದ, ಅವನಿಗೆ ಸಹಾಯ ಮಾಡಲು ಹೇಳಿ, ತಾನೂ ಪಾರಾಗುವುದು ಉಚಿತ ಅಲ್ಲ ಎನಿಸಿ, ಆಸ್ಟ್ರೇಯರಿಗೆ ಹೋಗಿದ್ದು ಅಲ್ಲಿ ಒಳ ಹೋದರೆ ತಡವಾಗುತ್ತದೆ ಧಾರವಾಡಕ್ಕೆ 9-30ರ ಟ್ರೈಸಾಗೆ ಹೋರಣಿರುವ ತನ್ನ ಹೆಂಡತಿಗೆ ರೈಲ್ಸೇ ನಿಲ್ಲಾಣಕ್ಕೆ ಕರೆದೊಯ್ಯಲಾಗದೇ, ರಿಸರ್ವ್ ಮಾಡಿಸಿದ ಹಣ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಅವಸರಕ್ಕೆ ಅಲ್ಲಿ ನಿಲ್ಲಿಸಿ ವಾಪಸು ಓಡಿ ಹೋದದ್ದು ದಯಾಕರ್ ಅವರ ಮೇಲೆ ಆಪಾದನೆ ಬರಬೇಕೆಂದಾಗಲೇ ಏನೇ ತೊಂದರೆ ಬಂದರೂ ತಮ್ಮ ತಲಿಗೆ ಬರುವುದೆಂಬ ಭಯದಿಂದಾಗಲೇ ಬಿಟ್ಟು ಹೋದುದಲ್ಲ, ಎಂದು ಗುರುರಾಜ್ ರವರು ಮತ್ತು ಅವರ ಸಹೋದ್ರೋಗಿಯೂ ವಿವರಿಸಿದುದೆಲ್ಲವನ್ನೂ ರಿಕಾರ್ಡ್ ಮಾಡಿಕೊಂಡರು ರಾಜಾರಾಯರು. ಇಷ್ಟೇ ಅಲ್ಲದೇ, ಕಭೇರಿ

ಯನ್ನು ನೋಡುವ ಸಲುವಾಗಿ ಎಂಬಿತೆ ಎಲ್ಲಾ ಕಡೆ ಸುತ್ತು ಹಾಕಿದ ರಾಜಾರಾಯರು ಕಣ್ಣೀರಿಯ ಕೆಲವರೊಡನೆ ಮಾತಾಡಿ ಗುರುರಾಜ್ ಮತ್ತು ವರ ಸಹೋದ್ಯೋಗಿ, ತಂಕರಪ್ಪನವರ ಗುಣ, ಸ್ವಭಾವಗಳ ಬಗ್ಗೆ ಕೇಳಿ, ಅವರಿಬ್ಬರೂ ತುಂಬಾ ಪರೋಪಕಾರ ಬುದ್ಧಿಯವರು ಎಂಬ ವಿವರವನ್ನು ಸ್ವಷ್ಟಗೊಳಿಸಿಕೊಂಡ ಮೇಲೆ ಪ್ರಥಮ ವಿಚಾರಣೆ ಅಂದಿಗೆ ಮುಗಿಸಿ, ಮನೆಗೆ ಬಂದರು ಇಬ್ಬರೂ.

ಇನ್ನೊಂದು ದಿನ ದಯಾಕರ ತಮ್ಮ ಪ್ರವಾಸ ಯೋಜನೆಯ ಬಗ್ಗೆ ಮಾತಾಡುತ್ತ ಸುಮನಾಳ ಜೊತೆ ಹೊರಗಿನ ವರಾಂಡದಲ್ಲಿ ಕೂತಿದ್ದು, ಸುಮ್ಮೇ ತನಗನಿಸಿದ್ದು ಹೇಳಿದ. “ಸುಮಾ, ನಾವು ಆ ದಿನ ಶೀದಾ ನಮ್ಮ ಪ್ರಯಾಣ ಮುಂದುವರಿಸಿದ್ದೆ, ಇವೊತ್ತು ಎಲ್ಲಿ—? ಆ. 10 ಅಲ್ಲಾ ತಾರೀಖು ಇವೊತ್ತು ? ಹಾಂ...ಡೆಲ್ಲನಲ್ಲಿ ಇರ್ಬೇಕಾಗಿತ್ತು, ಈ ದಿನ. ಅಪ್ಪ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ ಬಗ್ಗೆ ನನ್ನ ಫ್ರೆಂಡ್‌ಗೆ ಬರ್ದು ತಿಳಿದಾರಂತೆ. ಅವರಿಗೆ ಗೊತ್ತಿರೋದೇ ನನ್ನ ಫ್ರೆಂಡ್ ಕಮಲಾರಾಮ್ ಒಬ್ಬನೇ, ಅವನೇ ಈಗ ಡೆಲ್ಲನಲ್ಲಿರೋದು. ಆದೆ ನಾಳನಿಂದ ಇನ್ನೊಂದೆಂಟು ದಿನಕ್ಕೆ ನಮ್ಮ ಬೊರೇ ಮುಗಿದು ಹೋಗಿತ್ತು. ಈಗ ನಾನೂ. ಕಮಲಾರಾಮ್‌ಗೆ ಕಾಶ್ಮೀರದಲ್ಲಿರುವ ಬೌನಿಗೆ. ನನ್ನ ಸದಾ ರೇಗಿಸ್ಕೊಂಡು ಓಡಾಡಿಕೊಂಡಿ ರ್ಯಾಧ್ಯಲ್ಲಿ ರಮೇಶ ? ಅವನಿಗೆ ಎಲ್ಲರಿಗೂ ಟೆಲಿಗ್ರಾಂ ಕೊಟ್ಟಿದ್ದೀನಿ, ನಮ್ಮ ಪ್ರೋಗ್ರಾಂಸ್ ಎಲ್ಲಾ ಸದ್ಯಕ್ಕೆ ಕ್ಯಾನ್ಸಲ್ ಅಂತ. ಟೆಲಿಗ್ರಾಂ ಅದೂ, ಇನ್ನೂ ಮೊದಲ್ಲೇ ಕೊಡೋಕಾಗಿದ್ದಿದ್ದೆ ಚೆನ್ನಾಗಿತ್ತು”.

ಸುಮಾ ಬೇಸರದಿಂದ ಗೊಣಿಕೊಂಡಳು. “ಎಲ್ಲಾ ಬರಿ ರೇನೇ, ಸುಮ್ಮು ಹೋಗಿದ್ದರೆ, ಇಣುಕದಿದ್ದರೆ...ಕೊಟ್ಟಿದ್ದರೆ...ಅನ್ನೊಂದೇ ಆಗಿ ಹೋಯ್ತು. ಈ ”ರೇ“ ಎನ್ನು ವ ಪದವನ್ನು ಉಪಯೋಗಿಸರೇ ಜೀವನ ನಡೆಸುವಂತಿದ್ದಿದ್ದರೆ...? ಹುಂ-ಮತ್ತೆ ಅದೇ ರೇ.”

ಸಣ್ಣಗೆ ನಕ್ಕ ದಯಾಕರ ಕುಚೀರ್ಯ ಬೆಣ್ಣಿಗೆ ತಲೆ ಅನಿಸಿ, ಮೈ ಮುರಿಯುತ್ತಾ ಹೇಳಿದ “ಸುಮಾ ಮನೇಲಿದ್ದೆ ಬರಿ ಪೋಲಿಸು, ವಕೀಲು, ಪ್ರಶ್ನೆ ಉತ್ತರ, ತಲೆನೋವು ಇಷ್ಟೇ ಈಗಿನ ಬದುಕು ಅನ್ನೋ ಹಾಗಾಗಿ

ಬಿಡುತ್ತೇ. ಹಾ. ಹೇಗಿದೂ ರಜಾ ಹಾಕಿದೀನಿ. ಸ್ವಲ್ಪ ಹೊರಗೊಂಗಿ ಬರೋಣ್ಣಾ”?

ತಲೆ ಆಡಿಸಿದ ಸುಮಾ, 5 ನಿಮಿಷದಲ್ಲಿ ರೆಡಿ ಆಗಿ ಬರ್ತೀನಿ. ಎನ್ನುತ್ತಾ ಮೇಲೆದ್ದಳು. ಹಾಸಿಗೆಯಿಂದ ಮೇಲೇಳದೇ ಇನ್ನೂ ಸಂಪೂರ್ಣ ಆರೋಗ್ಯ ಸರಿ ಹೊಂದದ ತಾಯಿಯನ್ನು ನೋಡಿಕೊಳ್ಳಲು ವಸಂತರಾವ್ ವ, ನೆಯಲ್ಲೇ ಇರುತ್ತಾರೆಯೇ, ತಾವು ಬರುವ ತನಕ ಎಂಬುದನ್ನು ಖಚಿತಗಡಿಸಿಕೊಂಡಳು ಸುಮಾ ಮೊದಲು.

ನೀಟಾಗಿ ತ್ರೈಸ್ ಮಾಡಿಕೊಂಡು ಹೊರಟಿ ಜೋಡಿ. ಇನ್ನೂ ಮೆಟ್ಟಲ್ಲಿ ಇಯುತ್ತಿರುವಾಗಲೇ ಅವರ ಮೂಡ್ ಹಾಳು ಮಾಡಲು ಯಾವುದೋ ಕವರ್ ಹಿಡಿದು ಬಂದಿದ್ದ ಯಾರೋ ಅವರಿಗೆ ತಿಳಿಯದ ಒಬ್ಬ ಅಪರಿಚಿತ ಅವಧಾತ. ವಿಳಾಸ ಪರಿಶೀಲಿಸಿ ಸಹಿ ಹಾಕಿ ಅವನು ಕೊಟ್ಟಿ ಕವರನ್ನು, ಕೂತಹಲದಿಂದಲೇ ತೆಗೆದುಕೊಂಟು ಒಡೆದು ನೋಡಿದಳು ಸುಮನಾ. ದಯಾಕರ ಮತ್ತು ಸುಮನಾರನ್ನು ಕೊಲ್ಪಾತಕಿ ಹಾಗೂ ಕಳ್ಳತನ ಮಾಡಿದವ ರೆಂದು ಆಪಾದಿಸಲಾದ ಕೋಟಿನಿಂದ ಬಂದ ಜಾಟ್ ಟೀಟ್ ಅದು, ಕೋಟಿನ ಜವಾನನೇ ಅವನು ಎನ್ನ ವುದರಲ್ಲಿ ಸಂಶಯ ಉಳಿಯಲ್ಲ.

ಸುಮಾ ಕಾಗದವನ್ನು ಬಿಚ್ಚಿ ಓದಿದಳು “ಇ ದಯಾಳುವಮಾ, ಮಾಜಿಸ್ಟ್ರೇಟ್ ಆಫ್ ಸೆವನ್ ಕೋಟ್. ಹಿಯರ್ ಬ್ಯಾ ಚಾಟ್ ಯು ಸುಮಾ ಅಂಡ್ ದಯಾಕರ್ ಆನ್ ಘಾಲೋನ್ :—

ದಟ್ ಯು, ಆನ್ ದಿ ಡೇ ಆಫ್ 30th ಮೇ 4th ಮೇನ್ರೋರೋಡ್ ಸುಶೀಲಾನಗರ, 15th ಬ್ಲಾಕ್, ರಾಬ್ರ್ ರೂ 10.000 :- ಫ್ರಮ್ ಶ್ರೀ ಸುರೇಶ್ ಮುರುಕಿನಮನಿ ಅಂಡ್ ಮಡ್ರಾಸ್ ಹಿಮ್ ಸುಮಳ ಕಣ್ಣಗಳಲ್ಲಿ ತುಂಬಿಕೊಂಡು ಕೆಳಗುರುಳುತ್ತಿದ್ದ ನೀರು, ಕೆಲವು ಅಕ್ಕರಗಳು ಮಂಜು ಮಂಜಾಗಿ ಕಾಣುವಂತೆ ಮಾಡಿತು. ಉಗುಳು ನುಂಗಿ ಮುಂದೆ ಓದಿದಳು ಸುಮು”... ಎಗೆನ್ಸ್ಪ್ರೋ ದಿ ಗೌರ್ಭ ಮೆಂಟ್ ಆಫ್ ಇಂಡಿಯಾ ಅಂಡ್ ದೇರ್ ಬ್ಯಾ ಕಮ್ಟ್ಟಿಡ್ ಆನ್ ಆಫ್ನ್ ಪನಿಪಬಲ್ ಅಂಡರ್ ಸೆಕ್ಕನ್ 302, ಆಫ್ ದಿ ಇ ಪಿ ಸಿ ಅಂಡ್ ವಿಶಿನ್ ದಿ ಕಾಗ್ನಿಸೆನ್ನ್ ಆಫ್ ದಿ ಕೋಟ್.

(ಸಿ) ಅಂಡ್ ಇ ಹಿಯರ್ ಬೈ ಡ್ರೆರ್ಕ್ ಯಾ: ಬಿ ಟ್ರೈಡ್ ಬೈ ದಿನ್ ಕೋಟ್ ಅನ್ ದಿ ಸೇಡ್ ಚಾಚ್.

ದಯಾಳು ವರ್ವಾರ್

ಸೆವನ್ಸ್ ಜಡ್ ಸೆವನ್ಸ್ ಕೋಟ್. ಬೆಡ್ಗಿನೂರು

ಕಣ್ಣೀರಿನ ಮೂಲಕ ಕಾಗದದ ಮೇಲೆ ಬಿದ್ದ ಮಂಜಾದ ದೃಷ್ಟಿಯಿಂದ ಓದಿಕೊಂಡಳು ಸುಮಾ, ಮನೆ ಬಿಟ್ಟು ಎಲ್ಲೂ ಹೋಗದ ಹೆಣ್ಣು, ಮನೆಯು ಕಾರ್ಯಕಲಾಪಗಳಷ್ಟೇ ಸೀಮಿತವಾದ ಅವಳ ಕಾರ್ಯಭಾರ, ಈಗ ಈ ಘಟನೆಯಿಂದ ಹೊರಗೂ ಹೊರಡದಂತೆ, ಪೋಲೀಸ್ ಸ್ಟೇಫನ್, ಕೋಟ್ ಇತ್ಯಾದಿಗಳಿಗೂ ಓಡಾಡುವಂತೆ ಬಲವಂತಿಸಿತ್ತು.

ಗೃಹಿಣಿ ಮಾತ್ರ ಆಗ ಬಯಸುವ. ಅದಕ್ಕಿಂತ ಹೆಚ್ಚು ಮುಂದು ವರಿಯುವ ಮನಸ್ಸೇ ಇಲ್ಲದ ಶ್ರೀಮಂತ ಮನೆತನದ ಹೆಣ್ಣಿಗೆ, (ಅಥವಾ ಗೃಹಿಣಿ ಮಾತ್ರವಾದರೇ ಮಯಾದಸ್ಥರು ಎಂದುಕೊಳ್ಳುವ ಹೆಣ್ಣಿಗೆ.) ಮೊಟ್ಟ ಮೊದಲ ಇಂಥ ಸಂದರ್ಭ ಅಳಿಸಿಯೇ ಅಳಸುತ್ತದೋ ಏನೋ. ಅದೂ ಆರೋಪಿಯಾಗಿ; ಎಲ್ಲರೆಡುರು ತಪ್ಪಿತಸ್ಥಿಯಾಗಿ ಹೊರಗೆ ಕಾಣಿಸಿ ಕೊಳ್ಳುವುದು, ಇಂಥವರಿಗೆ ಎಂಥಾ ಸಂಕಟದ ವಿಷಯ? ಸುಮಾಳೂ ಹಾಗೆನಿಸಿಯೇ ಏನೋ ಬೇಕಾದಮ್ಮು ಅತ್ತಳು.

ಮೊದಲೇ ಆಗಿಹೋದ ಘಟನೆ. ಎಂದೋ ತಲೆಗೇರಿದ ಆರೋಪ, ಆದರೂ ಹೊರಗಡೆ ತಿರುಗಾಡಿ ಬರುವ ಅವಳ ಆಸಕ್ತಿ. ಚಾಚ್ ಷೀಟ್ಸ್ ನೋಡಿದಾಗ ಜರ್ನನೆ ಇಳಿದುಹೋಗಿತ್ತು. ಅಯ್ಯೋ ನಾನು ಇವೊತ್ತು ಎಲ್ಲೂ ಬರೋಲ್ಲಪ್ಪ” ಎಂದಳು. ಮೂಗೆಳಿಯುತ್ತಾ, ದಯಾಕರನೂ ಅವಳನ್ನು ಬಲವಂತಿಸುವ ಮೂಡೊನಲ್ಲಿರಲ್ಲ. ತಾನು ಮಾಡಬೇಕಾದ ಕಲಸಗಳ ಬಗ್ಗೆ ಲೆಕ್ಕ ಹಾಕುತ್ತಾ, ಹಿಂದಿರುಗಿಬಂದು, ವೆರಾಂಡದ ಕುಚಿಂಯ ಮೇಲೆ ಕುಳಿತು ಯೋಚಿಸತ್ತೊಡಗಿದ, ತನಗೆ ಬಂದ ಚಾಚ್ ಷೀಟನ್ನು ಇನ್ನೊಮ್ಮೆ ಹಿಡಿದು ಓದಿಕೊಳ್ಳುತ್ತಾ.

ಈ ಬಗ್ಗೆ ಮಾತೇ ಆಡಬಾರದು, ಕೆಲವು ಕ್ಷೇತ್ರಗಳಾದರೂ ಮರೆತು,

ಫ್ರಾಟೆನ್‌ಗಳು ನಮ್ಮೆವಲ್ಲ

ಹೊರಡಿಗತಿನಲ್ಲಿ ಸುತ್ತು ಹಾಕಿ, ಬರಬೇಕೆಂದುಕೊಂಡ ಸಂಗಾತಿಗಳು ಜೊಫ್‌ ಹೀಟ್ ನೋಡಿದ ಮೇಲೆ ಮತ್ತೆ ಅದೇ ಮಾತು ಆರಂಭಿಸಿದರು.

“ಅಕ್ಸಾತ್ತಾ ನಾವು ಕೊಲೆಗಡುಕರೇ ಎನ್ನ ವೈದು ಸಾಬಿತಾದರೇ ಅದರ ಪರಿಣಾಮ ಏನು ಗೊತ್ತಾ ಸುಮಾ”? ದಯಾಕರ ತನ್ನ ಯೋಜನೆಯ ಆರಂಭದ ಎಳೆಯನ್ನು ಅವಳ ಮುಂದಿಟ್ಟು.

“ಉಹ್ಮಾ ಸರಿಯಾಗಿ ಗೊತ್ತಿಲ್ಲ, ಜೈಲಿಗಂತಾ ಹೋಗ್ಗೇಕು. ಎಷ್ಟು ವರ್ಷ ಅಂತ ಗೊತ್ತಿಲ್ಲ. ಅಲ್ಲಿ ಹೇಗಿರುತ್ತೇ ಅಂತ ಗೊತ್ತಿಲ್ಲ”. ಸುಮಾ ಉತ್ತರಿಸಿದಳು.

“ಹುಂ, ಸಿನ್ನ ರಾಜಾರಾಯರನ್ನ ಕೇಳ್ಣಿ ಸುಮ್ಮ, ಬಿ. ಪಿ. ಸಿ. ಯು 302ನೇ ಕಲಮಿನ ಪ್ರಕಾರ, ಕೊಲೆ ಮಾಡಿದವರಿಗೆ. ಮರಣದಂಡನೆ ಅಥವಾ ಅಜೀವ ಕಾರಾಗೃಹ ದಂಡನೆ ಮತ್ತು ಜಾಲ್ಯಾನೆ ಅಂತ ಹೇಳಿದ್ದು. ಎಂಥ ಫೋರ ಶಿಕ್ಷೆ ಅಲ್ಪ? ಏನೂ ಮಾಡದವರಿಗೆ? ಇಲ್ಲಿ ಜೀವನ ಶುದು ಮಾಡೋ ಬದ್ಲು. ಜೈಲಿನಲ್ಲಿ ಸಂಸಾರ ಹಹಹ.....ನೇನೆಸಿಕೊಂಡ್ರೆ.....ಹ್ಯಾಹ್.”

“ಏ ಆಮ್ ಸೋ ಸಾರೀ ದಯಾಕರ. ಇದೆಲ್ಲಾ ನನ್ನಿಂದಲೇ ಅಗಿದ್ದು ಅನಿಸುತ್ತೇ ನಂಗೆ. ನಾನು ಏನೂ ಮಾತಾಡದೇ ಸುಮ್ಮೇ ಕೂತಿದ್ದು. ಇಷ್ಟೇಲ್ಲ ಅಗ್ನಿರಲ್ಲ.”

“ಭೇ ಭೇ ಭೇ” ನಿನ್ನಿಂದ ಆತ ಯಾಕೆ ಅಂದುಕೊಳ್ಳೋ, ಏನೇ ಆಗ ಬೇಕಾದೂ ಯಾರದೋ ಒಬ್ಬರ ಮೂಲಕ ಆಗುತ್ತೇ ಅಷ್ಟೇ. ಕೆಟ್ಟದ್ದಾಗಲೀ, ಒಳ್ಳೇದೇ ಅಗ್ನಿ ಯಾರದ್ದಾದೂ ಒಬ್ಬರ ಹೇಸ್ತು ಹೇಳೋದು ನಾಯ ಅಲ್ಲ ನಾನೇ ಪಾಪ ಅನಿಸಿ ಈ ಕೆಲಸ ಮಾಡೇ ಮಾಡ್ದಿದ್ದೀನೇ ಹೇಳ್ಣೇ ಇದ್ದು”.

“ಹೋಗ್ಗಿ ಬಿಡಿ, ಎಷ್ಟು ಮಾತಾಡಿದೂ ಆ ದಿನ ಈಗ ಹಿಂತಿರುಗಿ ಬರಲ್ಲ. ನಮ್ಮ ತಪ್ಪು ಸರಿ ಮಾಡ್ಯಾಳೋಕೆ ಆಗಲ್ಲಾ. ಒಂದು ಪಕ್ಕನಾವೇ ಕೊಲೆಗಾರರು ಅಂತಲೇ ಪ್ರಮಾಣೇಕರಿಸಿದರೆ, ಮರಣ ದಂಡನೆಯೇ ಕೊಡಿ ಅಂತ ಬೇಡಿಕೊಳ್ಳೋಣ. ಇಂತೂ ಒಟ್ಟಿಗೇ ನೇಣಾಗಂಬ ಏರಿ,

ಕಣ್ಣಿಗೆ ಕಾಣದ ಆ ಇನ್ನೊಂದು ಜನ್ಮದಲ್ಲಿ ನಮ್ಮ ಹೊಸ ಸಂಸಾರ ಶುರು ಹಬ್ಬೊಣ ಅಪ್ಪೇ ಅಲ್ಲಾ? ” ತಲೆಗೆ ಕೈ ಹೊತ್ತು ಕುಳಿತ ಸಮಾಶುಷ್ಟ ಕಲೆಯಲ್ಲೀ ತನ್ನ ಅನಿಸಿಕೆಯನ್ನು ಅವನ ಮುಂದೆ ಉದುರಿಸಿದಳು. “ಕರೆಕ್ಕು ಹೊಂ, ಈಗ ಹೊರಗೆ ಹೋಗೋದು ಬೆಡ್ಡಾ? ಹಾಗಾದ್ದೇ ನಾನು ಗುರುರಾಜ್ ಹತ್ತು ಹೋಗ್ಗುರಿತ್ತೇನಿ. ಅವರೊಳ್ಳತೆ ಮಾತಾಡಿದ್ದೇ ಮನಸ್ಸಿಗೆ ಎಷ್ಟೋ ಹಗುರ ಆಗುತ್ತೇ ” ಎನ್ನತ್ತಾ ಮೇಲೆದ್ದ ದಯಾಕರ ದಾಪುಗಾಲು ಹಾಕಿ ಹೊರನಡೆದ.

ಫುಟನೆ ನಡೆದ ಮೇಲೆ, 3 ತಿಂಗಳು ಒಂದೇ ಸಮಾನ ವಿಚಾರಣೆಗಳು ನಡೆದು ಮೇಲಿನ ಫುಟನೆ, ಕೋಟೀನಲ್ಲಿ ಟ್ರಿಯಲ್ ನಡೆಸುವ ದಿನ ಒಂದಿತು, ಆ ದಿನ 11 ಫಂಟೆಗೆ ಹಿಯರಿಂಗ್ ಇತ್ತು, ಆದರೆ 11 $\frac{1}{2}$ ಆಯ್ತು. ಹನ್ನೆ ರಡೂ ಆಯ್ತು. ಆದರೂ ಬರಬೇಕಾದ ನ್ಯಾಯಾಧಿಕ, ದಯಾಳುವಮಾರ್ ಕೋಟೀಗೆ ಬರಲಿಲ್ಲ. ಹನ್ನೆರಡೂ ಕಾಲು ಫುಟೆಗೆ ನ್ಯಾಯಾಧಿಕರ ಮನೆಯಿಂದ ಒಂದದ್ದು ಆಕಸ್ಮಿಕ ಸುದ್ದಿ. ಕೋಟೀಗೆಂದು ಹೊರಟು ಮೆಟ್ಟಿಲಿಳಿದ ನ್ಯಾಯಾಧಿಕರಿಗೆ ಧಿಡೀರನೇ ಹಾಟ್‌ ಟ್ರಿಬಲ್ ಶುರುವಾದ್ದರಿಂದ ಬರಲಾಗಲ್ಲ ಎನ್ನುವ ಸಂದೇಶ, ಪರಿಣಾಮ ಹಿಯರಿಂಗ್ ಮುಂದಿನ ವಾರಕ್ಕೆ ಅಡ್ಡರ್ಹ್ ಆಯ್ತು ಮುಂದಿನ ವಾರವೂ ಇಂಥದೇ ಇನ್ನೊಂದು ಕಾರಣ ಕೇಸ್ ಸ್ಪೃದಿ ಮಾಡಿ ಆರೋಗ್ಯ ಮಾಡಬೇಕಾದ ಟಿ. ಪಿ. ಗೆ (ಪಬ್ಲಿಕ್ ಪ್ರಸಿಕ್ಲೋಟರ್) ಹುತಾರಿಲ್ಲ, ಮತ್ತೆ ಅದರ ಮುಂದಿನ ವಾರಕ್ಕೆ ಕೇಸ್ ಹಿಯರಿಂಗ್ ಅಡ್ಡಜರ್ಹ್ ಡ್.

ಆದಮ್ಮು ಬೇಗ ಬಿಡುಗಡೆ ಬಯಸಿದ ನಿರಪರಾಧಿ ಗುಂಪಿಗೆ ಒಂದು ರೀತಿಯ ಮನೋ ಒತ್ತುಡ. ಪೂರ್ತಿ ಸೇರೆವಾಸವೂ ಅಲ್ಲ, ಬಿಡುಗಡೆಯೂ ಅಲ್ಲ. ಈ ಪ್ರಕರಣಕ್ಕೆ ತೊಡಕಕೊಂಡ ಸಮಸ್ಯೆಗಳನ್ನು ಬಿಡಿಸುವ ಗಡಿಬಿಡಿಯಲ್ಲಿ ತಮ್ಮ ಪ್ರವಾಸ ಕಾರ್ಯಕ್ರಮಗಳನ್ನು ಇನ್ನೊಮ್ಮೆ ಯೋಜಿಸವ ಪ್ರಸ್ತುತಿಸುತ್ತು ಇಲ್ಲ, ವ್ಯವಧಾನವೂ ಇಲ್ಲ.

ಸುಮಾದಯಾಕರನ ತಲೆ ಕೆಟ್ಟು, ಮನಸ್ಸು ಬಿಟ್ಟು ಹಿಡಿದಂತಾತ್ತು. ಪ್ರವಾಸ ಕಾರ್ಯಕ್ರಮಗಳಿರಲಿ, ಹೊಸದಾಗಿ ಮದುವೆಯಾದವರಾದರೂ

ಗಂಡ-ಹೆಂಡತಿಯರ ನಡುವೆ ಓಲಾಡಬೇಕಾಗಿದ್ದ ರೋಮಾಂಚಕತೆಯೂ ರೋಸಿ ದೂರ ನಿಂತತ್ತು. ಸುಮನ್ ಅಂಶೂ ಈಗ ಸಂಪೂರ್ಣ ಅಂಶ ಮುಂದಿ, ಎಲ್ಲಾದರಲ್ಲೂ ನಿರಾಸಕ್ತಿ; ಕಾರಣ, ಅವಳ ಕಿವಿಗೆ ಬಿದ್ದ ಗುಸು ದೂರು. ಅವಳ ಕಾಲ್ಯಾಂ ಅವರ ಮನೆಯ ಸುಖಿಕ್ಕೆ ಕಳಂಕ ಹಚ್ಚಿದೆ ಎನ್ನವ ಇನ್ನೊಂದು ದೂಡಣೆ.

ಸುಮಾಳ ಹೌನ ಸಡತೆಗೆ ಕಾರಣ ತಿಳಿಯದ ದಯಾಕರ, ಆ ದಿನ ಹವಾ ಬದಲಾವಣಿಗೆಂದು ‘ಮನಃಶಾಂತಿ’ ಹೋಟೆಲಿಗೆ ಅವಳನ್ನು ಕರೆ ದೊಯ್ದು. ಉಪಹಾರಕ್ಕೆ ಆದೇಶ ನೀಡಿ, ನೇರ ವಿಷಯಕ್ಕೆ ಇಳಿದ.

“ಸುಮಾ, ಸಂಗೆ ಈ ಕಾಲ್ಯಾಂಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ ಯಾವ ನಂಬಿಕೆಯೂ ಇಲ್ಲ. ನೀನು ಎಜುಕೇಟೆಡ್ ಸೆನ್ಸಿಟಿವ್, ಆದ್ದರಿಂದ ಇದನ್ನೇಲ್ಲ ನಂಬಿಯಾ ಅಂದೆ, ಸಂಗೆ ನಗು ಬರುತ್ತೇ”

“ಈಗ ನಂಬಿರೋದು ನಾನಲ್ಲಿ, ನಾನು ಬೇರೆಯವರ ಬಗ್ಗೆ ಹೇಳಿದ್ದೆ. ನಾನು ಅಧ್ಯ ನಂಬಿದೀನಿ ಅಂತ ಅಥವಾ ಈ ದೂರು ಇನ್ನೊಬ್ಬ ಮೇಲೆ ಬಂದಿದೆ, ಖಿಂಡಿತ ಈ ಭಾವನೆ ತಪ್ಪು ಅಂತ ವಾದಿಸಬಹುದಿತ್ತು. ಆದ್ದರಿಂದ ನಾನೇ ಎಲ್ಲಾದಕ್ಕೂ ಹೊಣೆ ಅಂತ ಬೇರೆಯವು ದೂರಾತ್ಮ ಇರುವಾಗ, ನಾನಲ್ಲಿ ಅಂತ ಎಷ್ಟು ಹೇಳಿಕೊಂಡೂ, ಆ ಪ್ರೇರಿಸರ ಮುಂದೆ ಈಗ ನಾವು ಕೊಲೆಗಾರರಲ್ಲ ಅಂತ ಹೇಳಿಕೊಂಡ ಹಾಗೇನೇ ಯಾರು ನಂಬಾತ್ಮ? ಬೇರೆಯವರ ಬಗ್ಗೆ ಈ ಮಾತ್ರ ಹೇಳಿದೆ, ನಾನು ಈ ಭಾವನೆ ತಪ್ಪು. ಹೀಗೆಲ್ಲಾ ನಂಬಿದೆ ಎಂದೂ ಹೇಳಬಂದು ವಾದಿಸಲೂಬಹುದು. ನನ್ನ ಬಗ್ಗೆಯೇ ಈ ಮಾತ್ರ ಹೇಳುವಾಗ ನಾನು ಈ ದೂರಿನಿಂದ ಪಾರಾಗೋಂದು ಹೇಗೆ ಅಂತ ಯೋಜ್ಞ. ಅಥವಾ ಕೇಳಿಸಿಕೊಳ್ಳಬವರ ಡಾಗೆ ಸುಮ್ಮನೆ ಇದ್ದು ಬಿಡಬೇಕು ಅಷ್ಟೇ.

“ನಂಗೇನೋ ಇದೆಲ್ಲಾ ಬೇಜಾರು. ನಾನು ಇದಕ್ಕೆಲ್ಲಾ ಗಮನ ಕೊಡದೆ ಇದ್ದೂ, ಯಾರು ಏನೇ ಹೇಳ್ಣಿ ಸುಮ್ಮೆ ಇದ್ದುಬಿಡು, ದಯಾಕರ ಹೇಳಿದ. ಆದ್ದೆ ಕೊರಗಾತ್ಮ ಅಲ್ಲಾ. ಆ ಮಾತ್ರಾಗಳನ್ನು ಕೇರ್ ಮಾಡದೇ, ಈ ಅಮೃತಗೆ ಇನ್ನಾರೋ ಅಕ್ಕಪಕ್ಕದವರು ಹೇಳಿರಾತ್ಮರೆ, ನಿಜ ಅಂದೊಂದು

ಚಿಂತಿಸ್ತೂಳಿ ಅವು. ಯು ನೀಡೋ ನಾಟೋವರಿ. ಸಂತ್ವಿಸುವ ದನಿಯಲ್ಲಿ ದಯಾಕರ ಹೇಳಿದ. ಫರ್ಗೆಟ್ ಇಟ್. ಈಗ ನಾವೇನು ಕೊಲೆಗಾರರು ಅಂತ ರುಜುವಾತು ಆಗೋದಿಲ್ಲ, ಇದು ಖಿಂಡಿತ ಎಂದು ನಮ್ಮ ಲಾಯರ್ ಹೇಳಿದಾರಲ್ಲ. ಅದ್ದು ಮತ್ತೆಬಿಡು. ಈಗ ತಿಂಡಿ ತಿನ್ನು, ಎಂದು ಬಟ್ಟಿರ್ ತಂದಿಟ್ಟು ತಿಂಡಿ ಪ್ಲೇಟ್ ಬಂದನ್ನು ಅವಳ ಮುಂದಿಟ್ಟು. ಅವಳನ್ನೇ ನೋಡಿದ. ಇವೊತ್ತು ಉಟ್ಟಿರೋ ಸೀರೆ ಹೊಸತಾ? ತುಂಬಾ ಚೆನ್ನಾಗಿದೆ” ಎಂದು ಹೊಗಳಿ. ವಿಪರ್ಯ ಮರೆಸಲು ಪ್ರಯತ್ನಿಸಿದ.

ಅವಳು ಹಿಂದಿನ ಮಾತನ್ನೇ ಮುಂದುವರಿಸಿದಳು. “ಹೂ ನಿಮ್ಮ ಅಮ್ಮನೇ ಅವರ ತಂಗಿಯ ಹತ್ತಿರ ಹೇಳಿದ್ದು, ಅವರು ಬಂದವರೆ ದಯಾ ಟೂರ್ ಹೋಗಲಿಲ್ಲಾ ಅಂತ ಕೇಳ್ಣಾಗ, “ಸುಮಾ ಬಂದದ್ದೇ ಶುರುವಾಯ್ತು ನೋಡು, ನಮ್ಮ ಮನೆತನಕ್ಕೇ ಮಸಿ ಹಚ್ಚಿಷ್ಟೇ ವಿಪರ್ಯ ಇದು. ಎಲ್ಲಾದ್ದೂ ಆ ರಾಘವಪ್ಪ ಕಾನೂನು ತನ್ನ ದಾಗಿಸಿಕೊಂಡುಬಿಟ್ಟೆ, ದಯಾಕರ ಜ್ಯೇಲಿಗೇ ಹೋಗುವಂತಾಗಿಬಿಟ್ಟೆ..... ಎಲ್ಲಾ ಸುಳ್ಳಂಗಳೂ ನಡೆಯುತ್ತಿರುವ ಹಾಗೇ ಅದೂ ನಡೆದೇಬಿಟ್ಟೆ ಅಂತ ಭಯು” ಅಂತ ಹೇಳಿಕೊಂಡು ಅಳ್ಳಾ ಇದ್ದು.

“ಭೇ, ಭೇ ಹಾಗೆಲ್ಲ ಏನೂ ಆಗಲ್ಲ ಅಂತ ಅಮ್ಮನಿಗೆ ನಾನೂ, ಅಪ್ಪನೂ ಎಷ್ಟು ಸಲ ಹೇಳಿದೀವಿ. ಆದ್ದೂ ಅವಳ ಭಯ ಕಡಿಮೆ ಆಗಿಲ್ಲ, ಇನ್ನೂ ಮ್ಮೆ ನೀನೂ ಅಮ್ಮನಿಗೆ ಹೇಳು ಏನೂ ಆಗಲ್ಲ ಅಂತ” ಎಂದು ತಿಂಡಿಯ ತಟ್ಟಿಗೆ ಕ್ಯೇ ಹಾಕಿದ ದಯಾಕರ, ಸುಮಾ ಲೇಟ್ ಅಸ್ ಫಾರ್ಗೆಟ್ ಇಟ್. ಹಿಯರ್ ಈಗ ಸದ್ಯ ಅದೇ ಮಾತು ತೆಗೀಬೇಡ. ಯಾವಾಗೂ ಕೊಲೆ, ಕಳ್ಳತನ ಅಂತ ಮಾತಾಡಿ, ಮಾತಾಡಿ ತಲೆ ಸುಟ್ಟು ಹೋಗಿದೆ, ಎನ್ನುತ್ತಾ ಆರಾಮ ವಾಗಿ ಕುಚ್ಚಿಗೊರಗಿ ಬಂದು ಶ್ವಣ ಸುಮ್ಮನೇ ಕೂತು, ಸುಮನಾಳನ್ನೊಮ್ಮೆ ಖುಸಿಯಿಂದ ನೋಡಿದ. ತುಂಬ ಸಿಂಪಲ್ ಆಗಿದ್ದೇಸ್ ಮಾಡಿಕೊಂಡ ಸುಮನಾ ಕವ್ವಿಗಿದ್ದರೂ ಚೆನ್ನಾಗಿದ್ದಾಗಳಿ ಎನಿಸಿತು. ತೆಳುವಾದ ದೇಹ, ಹೆಚ್ಚು ಎತ್ತರವಿಲ್ಲದ ಆಳ್ಳನ, ಆದರೂ ಎಷ್ಟೊಂದು ಲಕ್ಷಣ, ಎಷ್ಟು ಆಕ ವ್ರಕ ಮುಖ ಎಂದುಕೊಳ್ಳುತ್ತಲೇ ಅವಳ ಬೆನ್ನ ಹಿಂದೆ ಓಲಾಡುತ್ತಿದ್ದ ಬಣ್ಣಬಣ್ಣಿದ ಹೂಗಿಡಗಳನ್ನು ನೋಡಿದ. ಆಮೇಲೆ ಹಾಗೇ ಹೋಟೆಲಿನೆ

ಸುತ್ತ ಕಣ್ಣಾಡಿಸಿದ. ಹೋಟೆಲ್ ಕಟ್ಟಡದ ಹೊರಗಿನ ಅಂದವಾದ ಕರುವನ ಅದು. ಆ ವನಕ್ಕೊಂಡು ಕಾಂಪೌಂಡು. ಒಳಗೆ ಹೊಸ ಚಿಗುರುಗಳಿಂದ ನಳಿನಳಿಸುವ ಮರ-ಗಿಡಗಳು, ಆ ತಂಪು ತಂಗಾಳಿ, ಬಣ್ಣದ ಪಟ್ಟೀಯ ಭತ್ತಿಗಳು ಹಾಕಿದ ಆಹಾದಕರ ವಾಡ್ಯ ಎಲ್ಲ ಆವನ ಗಮನಕ್ಕೆ ಬಂತು. ಎಷ್ಟೋ ತಿಂಗಳಿಂದ ನಾವು ಈ ರಸಮಯ ವಾತಾವರಣದಿಂದ ಪೂರ್ವ ದೂರ ಹೋಗಿ ಬಿಟ್ಟಿದ್ದೇವೆಯೇ? ಎನಿಸಿತು. ಅಲ್ಲ ತಾವು ಹೋದುದಲ್ಲ, ಅದ್ದರೋ ಸತ್ತ ಹುಡುಗ ತಮ್ಮನ್ನ ದೂರ ಸೂಕ್ತಿದ್ದು ಎಂದು ಮತ್ತೆ ತಾನೇ ಹೇಳಿಕೊಂಡ.

“ಎನು ಯೋಚ್ಚಿ ಮಾಡ್ತು ಇದೀರಾ? ಇದು ಜ್ಯೇಲಲ್ಲ, ವಕೀಲರ ಮನೆಯೂ ಅಲ್ಲ. ಕೋಟಿನ ಕಟಕಟೆಯೂ ಅಲ್ಲ ಅಂತ ಗೂತ್ತು ತಾನೇ? ನಗುತ್ತ ಕೇಳಿದಳು, ಅವನ ಕಣ್ಣ ಒಡಾಡಿದಲ್ಲಿಲ್ಲ, ತನ್ನ ದೃಷ್ಟಿಯನ್ನಾ ಹಿಂದೆ ಹರಿಬಿಟ್ಟ ಸುಮಾನಾ.

ಜೋರಾಗಿ ನಕ್ಕ ದಯಾಕರ, “ಸದ್ಯ ಆ ಬಗ್ಗೆ ಖಿಂಡಿತಾ ಯೋಚಿಸ್ತಾ ಇಲ್ಲ. ನೀನು ಒಂದಿನ ಆ ಬಣ್ಣದ ಹೂಗಳು, ಈ ಏನಿ ತೋಟ, ರಂಗು ರಂಗಿನ ಈ ಭತ್ತಿಗಳು ಎಲ್ಲ ಎಷ್ಟು ಚೆನ್ನಾಗಿದೆ ಅನಿಸ್ತಾ. ಇದೆ ಗೂತ್ತಾ? ಇಷ್ಟು ದಿನ ಯಾಕ ಈ ಸುತ್ತಲಿನ ಸೂಬಿಗಿನ ಕಡೆ ಗಮನವೇ ಕೊಡಲಿಲ್ಲ ಅನಿಸುತ್ತೇ ಇವೊತ್ತು ನಿಂಜೋತೆ ಮಾತಾಡೋಕೆ ಎಷ್ಟು ಖಿಂಬಿ ಆಗ್ತಾ ಇದೆ ಗೂತ್ತಾ ಈ ವಾತಾವರಣದಲ್ಲಿ ಸುಮಾ”.

ಸುಮ್ಮನೆ ನಕ್ಕಳು ಸುಮಾನ, ಎಷ್ಟು ಚೆನ್ನಾದ ನಗು ಎಂದುಕೊಂಡ ಅವನು. ಅವೇ ನಗುತ್ತಲೇ ಹೇಳಿದಳು “ಹೂಂ, ಅಂತೂ ಈ ತೋಟ, ಗಿಡ, ಭತ್ತಿಗಳ ಹಾಗೆ ನಾನೂ ಒಂದು ನಿರ್ಜೀವ ವಸ್ತು ಅಂದ ಹಾಗಾಯ್ದು ಅಲ್ಲಾ”?

ಭೇ ಭೇ ಎಂದು ದಯಾಕರ ಪನೋ ಹೇಳಲು ಬಾಯಿ ತೆರೆದಾಗಲೇ,

“ನಮನ್ನಾರ ಸಾರ್” ಎನ್ನತ್ತು ಅಲ್ಲಿಗೆ ಬಂದ ರಾಜಾರಾಯರ ಸಹಾಯಕ ಕೈ ತೋರಿಸಿದರೂ ಕೊಡದೇ, ನಿಂತೇ ಹೇಳಿದ, “ಯಾರೋ ವಿ. ಆರ್. ಪುರುಷಕಿನ ಮನಿ ಅನ್ನೋವು ಬಂದಿದಾರಂತೆ ನಮ್ಮ ಗುರುಗಳು

ಮನೆಗೆ. ಈಗಾಗಲೇ ನಿಮ್ಮನ್ನು ಅವರೊಮ್ಮೆ ನೋಡಬೇಕಂತೆ ನಿಮ್ಮನೆಗೆ ಹೋಗಿದ್ದೆ. “ಮನಃಶಾಂತಿ”ಗೆ ಹೋಗಿದ್ದಾರೆ, ಅಲ್ಲಿ ಸಿಗ್ತಾರೆ ಅಂದು, ಇಲ್ಲಿಗೇ ಬಂದೆ. ಸಾರಿ ಘಾರ್ ಡಿಸ್ಟ್ರಿಚರ್ ಬಿಂಗ್ ಯು. ನಾನೀಗ ನನ್ನ ಮನೆಗೆ ಹೋಗಿದ್ದೀನಿ, ನಿವ್ಯ ರಾಜಾರಾಯರನ್ನು ಕಾಣಲು ಹೋಗಿ ಬನ್ನಿ” ಎಂದು ಕೈ ಆಡಿಸಿ ಹೊರಟು ಹೋದೆ.

ರಾಜಾರಾಯರ ಈ ಸರ್ವದೇಶ, ಸುಮಾನ ದಯಾಕರರನ್ನು ಕೂಡಲೇ ಮನಃಶಾಂತಿಯಿಂದ ಹೋರಗೆ ನೂಕಿತ್ತು. ಇಬ್ಬರೂ ಅವಸರದಲ್ಲಿ ತಿಂಡಿ ಮುಗಿಸಿ ಮೇಲೆದ್ದರು.

“ಅಬ್ಬಿಬ್ಬಿ, ಆ ರಾತ್ರಿ ಕಣ್ಣಾಂಚಿನ ದೃಷ್ಟಿಗೆ ತಾಕಿದ ಆ ದೇಹ ತಮ್ಮ ಚಿಂದಿನ ಚೀವನದ ಸಮಾಧಾನವನ್ನೇ ಹೊಸಕಿ ಹಾಕಿದುದಲ್ಲದೇ, ನವ ಸಂಸಾರಿಗರಿಗೆ ನೂರಾರು ಉಲ್ಲಾಸದ ಅನುಭವ ನೀಡಲು ನಗುತ್ತು ನಿಂತ ವಸಂತ ಖುತ್ತುವಿನ ಆಹ್ಲಾದದ ಕಡೆ ಕಣ್ಣು ತಿರುಗಿಸುವಂತೆ ಜಿಗುಪ್ಪೆಯ ಹೋರ ಹೋತ್ತು ಹಾಕಿದೆಯಲ್ಲ” ಎಂದು ದಯಾಕರ ಸೂರೋಂದನೆಯ ಬಾರಿ ಅಂದುಕೊಂಡು.

“ಇವೊತ್ತು ಅಥ್ರ ಆಯ್ದು ನಂಗೆ, ಮನುಷ್ಯ ಬದುಕಿದಾಗಿನಗಿಂತ ಸತ್ತ ಮೇಲೆ ಭಯಂಕರ ಅರಿತ. ಬದುಕಿದಾಗ ಕೊಡುವುದಕ್ಕಿಂತ ಹೆಚ್ಚಿನ ಕಷ್ಟವನ್ನು ಸತ್ತುಕೊಡುತ್ತಾನೆ ಅಂತ” ದಯಾಕರ ಹೇಳಿದ ದಾರಿಯಲ್ಲಿ.

“ಅಫ್ಫಾ.....ಇದು ಬದುಕಿದಾಗಲೂ ಇನ್ನೊಬ್ಬಿರಿಗೆ ಕಿರುಕುಳ ಕೊಡುವ ವಂತ. ಅಸ್ತಿತ್ವ ಕಳಕೊಂಡ ಮೇಲೂ ಕಷ್ಟ ಕೊಡುತ್ತೆ ಅನ್ನಿ. ಬದುಕಿರುವ ಆಪ್ತನಿಗೆ ಸತ್ತ ಮಗನ ಸಹಾಯ ಇದು. ಹಣ ಎಳೆಯುವ ಸಂಚಿಗೆ ದಾರಿ ಮಾಡಿಕೊಡುವ ನಾವು” ಸುಮನಾ ಹಲ್ಲು ಕಚ್ಚಿ ನುಡಿದಳು, ರಾಫ್ ವಪ್ಪ ಮುರುಕಿನಮನಿ ಮತ್ತು ಸುರೇಶರ ಮೂಲ ತಿಳಿಯದೇ.

ಹಿಯರಿಂಗನ ದಿನ ದಯಾಕರ ದಂಪತ್ತಿಗಳು ಕೊಲೆಗಡುಕರು, ಕಳ್ಳುರು ಎಂದು ಪ್ರಮಾಣಸಲು ಪೋಲೀಸರು ತಮ್ಮ ಚಾಚ್ ಟ್ರಿಟ್ ಜೊತೆಗೆ ಈ ಕೆಳಗಿನ ವರದಿ ಮತ್ತು ಸಾಕ್ಷಿಗಳನ್ನು ಸಂಗ್ರಹಿಸಿದ್ದರು.

1. ದಯಾಕರ ಮತ್ತು ಅವನ ಹೆಂಡತಿಯ ಅನುಮಾನಾಸ್ತದ ನಡತೆ, ಹೊಣಬಿದ್ದ ಜಾಗವನ್ನು ತೋರಿಸದೇ ಇನ್ನೊಂದು ಜಾಗ ತೋರಿಸುವ ಸಂಚಯ ಹಾಕಿ ಮನೆಯ ವಿಳಾಸವನ್ನು ಹೇಳಲು ಹಿಂಜರಿದು, ಆಮೇಲೆ ಯಾವ ಭಯಕ್ಕೂ ನಿಜವಾದ ಜಾಗ ತೋರಿಸಿದರೆಂಬ ಹೇಳಿಕೆಯ ಜೊತೆಗೆ. ಹೊಣ ಬಿದ್ದಲ್ಲಿ ಏನೂ ಕಾಣದ ಹಾಗೆ ನೀರು ಸುರಿದಿದ್ದಾರೆ ಎಂಬ ಪ್ರೋಲೀಸರ ಹೇಳಿಕೆ.

2. ದೊಡ್ಡಪ್ಪನ ಮಗನ ಕಾರನ್ನು, ಅದೂ ಮಧುಚಂದ್ರಕ್ಕೆ ಹೊರಟ ಜೋಡಿ, ಯಾವುದೋ ಅಪರಿಚಿತ ರೋಗಿಯೊಬ್ಬನನ್ನು ಆಸ್ತತ್ರೆಗೆ ಸೇರಿಸುವ ಸಹಾಯಕ್ಕಾಗಿ ಉಪಯೋಗಿಸಿದೆ, ಎಂಬ ಸುಳ್ಳು ಹೇಳಿಕೆ ನೀಡಿ, 10,000ರೂ. ಕಳ್ಳತನ ಮಾಡಿದ್ದಾರೆ ಎಂದು ಆಪಾದಿಸಿ 35,000ರೂ.ನ ಪರಿಹಾರವೂ ಕೇಳಿರುವ ರಾಘವಪ್ಪನ ಅಜೆ.

3. ಸತ್ತವನ ದೇಹ ಪರಿಶೀಲನೆ ಮಾಡಿದ ಪ್ರಕಾರ, ಅವನಿಗೆ ಶೇಕಡ 1 ರಷ್ಟು ಥಿಟ್ಟು ಇತ್ತು ಎನ್ನುವ ಸುಳಿವು ಕಂಡು ಬಂದರೂ, ಈ ಥಿಟ್ಟು ನಿಂದ ಸಾವು ಬಿಂದಿಲ್ಲವೆಂದೂ. ಮೇಲೆ ಗಾಯವಿಲ್ಲದೇ ಒಳ ತಲೆಗೆ ತಟ್ಟಿರುವ ತೀವ್ರ ಪೆಟ್ಟೇ ಸಾವಿಗೆ ಕಾರಣ ಎನ್ನುವ ದ್ವಾಂದಾರ್ಥವುಳ್ಳ ಡಾ॥ಚಿದಾನಂದರ ವರದಿ ಮತ್ತು ಮೂರ್ಖ ರೋಗ ಬಂದು ಬಿದ್ದಿಲ್ಲ. ಹಾಗೆ ರಪ್ಪನೆ ಬೀಳುವಪ್ಪು ಅಂಶ ಯಾಯಿಲೆ ಇಲ್ಲ ಎನ್ನುವ ಅವರದೇ ಹೇಳಿಕೆ.

4. ತಾನು ಆ ದಿನ ದಣ ವಾಪಸ್ ಪಡೆಯಲು ಪ್ರೋನ್ ಮಾಡಿದು ದಾಗಿಯೂ ರಾಘವಪ್ಪ, ಯಾವಾಗಲೂ ಹೇಳುವೆಂತೆ, “ಶಿಂಡಿತ ಇಪ್ಪೊತು ಕಳಿಸಿಕೊಡುತ್ತೇನೆ” ಎಂದು ತಿಳಿಸಿದುದಾಗಿಯೂ, ಆದರೆ ಆ ಹುಡುಗ ಬರಲೇ ಇಲ್ಲವೆಂದೂ ಹೇಳಿಕೆ ನೀಡುವ ವ್ಯಾಪಾರಿ ರಾಮಪ್ಪನ ಸಾಕ್ಷಿ.

5. ಹಿಂದೊಮ್ಮೆ ತನ್ನ ಹಣ ಹಾರಿಸಿ, ಇದೇ ರೀತಿ ವರ್ತಿಸಿದ್ದ ಎಂದು ಪ್ರಮಾಣ ಮಾಡಲು ನಿಂತ ಜಾರ್ಜ್.

6. ರಾಘವಪ್ಪ ಸುಳ್ಳು ಹೇಳುವವನಲ್ಲ, ಅವನ ಮಗನಿಗೆ ಥಿಟ್ ಇರಲಿಲ್ಲ, ನಾನು ಅವರನ್ನು ಹತ್ತು ವರ್ಫಗಳಿಂದ ಬಲ್ಲಿ, ನನಗೆ ತಿಳಿದ ಮಟ್ಟಿಗೆ ಆವರು ತುಂಬಾ ಒಳ್ಳೆಯ ಮನುಷ್ಯರೇ ಎನ್ನುವ ಭಾವಾರ್ಥ.

ನೀಡಲು ಬಂದ ಇಬ್ಬರು ಸಂಬಂಧಿಗಳು, ಅವರಲ್ಲಿ ಒಬ್ಬ ಪೋಲೀಸ್ ಹೇಡೆ ಹರಿಶ್ಚಂದ್ರ.

7. ದಯಾಕರನ ಮನೆಯವರು ಯಾರೊಂದಿಗೂ ಸ್ತೇಹ ಬೆಳೆಸುವವರಲ್ಲ. ಹೇಳಿಕೊಳ್ಳುವಂಥ ಶ್ರೀಮಂತಿಕೆ ಇಲ್ಲದಿದ್ದರೂ, ಶ್ರೀಮಂತರೆನ್ನುವಂಥ ಜಂಭದಿಂದ ಯಾರೊಡನೆಯೂ ಬೆರೆಯದೇ ತಮ್ಮ ಪಾಡಿಗ ತಾವಿರುವವರು. ಮನೆಯ ಹೊರಗೆ ಅವರು ಕಾಣಿಸಿಕೊಳ್ಳುವುದೇ ಅವರೂಪ. ಆದ್ದರಿಂದ ಅವರ ಸ್ವಭಾವಗಳ ಬಗ್ಗೆ, ಗುಣ ನಡತಗಳ ಬಗ್ಗೆ ಅವರ ಪಕ್ಷದ ಮನೆಯವರೇ ಆದ ತಮಗೆ ಏನೂ ತಿಳಿದಿಲ್ಲ ಎಂಬುದನ್ನು ಸ್ವಷ್ಟ ಪಡಿಸಲು ಬಂದ ದಯಾಕರನ ನೇರೆಯವ ಅನಂತಪ್ಪ.

8. ದಯಾಕರ ಮತ್ತು ಸುರೇಶ, ತನ್ನ ಹೋಟೆಲಿನಲ್ಲಿ ಕಾಳಿಕುಡಿದು, ಒಟ್ಟಿಗೇ ಹೊರಹೋದುದನ್ನು ಗಮನಿಸಿದಂತೆ, ಸುರೇಶನ ಬಳ 10,000 ರೂ. ಹಣ ಇದ್ದು ದನ್ನು ಹೋಟೆಲಿನಲ್ಲಿ ಬೀಳಿಸಿಕೊಂಡದ್ದನ್ನು ನೋಡಿದಂತೆ ವಣಿಸಲು ಬಂದ ವಿಶ್ವಾಸ್ ಹೋಟೆಲ್‌ನ ಮಾಲೀಕ, ಸುರೀಲ ನಗರದ ಹದಿನಾಲ್ಕನೇ ಬಾಳಕಿನ ಹೋಟೆಲ್ ಓನರ್.

9. “ದಯಾಕರ ತುಂಬಾ ಮುಂಗೋಟಿ, ಬಲು ಬೇಗ ಕೋಪವನ್ನು ಮೃತ್ಯುಂಭ ಹರಿದಾಡಿಸಿಕೊಂಡುಬಿಡುವ ಸ್ವಭಾವದವ. ಆಮೇಲೆ ಮನಸ್ಸಿನಲ್ಲಿ ಏನು ಬದಲಾವಣೆಯಾಗುತ್ತೋ ತಿಳಿಯದು. ಒಳ್ಳೆಯತನವಿದ್ದರೂ ಇರಬಹುದು, ಆದರೆ ಕೋಪಕ್ಕೆ ತುತ್ತಾದಾಗ ಮಾತ್ರ ಯಾರಿಗೇ ಆದೂ ಮುಖಿ ಮೂತಿ ನೋಡದೇ ಬಾಯಿಗೆ ಬಂದ ಹಾಗೆ ಅನ್ನತ್ವಾನೆ. ಏನಾದರೂ ಮಾಡಿದರೂ ಮಾಡಿಬಿಡಬಹುದು, ಆ ಕ್ಷೇತ್ರದಲ್ಲಿ ಎಂದು ತಿಳಿಸಲು ನಿಂತವ, ದಯಾಕರನ ಜೊತೆ ಕೆಲಸ ಮಾಡುವ ಬ್ಯಾಂಕಿನ ಒಬ್ಬ ಕಾರಕೂನ.

ನೇರಮನೆ ಆನಂತಪ್ಪ ಮತ್ತು ಬ್ಯಾಂಕಿನ ಕಾರಕೂನ ಇಬ್ಬರು ಬಿಟ್ಟರೆ ಉಳಿದ ಎಲ್ಲರ ಹೇಳಿಕೆಗಳೂ ಸುಳ್ಳು, ದಯಾಕರ ಮತ್ತು ಸುಮನಾರ ಪ್ರಕಾರ, ನಿಜವನ್ನೇ ಹೇಳಿ ರಾಘವಪ್ಪ ಮುರುಕಿನ ಮನಿಯ ಆರೋಪಕ್ಕೆ ಪುಟ್ಟಿ ನೀಡಹೊರಟ ಸಾಕ್ಷಿಗಳು ಇವೆರಡು. ಆದರೆ ವಿಶ್ವಾಸದ ಮೂಲಕ, ಹರಿಶ್ಚಂದ್ರ ಇತ್ಯಾದಿಗಳಿಲ್ಲ? ಸತ್ಯವನ್ನು ಮಲಗಿಸಿ ಅದರ ಹೇಳೆ ಅಂದವಾದ

ಸುಳ್ಳಿನ ಕೋಟಿ ಕಟ್ಟಲು ಸಿದ್ಧರಾಗಿ ನಿಂತ ಪ್ರಕೃತಿಗಳೇ? ಅದೂ, ಈ ಎಲ್ಲಾ ಸಾಕ್ಷಿಗಳು ಹುಟ್ಟಿ ಬೆಳೆದದ್ದು ಒಂದೇ ಒಂದು ತಿಂಗಳಲ್ಲಿ. ಹುಂ, ದುಡ್ಡು ಮತ್ತು ಸುಳ್ಳು, ಇವೆಡನೂ ಮೆಚ್ಚಿ ಕೊಂಡವರಿಗೆ ಯಾವತ್ತೂ ಧೈಯ ಜಾಸ್ತಿ. ಆದರೆ ಅದೇ ಸತ್ಯದ ಸ್ನೇಹಿತರಿಗೆ ಆಷ್ಟೊಂದು ಧೈಯ ವಿರಲ್ಲ. ನಿಜ ನಿಜವೇ ಎಂದು ತಿಳಿದರೂ ಹೇಳಲು ಹಿಂಜರಿಯುವ ಜನರೂ ಬೇಕಾದ ಮ್ಯಾ ಇರುವಾಗ, ಅದನ್ನು ನೋಡದೇ ಅಥವಾ ಮನಸ್ಸಿಗೆ ಸ್ಪಷ್ಟವಾಗದೇ ಅವರು ಎಂದೂ ಸಾಕ್ಷಿ ಹೇಳುವ ಸಾಹಸ ಮಾಡುವುದಿಲ್ಲ. ಏನೂ ಸಂಬಂಧ ವಿಲ್ಲದೇ ಗಳಿಕೆಯೂ ಇಲ್ಲದೇ ಕೋಟಿಗೆ ಓಡಾಡುವ ತೊಂದರೆಗೆ ಒಳಪಡುವವರು ತೀರ ವಿರಳ. ದುಡ್ಡಾ ಬೇಡ, ಆ ತೊಂದರೆಯೂ ಬೇಡ ಎನ್ನುವ ಹಲವರು ಯಾವ ತಂಟಿಗೂ ಬರದೇ, ಕೇಳಿದ ಪ್ರಶ್ನೆಗಳ್ಲ, “ಗೊತ್ತಿಲ್ಲವ್ವ ನಮಗೇನೂ ಗೊತ್ತಿಲ್ಲ” ಎಂದು ಎಲ್ಲ ಪ್ರಶ್ನೆಗಳಿಂದ ದೂರ ಸರಿದು ನಿಂತರು. ಇವರಲ್ಲಿ ಸಾಕ್ಷಿ ಹೇಳಲು ಒಟ್ಟುಕೊಳ್ಳಿದ್ದ ವರೆಂದರೆ, ಘಟನೆಯ ಆರಂಭ ಅರಿತ ಗುರುರಾಜರ ಸ್ನೇಹಿತರೂ ಒಬ್ಬರು. ಅವರೇ ಏಕ, ದಯಾಕರನ ಸ್ನೇಹಿತರಾಗಲೇ, ಬ್ಯಾಂಕಿನಲ್ಲಿ ಕೆಲಸ ಮಾಡುವ ಇತರರಾಗಲೇ, ಸಂಬಂಧಿ ಗಳಾಗಲೇ ಯಾರೂ ಸುಳ್ಳು, ನಿಜಗಳ ಬಗ್ಗೆ ಇರಲಿ, ದಯಾಕರನ ಹವ್ಯಾಸ, ಪ್ರಕೃತಿ ಇತ್ಯಾದಿಗಳ ಬಗ್ಗೆ ಕೂಡ ಒಂದೇ ಒಂದು ಅಕ್ಷರವೂ ಬಾಯಿ ಬಿಡಲಿಲ್ಲ. ಯಾವ ಅಕ್ಷರ ಹೊರ ಉರುಳಿದರೆ, ತಮ್ಮನ್ನು ಸಾಕ್ಷಿಯಾಗಿ ನಿಲ್ಲಿ ವಂತೆ ಎಲ್ಲಿ ಕರೆದುಬಿಡುತ್ತಾರೋ ಎನ್ನುವ ಭಯ ಇದಕ್ಕೆ ಒಬ್ಬ ಕಾರಣವಾದರೆ, ಮುಂಗೋಬಿ ದಯಾಕರ ನಿಜವಾಗಲೂ ಕಳ್ಳಿತನ ಅಥವಾ ಕೊಲೆ ಮಾಡುವ ಪ್ರಯತ್ನವಾದರೂ ಮಾಡಿರಬಹುದೇ ಎನ್ನುವ ಅಲ್ಲ ಅನುಮಾನ ಇನ್ನೊಂದು ಕಾರಣ.

ಈಗ ವಕೀಲ ರಾಜಾರಾಯರು ಮುಖ್ಯವಲ್ಲದ ತಮ್ಮ ಕೆಲವು ಕೇಸುಗಳನ್ನು ಬದಿಗಿಟ್ಟು, ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿದ್ದರು. ತಾನಾಗಿಯೇ ಕೇಸ್ ಅಡ್‌ಜರ್ನ್ ಆಗುತ್ತಿದುದರಿಂದ, ಅವರಿಗೂ ಸಮಯಾವಕಾಶ ಸಿಕ್ಕಿತ್ತು. ಘಟನೆ ನಡೆದ ದಿನ ದಯಾಕರ, ಸುಮನಾರಿಗಿಂತ ಮೊದಲು ಆಷ್ಟುಳಿದ್ದ ಗುರುರಾಜ್ ಮತ್ತುವರ ಸಹೋದ್ರೋಗಿಗಳ ಸಾಕ್ಷಿ ಅಲ್ಲದೇ,

ದಯಾಕರ ಕೆಲಸ ಮಾಡುತ್ತಿದ್ದ ಬ್ಯಾಂಕಿನ ಮ್ಯಾನೇಜರರ ಮೂಲಕ, ದಯಾಕರ ಹೊಸದಾಗಿ ಮದುವೆಯಾದ ವಿಷಯ, ರಚಾ ವಿವರಣೆ, ತೆಗೆದುಕೊಂಡ ಎಲ್.ಟಿ.ಸಿ. ಇತ್ಯಾದಿಗಳ ಬಗ್ಗೆ ನಿಜ ಮಾಹಿತಿ ಪಡೆದುಕೊಂಡರು. ಕೊಲೆ ಮಾಡಿಲ್ಲ, ಎನ್ನಲು ಯಾವ ಲಿಖಿತ ದಾಖಲೆಗಳು ಇಲ್ಲದಿದ್ದರೂ, ತನ್ನ ನಂಬಿಕಾರ್ಫ ನೌಕರನಾದ ದಯಾಕರ, ಕೇವಲ 10,000 ರೂ.ಗಾಗಿ ಕೊಲೆ ಮಾಡುವಮ್ಮೆ ನೀಚನಲ್ಲ ಎನ್ನುವುದಕ್ಕೆ, ಅವನ ಬ್ಯಾಂಕಿನ ಮ್ಯಾನೇಜರ್ ಶ್ಯಾಮರಾವ್ ಸಾಕ್ಷಿ ಹೇಳಲು ಒಟ್ಟುಕೊಂಡರು, ದಯಾಕರ ಸಾಕಮ್ಮೆ ಬೇಡಿ ಕೊಂಡ ಮೇಲೆ.

ಇದಾದ ನಂತರ, ರಾಜಾರಾಯರು ಅರಂಭಿಸಿದ್ದ ರಾಘವಪ್ಪನ ಮನೆಯ ಬಳಿ ಸಾಕ್ಷಿಗಾಗಿ ಬೇಟೆ. "ರಾಘವಪ್ಪ ಈಗಿರುವ ಮನೆಗೆ ಬರುವ ಮೊದಲು ಸುಶೀಲ ನಗರದ ಮಾರುಕಟ್ಟೆಯ ಹತ್ತಿರ ಯಾವುದೋ ಮನೆಯಲ್ಲಿದ್ದರಂತೆ ಇಲ್ಲಿಗೆ ಬಂದು ಮೂರೇ ತಿಂಗಳಾದದ್ದು ಎಂದು ಕೃಷ್ಣನಗರದಲ್ಲಿರುವ ಮನೆಯ ಮಾಲೀಕ ಹೇಳಿದ್ದು. ಉಳಿದವರಿಗೆ ರಾಘವಪ್ಪನೇ ವಿಷಯವೇ ತಿಳಿದಿರಲಿಲ್ಲ."

ಈ ಸುಶೀಲ ನಗರದ ಮಾರುಕಟ್ಟೆ ವಿಸ್ತೀರ್ಣ ಏನು ಒಕ್ಕದೇ ? ಹತ್ತಾರು ಮೈಲಿಗಳ ಅಳತೆಯದು. ಈ ಮಾರ್ಕೆಟಿನ ಬಳಿ ಎಲ್ಲಿದ್ದ ಎಂದು ಕಂಡುಹಿಡಿಯುವುದು ಹೇಗೆ ? ಸುಶೀಲ ನಗರದ ಮಾರುಕಟ್ಟೆಯ ಬಳಿ ಇಂಥ ಎಷ್ಟು ರಾಘವಪ್ಪಗಳೋ ? ರಾಘವಪ್ಪರಿಗಂತೂ ಎಷ್ಟು ಸಲ ಕೇಳಿದರೂ, ಎಷ್ಟು ಪ್ರಶ್ನೆ ಕೇಳಿದರೂ ಸಿಕ್ಕಿಹಾಕಿಕೊಳ್ಳಿದಂಥ ಸುಳಿನ ಉತ್ತರಗಳನ್ನು ಕೊಡುತ್ತಾನೆನಿಸಿತು ರಾಜಾರಾಯರಿಗೆ "ಭೇ ಬಲವಂತಿಸಿದರೆ ಇವನ ಬಾಯಿಂದ ಬರುವುದು ಬರೀ ಬೋಕಳಿಗಳ ಬಾಲ" ಎಂದುಕೊಂಡ ರಾಜಾರಾಯರು ಬೇರೆ ಉಪಾಯದ ಬಗ್ಗೆ ಯೋಚಿಸಿದರು.

ದಯಾಕರ, ವಸಂತರಾವ್ ಮತ್ತು ರಾಜರಾಯರು ಮೂರೂ ಜನಕುಳಿತು ಆಲೋಚಿಸಿದರು. ಸುಶೀಲ ನಗರದ, ಸಬ್ರೋ-ಡಿವಿಜನ್‌ನ ನಗರ ಸಭಾ ಕಳೀರಿಯಲ್ಲಿ ವಿಚಾರಿಸಿ, ಚುನಾವಕೆಗೆ ಓಟು ಹಾಕಲಹ್ ಪಟ್ಟಿಗಳ ಹೆಸರು ಮತ್ತು ವಿಳಾಸಗಳನ್ನು ಹೂರತೆಗೆಸಿ, ರಾಘವಪ್ಪ, ಅವನ ಹೆಂಡತಿ

ಮತ್ತು ಮಗಳು ರಾಣಿ ಇವರುಗಳ ಹೆಸರಿನ ಮೂಲಕ, ಅವನ ಹಿಂದಿನ ವಿಳಾಸದ ಪತ್ತೆ ಹಚ್ಚಿದರು. ಸದ್ಯ ಚುನಾವಣೆ ಅದೇ ತಾನೇ ಮುಗಿದುದ ರಿಂದ ವಿವರಗಳು ಪೂರ್ತಿ ಸಿಕ್ಕಿದುವು. ರಾಜಾರಾಯರು ತಾವೇ ಹೋಗಿ ಅವನ ಮನೆಯ ಒನರ್ ಬಳಿ, ಅವನ ಗುಣ. ನಡತೆ ಮತ್ತು ಉದ್ಯೋಗಗಳ ಬಗ್ಗೆ ವಿಚಾರಿಸಿದರು.

“ಅವು ಒಂದು ವ್ಯಾಪಾರ ಅಂತ ಖಾಯಂ ಮಾಡಲ್ಲ. ಒಂದು ಮನೇಲಿ ಅಂತ ಇರ್ಲೋಲ್ಲ. ಮೂರು ತಿಂಗಳು ಈ ಮನೇಲಿ ಇದೆ, ೬ ತಿಂಗಳು ಮಹಾತ್ಮೆ ಬಜಾರ್‌ನ ಇನ್ನೊಂದು ಮನೇಲಿರ್ತಾರೆ, ಮೊದಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದು, ಅದ್ರಲ್ಲಿ ಲಾಸ್ ಆರ್ಯಾಂತ ಅಡಿಕೆ ವ್ಯಾಪಾರ ಶುರು ಮಾಡಿದ್ದು. ಈಗೇನೋ ದಳಾಳಿ ಕೆಲ್ಲ ಶುರು ಮಾಡಿದ್ದೀನಿ ಅಂದಿದ್ದು. ನಮ್ಮನೇಲಿ ಇದ್ದದ್ದೇ ಅವರು ಆರೇ ತಿಂಗಳು, ಮೊದಲ್ಲಿ ಎಲ್ಲಿದ್ದು ಅಂತ ಗೊತ್ತಿರ್ಲಲ್ಲ. ಪಿ. ಐ.ರೋಬ್ರು ಮೊನ್ಸೆ ಒಂದು ಕೇಳಿದ್ದು ಇದೇ ಪ್ರಶ್ನೆ. 2 ದಿನಗಳ ಹಿಂದೆ ಒಂದು ಪೋಸ್ಟ್ ಒಂದಿದೆ ರಾಘವಪ್ಪೆ ಮುರುಕಿನ ಮನಿಯವರಿಗೆ, ಇಲ್ಲಿಗೆ ಬರೋ ಮೊದಲ್ಲಿ ಬೆಳಗಾವಿಯ ಹಿಂದೆವಾಡಿನಲ್ಲಿ ಇದ್ದಿರಬಹುದು! ಅನಿಸುತ್ತೇ. ನಾವೂ ಬೇರೆಯವರ ಬದುಕಿನ ಬಗ್ಗೆ ಹೆಚ್ಚು ತಿಳಿಷ್ಟಿಕೊಂಡ್ರುತ್ತೇ ಹೋಗಲ್ಲ; ಆದ್ವಿಂದ ನಮ್ಮೂ ಇದಕ್ಕಿಂತ ಹೆಚ್ಚು ಗೊತ್ತಿಲ್ಲ. ಹಾಳ್ ಹಿಂದೊಂದಿನಿಂದ ರೀ ಡ್ರೇಕ್ಸ್ ಒಂದ ಪತ್ರ ನಮ್ಮಲ್ಲೇ ಇದೆ ನೋಡಿ” ಎಂದು ಎದ್ದು ಹೋಗಿ ಒಂದು ಪತ್ರವನ್ನು ತಂದು ತೋರಿಸಿದರು ಆ ಮನೆಯ ಒಡೆಯು, ಅದರಲ್ಲಿ ಬೆಳಗಾವಿಯ ವಿಳಾಸವಿತ್ತು.

ಮನೆಗೆ ಒಂದವರೇ. ರಾಜಾರಾಯರು ಬೆಳಗಾವಿಯಲ್ಲಿ ಸಂಬಂಧಿತ ಪೋಲೀಸ್ ರೆಕಾರ್ಡ್‌ನಲ್ಲಿ ಯಾವುದಾದರೂ ಅಪರಾಧದಲ್ಲಿ ಭಾಗಿಯಾದ ಬಗ್ಗೆ ದಾಖಿಲುಗಳಿವೆಯೇ ಎಂದು ಪರಿಶೀಲಿಸುವಂತೆ ಕೇಳಿಕೊಂಡರು. ಮರು ದಿನವೇ ಅವರಿಗೆ ಅಲ್ಲಿಂದ ಉತ್ತರ ದೊರೆತಿತ್ತು ರಾಘವಪ್ಪೆ ಒಮ್ಮೆ ಸಾಲಗಾರರಿಗೆ ಮೋಸ ಮಾಡಿ 15,000 ರೂ. ಒಳಹಾಕಿಕೊಳ್ಳುವ ಸಂಚು ಹೊಡಿದ್ದು. ಮತ್ತು 2ನೇ ಸಲ ಬೇರೆಯವರ ಸೈಟ್ ಒಂದನ್ನು ‘ತನ್ನ ದೆಂದು

ಮಾರಿ ಸಿಕ್ಕಿಹಾಕೊಂಡಿದ್ದು, ಈ ಎರಡು ಪ್ರಕರಣಗಳ ದಾಖಿಲೆ ಇದೆ ಎಂಬ ವರದಿ. ರಾಜಾರಾಯರು ಅದನ್ನು ಲಿಖಿತ ಪತ್ರದ ಮೂಲಕ ತಮ್ಮ ವಿಳಾಸಕ್ಕೆ ಕಳಿಸಿಕೊಡಬೇಕೆಂದು ಕೋರಿಕೊಂಡು ಆ ಬಗ್ಗೆ ಒಂದು ಪತ್ರವನ್ನು ಅಂದೇ ಬರೆದು ಹಾಕಿದರು.

ಈಗ 10 ದಿನಗಳ ಹಿಂದಷ್ಟೇ, ವಿ. ಆರ್. ಮುರುಕಿನ ಮನಿ ಎಂಬುವ ರೋಡನೆ ಅವರ ಸ್ನೇಹಿತನ ಮನೆಯಲ್ಲಿ ಆಕಸ್ಥಾತ್ಮ ಭೇಟಿಯಾದಾಗ. ಸತ್ತ ಸುರೇಶನ ಬಗ್ಗೆ ಯಾರಿಗೂ ತಿಳಿಯದ ಕೆಲವು ವಿಷಯಗಳು, ತಾನಾಗಿಯೇ ಬೆಳಕಿಗೆ ಬಂದವು, ಕೇಸ್ ಗೆಲ್ಲಲು ಸಾಕಷ್ಟು ಶ್ರಮ ಪಡಬೇಕಾಗಿದ್ದ ರಾಜಾ ರಾಯರಿಗೆ ವಿ. ಆರ್. ಮುರುಕಿನ ಮನಿಯವರ ಆಕಸ್ಥಿಕ ಭೇಟಿ, ಅವರ ದಾರಿಯನ್ನು ಸುಗಮಗೊಳಿಸಿತ್ತು. ಶವ ಪರೀಕ್ಷೆಸಿದ ವೈದ್ಯರ ಮತ್ತು ಸಾಕ್ಷಿಗಳ ಆಧಾರದ ಮೇಲೆ ಗಟ್ಟಿಯಾಗಬಹುದಾಗಿದ್ದ ಪ್ರಕರಣವನ್ನು ಸುಲಭವಾಗಿ ಗೆಲ್ಲಲು ಎರಡು ಬಿಗಿಯಾದ ಅಧಿಕೃತ ಆಧಾರಗಳು ಹೆಚ್ಚು ಶ್ರಮವಿಲ್ಲದೇ ಸಿಕ್ಕಿಬಿಟ್ಟಿದ್ದವು.

ಅಂತೂ ಆ ನಿಣಾಯಕ ದಿನ ಬಂದೇ ಬಂದಿತು. ಎರಡೂ ಪಕ್ಕಗಳ ಸಾಕ್ಷಿಗಳಿಂದ ಅವರವರ ಹೇಳಿಕೆ ತೆಗೆದುಕೊಳ್ಳಲಾಯಿತು. ಪೋಲೀಸ್ ಆಫೀಸರೇ ಶೇಖರ್ ಮತ್ತು ಸಾಗರ್ ರವರೋಡನೆ ಒಪ್ಪಂದ ಮಾಡಿಕೊಂಡ ಪಬ್ಲಿಕ್ ಪ್ರಾಸಿಕ್ಯಾಟರ್‌ರವರು ವೈದ್ಯರ ವರದಿ. ಸಾಕ್ಷಿಗಳ ಹೇಳಿಕೆ, ಪೋಲೀಸ್ ರಿಪೋಟ್ ಮತ್ತು ಇತರ ದಾಖಲುಗಳ ಆಧಾರದ ಮೇಲೆ ಪಾಟ್ ಸವಾಲುಗಳ ಬುನಾದಿಯ ಮೇಲೆ, ವಾದ ಯುದ್ಧದ ಕಣಕ್ಕಿಳಿದು, ತಮ್ಮ ಅಭಿಪೂರ್ಯ ಮಂಡಿಸಿದರು.

“ಯುವರ್ ಆನರ್ ಶಿವ್ ಮೇ ಕ್ಯಂಡ್ಲೀ ಸೀ, ದಟ್, ಈ ಹುಡುಗಿನಿಗೆ ಅಸ್ತ್ರೇಗೆ ಕರೆದೊಯ್ದ ವೆಂದು ಹೇಳುವ ಆಪಾದಿತ ದಯಾಕರ್ ಮತ್ತುವರ ಪತ್ತಿ ಇಬ್ಬರೂ ಪದ್ಧಿರರು. ಆದ್ದರಿಂದ ಬುದ್ದಿವಂತರು. ಕತ್ತಲ ರಾತ್ರಿಯಲ್ಲಿ ನರಳಲೂ ಆಗದ ಸಾಯುವ ಹಾಗೆ ಬಿದ್ದ ವನನ್ನು ಎತ್ತಿ ಅಸ್ತ್ರೇಗೆ ಸ್ಪಂತ ಹಣ ಕೊಟ್ಟು ಶಿವಧಿ ಕೊಡಿಸುವ ಆಥವಾ ಇಂಥ ಆಪಾದನೆ

ಫಟನೆಗಳು ನಮ್ಮವಲ್ಲ

ಹೊರುವಂಥ ದಡ್ಡರಲ್ಲು” ಪಟ್ಟಿಕ್ಕೊ ಪ್ರಸಿಕ್ಕಾಟರು ಆರಂಭದ ಮಾತು ಹೇಳಿದರು.

“ಮೈ ಲಾಡ್‌ಷಿಪ್. ಏ ಲೈಕ್ ಟು ಸಬ್‌ಮಿಟ್— “ರಾಜ್ಯಾ ರಾಯರು ನಗುತ್ತ ಹೇಳಿದರು, “ಒಂದಲ್ಲಿ ಮೂರು ಪದವಿ ಪಡೆದವರನ್ನು ಬುದ್ಧಿವಂತರೆಂದು ಹೇಳಲು ಸಾಧ್ಯವಿಲ್ಲ. ಪದವಿಗಳು ಬುದ್ಧಿವಂತಿಕೆಯ ಅಳತೆಗೋಲು ಅಲ್ಲದೇ ಫಟನೆಗಳು ಫಟಸುವುದಕ್ಕಾಗಿ ಜಾಣ್ಣನಕ್ಕಾಗಿ ಸಂಬಂಧವೇ ಇಲ್ಲ. ಏಕೆಂದರೆ ಯಾವ ಫಟನೆಗಳೂ ನಮ್ಮನ್ನು ಹೇಳಿ, ಕೇಳಿ ನಡೆಯುವುದಿಲ್ಲವಾದ್ದರಿಂದ, ನಾವು ಅದರಲ್ಲಿ invlove ಆಗಿದ್ದರೂ, ಮುಂದೆ ಏನು ನಡೆಯುತ್ತದೆಂದು, ದಯಾಕರನಂಥ ಬುದ್ಧಿವಂತನೇ ಏಕೆ, ಒಬ್ಬ ಮೇಧಾವಿ ಭವಿಷ್ಯವಾದಿಯೂ ಸರಿಯಾಗಿ ಹೇಳಲಾರ. ಇದೇ ಪ್ರಕರಣದಲ್ಲಿ ನೋಡಿ. ಇಷ್ಟವಿಲ್ಲದಿದ್ದರೂ, ದಯಾಕರ ಸಹಾಯಕ್ಕೆ ಕೈ ಹಾಕಿದ ಉಪಕಾರಿಯಾದ. ತನಗೇ ತಿಳಿಯದಂತೆ ಕೊಲೆ ಪಾತಕಿಯಾದ, ಖೈದಿಯಾದ ಹಾಗೇ, ಈಗ ಇಲ್ಲಿ ಮರ್ಯಾದಸ್ಥಾನಾಗಿ. ಶ್ರೀಮಂತರಾಗಿ ಕುಳಿತಿರುವ ರಾಘವಪ್ಪ ಇನ್ನೊಂದೆರಡು ಫಳಿಗೆಯಲ್ಲಿ ಸುಳ್ಳನಾಗಿ, ತಪ್ಪಿತಸ್ಥಾನಾಗಿ, ಅಥವಾ ಖೈದಿಯಾಗಿಯೂ ಮಾರ್ಪಾಡಾಗಬಹುದು ಇದರಿಂದ ಮೈ ಲಾಡ್ ಫಟನೆಗಳು ನಮ್ಮವಲ್ಲ,”

“Please ನಂಗೆ ನನ್ನ ಮಾತು ಹೇಳೋಕೆ ಬಿಡಿ” ಪಟ್ಟಿಕ್ಕೊ ಪ್ರಸಿಕ್ಕಾಟರ್, ನೇರವಾಗಿ ರಾಜ್ಯಾರಾಯರಿಗೇ ಹೇಳಿ, ನ್ಯಾಯಾಧಿಕರ ಕಡೆ ನೋಡಿದರು.

“Yes Yes ಲೆಟ್ ಹಿಂ ಕಂಟಿನ್ಯೂ ಹಿಸ್ ಆಗ್ನ್ಯಾರ್ಮೆಂಟ್?” ರಾಜ್ಯಾರಾಯರ ತತ್ತ್ವಕ್ಕೆ ಮೆಚ್ಚಿ ಮುಗುಳ್ಳಕ್ಕ ನ್ಯಾಯಪಾಲಕರು ಪಟ್ಟಿಕ್ಕೊ ಪ್ರಸಿಕ್ಕಾಟರ್ ರವರ ವಿವರಣೆ ಮುಂದುವರಿಸಲು ಅನುಮತಿ ನೀಡಿದರು, “ಹೇಳಿ, ಹೇಳಿ,”

“ಯುವರ್ ಆನರ್, ಹುದುಗನಿಗೆ ಮೂಳೆ ರೋಗದ ಜಹ್ನು ಇದ್ದರೂ ತಲೆಗೆ ಬಿದ್ದ ಪೆಟ್ಟಿನಿಂದ ಅವನ ಮರಣ ಸಂಭವಿಸಿದೆ, ಎಂದು ವೈದ್ಯರ ವರದಿ ತಿಳಿಸುತ್ತದೆ. ಇಮ್ಮು ಸಣ್ಣ ಪ್ರಮಾಣದಲ್ಲಿ ಥಿಟ್ಟು ಇದ್ದಾಗಿ

ಯಾರಿಗಾದರೂ, ಕಣ್ಣ ಕತ್ತಲಿಡಬಹುದು, ನಿಧಾನವಾಗಿ ಕೆಳಗೆ ಕುಸಿದು ಕುಳಿತುಕೊಳ್ಳಬಹುದೇ ವಿನಿ: ತಲೆಗೆ ಅಪ್ಪೆಳಿಸುವಂತೆ ರಪ್ಪನೇ ಬೀಳುವ ಹಾಗೆ ಮೂರ್ಖೆ ಬರಲ್ಲ ಎಂದೂ ಆ ವೈದ್ಯ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಸುರೇಶನಿಗೆ ಕೆಳಗೆ ಬೀಳುವ ಹಾಗೆ ಯಾರೋ ತಲೆಯ ಹಿಂಭಾಗಕ್ಕೆ ಪೆಟ್ಟು ಹಾಕಿದ್ದಾರೆ ಎನ್ನುವುದು ವಿಚಿತ.

ಇನ್ನೊಂದು ಅಂಶ, ಈ ಸುರೇಶ್ ಮುಕ್ಕಿನಮನಿ ಬಿದ್ದ ದ್ವಾರ್ಪಾನ್ನನ ಕಾಲುದಾರಿಯ ಮೇಲೆ. ಅಲ್ಲಿ ಬಿದ್ದ ಜಾಗದಲ್ಲಿ, ಎಲ್ಲೂ ದೊಡ್ಡ ಕಲ್ಲುಗಳಲ್ಲ. ಆದರೆ ಪಕ್ಕದಲ್ಲಿದ್ದ ಒಳಚರಂಡಿಯಲ್ಲಿ ಚಪ್ಪಟೆಯಾದ ಕಲ್ಲುಗಳಿವೆ. ಅವನು ಬಿದ್ದ ಜಾಗ ಅಂದರೆ ಆಪಾದಿತನೇ ತೋರಿಸಿದ ಜಾಗ, ಅದು ಬರೀ ಮಣ್ಣನ ಘಟ್ಟಬಾತ್, ಆದ್ದರಿಂದ ಇದು...”

“ಈ ಆರ್ಗ್ಯಾ ವಿಶ್ ರೆಸ್ ಪೆಕ್ಸ್ ಮೈ ಲಾಡ್‌, ತಲೆಗೆ ಏಟು ಬೀಳಲು ದೊಡ್ಡ ಕಲ್ಲೀ ಬೇಕಿಲ್ಲ”. ರಾಜಾರಾಯರು ಪಾರಸಿಕ್ಕೂಟರ್‌ರವರ ಮಾತು ಕತ್ತರಿಸಿ ಹೇಳಿದರು. “ಸುರೇಶ ಮುಕ್ಕಿನಮನಿ ಬಿದ್ದ ದ್ವಾರ್ಪಾನ್ನ ರಸ್ತೆಯ ಪಕ್ಕದ ಕಾಲು ದಾರಿಯಲ್ಲಿ. ತಲೆಯ ಭಾಗ, ಕಾಲುದಾರಿಯ ಅಂಚಿಗೆ ಜೋಡಿಸಿದೆ, ಬಣ್ಣ ಬಳಿದ ಹೆಚ್ಚು ಅಗಲವಿಲ್ಲದ ಕಲ್ಲು ಸಾಲಿನ ಮೇಲೆ ಧೋಪ್ಪನೇ ಅಪ್ಪೆಳಿಸಿದೆ. ದಯಾಕರ ಅದನ್ನು ನೋಡಿಲ್ಲ. ಹಿಂಬದಿ ತಲೆಯ ಕೆಳಭಾಗ ಕಲ್ಲಿಗೆ ತಗುಲಿ, ಸ್ವಲ್ಪ ಜೋತಾಡಿದಂತೆ ಇದ್ದ ದನ್ನು ಕಂಡು, ಅವನನ್ನು ಮರಳಿನ ಮೇಲೆ ಎಳೆದು ಸರಿಯಾಗಿ ಮಲಗಿಸಿದ್ದಾರೆ, ಗುರುರಾಜ್ ಮತ್ತುವರ ಸಹೋದ್ರೋಗಿಗಳು. ಆ ಬಗ್ಗೆ ಅವರನ್ನು ಪ್ರಶ್ನಿಸಿದ್ದಾಗಿದೆ. ದಯಾಕರ ಮತ್ತು ಸುಮನಾ ನೋಡಿದಾಗ. ಸುರೇಶ ಮೆಗ್ಗುಲಾಗಿದ್ದ ಅದೇ ಜಾಗದಿಂದ” ದಟ್ಟ ಆಲ್ ಯುವರ್ ಆನರ್”

“ಇನ್ನೊಂದು ಅಂಶ, ಮೈ ಲಾಡ್”. ಪಿ. ಪಿ. ತಮ್ಮ ವಿವರಣೆ ಮುಂದುವರಿಸಿದರು.” ಕೊಲೆಗೆ ಕಾರಣ ಸುರೇಶ್ ಮುಕ್ಕಿನಮನಿಯ ಜೀಬಿನಲ್ಲಿದ್ದ 10,000 ರೂ.ಗಳ ಹಣ ಸುರೇಶನ ಬಳಿ ಇದ್ದ ಹಣ ಅರೋಪಿಯ ಕಣ್ಣಗೆ ಬಿದ್ದ ದ್ವಾರ್ಪಾನ್ ಹೋಟಿಲಾನಲ್ಲಿ. ಮನೆಯಿಂದ ಏರಡೂವರೆ ಘಂಟೆಗೆ ಹೊರಟ ಸುರೇಶನಿಗೆ, ಸಾರಗನಪುರಕ್ಕೆ ಅಥವಾ

ಮಾರುತಿ ಗುಡ್ಡಕ್ಕೆ ಹೋಗಲು ಸರಿಯಾದ ಬಸ್‌ಗಳೂ ತಿಳಿದಿರಲಿಲ್ಲ. ಕೃಷ್ಣ ನಗರದಿಂದ ಬಹುದ್ವಾರಾಪುರಕ್ಕೆ ಹೋಗಿ, ಅಲ್ಲಿಂದ ಸಾರಗನಪುರಕ್ಕೆ ಹೋಗುವ ಬಸ್‌ಗಾಗಿ ಕಾದಿರಬೇಕು. ಕಾದು ಚೇಸರವಾದ್ದರಿಂದ ಸುಶೀಲ ನಗರದ 14೯ ಬ್ಲೌಕ್‌ಗೆ ಹೋಗುವ ಬಸ್‌ನೇ ಹತ್ತಿ ಹೊರಟಿದ್ದನೆ. ಬಸ್‌ಗೆ ಕಾದು ಸುಸ್ತಿದವ, 14೯ ಬ್ಲೌಕ್‌ನಲ್ಲಿಇದು, ವಿಶ್ವಾಸ್ ಹೋಟೆಲಿನಲ್ಲಿ ತಿಂಡಿ ತಿನ್ನಲು ಹೋದ. ಅಕ್ಸಾತ್ತಾಗಿ, ಅದೇ ಸಮಯಕ್ಕೆ ದಯಾಕರನೂ ಅಲ್ಲಿಗೆ ಕಾಖಿ ಕುಡಿಯಲು ಬಂದಿದ್ದನೆ. ಬಿಲ್‌ ಕೊಡಲು ಈ ಇಬ್ಬರೂ ಒಟ್ಟಿಗೇ ಕೌಂಟರ್ ಬಳಿ ನಿಂತಿದ್ದರೆ. ಬಿಲ್‌ನ ದುಡ್ಡ ತೆಗೆಯಲು ಹೋದಾಗ ಸುರೇಶನ ಜೇಬಿನಿಂದ 10,000 ರೂ.ನ ಹಣದ ಕಟ್ಟು ಕೆಳಗೆ ಬಿತ್ತು. ಗಬಕ್ಕನೇ ಎತ್ತಿ ಆ ಹಣವನ್ನು, ಸುರೇಶ ತನ್ನ ಜೇಬಿನೊಳಗೆ ಭದ್ರವಾಗಿ ಇಟ್ಟುಕೊಂಡದ್ದನ್ನು ಆಪಾದಿತ ನೋಡಿದ. ಅವನು ನೋಡಿದ್ದನ್ನು ಕಂಡು ಸುರೇಶ ಸುಮುನ್ನೆ ನಕ್ಕೆ. “ಸ್ವಾಲ್ಪ ಹುವಾರಾಗಿರಬೇಕು ರೀ” ಎಂದು ದಯಾಕರ ಉಪದೇಶಿಸಿದ. ಆಮೇಲೆ ಪರಸ್ಪರರು ಸುಮುನ್ನೇ ಏನೋ ಒಂದರಿಂದ ಮಾತಾಡಿದರು. ಬಿಲ್‌ ಕೊಟ್ಟ ಮೇಲೆ ಇಬ್ಬರೂ ಮಾತಾಡುತ್ತಲೇ ಒಟ್ಟಿಗೇ ಹೋಟೆಲಿನ ಮೆಟ್ಟಲಿಂದು ಹೊರ ಹೋಗಿದ್ದರೆ. ಇದ್ಲಿ ವನ್ನೂ ಗಮನಿಸಿದವರು ವಿಶ್ವಾಸ್ ಹೋಟೆಲಿನ ಮಾಲೀಕರು, ಕೌಂಟರಿನಲ್ಲಿ ಕೂತಿದ್ದ ಅವರು ಇದ್ಲಿವನ್ನೂ ಕಂಡುದಾಗಿ ತಿಳಿದ್ದರೆ,

“ಕಳ್ಳತನ ಆಪಾದಿತನ ಹವ್ಯಾಸ ಎಂದು ಜಾಜ್‌ ಆಗಲೇ ಸಾಕ್ಷಿ ನೀಡಿದ್ದರೆ. ಕೆಸಬುದಾರ ಕಳ್ಳ, ಸಿಕ್ಕ ಈ ಸುಸಂದರ್ಭ ಬಿಡಲಿಲ್ಲ. ದಯಾಕರನ ಕಣ್ಣ ಆ ಹಣದ ಮೇಲೆ ಇತ್ತೆಂದೂ, ಬಿಲ್‌ ಕೊಟ್ಟ ಮೇಲೆ ಇಬ್ಬರೂ ಕೆಳಗಿಳಿದು ಹೋದರೆಂದೂ ಹೋಟೆಲ್ ಮಾಲಕರು ಹೇಳಿದ್ದರೆ. ರಚೆಯ ಮೇಲಿದ್ದ ಆಪಾದಿತನಿಗೆ, ಎಲ್.ಟಿ.ಸಿ. ಹಣವಲ್ಲದೇ ಹೋಸ ಮಾಡದಿಗೆ ಒಡವೆ ವಸ್ತು ಕೊಂಡು ಕೊಡಿಕಲು ಹಣ ಬೇಕಿತ್ತೇನೋ? ಅಲ್ಲದಿದ್ದೂ ಹಣ ಕಳ್ಳತನದ ಹವ್ಯಾಸಿ ತಾನೇ? ಸುರೇಶನನ್ನು ಎಲ್ಲಿಗೆ ಹೋಗಬೇಕೆಂದು ಕೇಳಿ, ಬೇಕಾದರೆ ಕಾರಲ್ ಡಾರ್ಪ್ ಕೊಡುತ್ತೇನೆಂದೂ ತಿಳಿಸಿ, ತನ್ನ ಕಾರಿನಲ್ಲಿ ಕೂಡಿಸಿಕೊಂಡು, ಸದಾ ಜನರ ಓಡಾಟ ಕಡಿಮೆ ಇರುವ ಹೋಟದ ರಸ್ತೆಗೆ ಅಂದರೆ 4ನೇ ಮುಖ್ಯ ರಸ್ತೆಗೆ ಕರೆದೊಯ್ದು ಹಣ ಕೊಡುವಂತೆ ಏಡಿಸಿ

ದ್ದಾನೆ. ಅವನು ಒಟ್ಟುಕೊಳ್ಳಿದ್ದಾಗೆ, ಅವನನ್ನು ಕೆಳಗಳಿಸಿ ಜಗತ್ತಾಡಿರ ಬಹುದು. ಸುರೇಶ್ ಕೆಳಗೆ ಬಿದ್ದಿದ್ದಾನೆ ಈ ಜಗತ್ತಾಡಲ್ಲಿ, ಕಾಲುದಾರಿಯ ಅಂಚನಲ್ಲಿ ಸುರೇಶ್ ಮಲಗಿ ಹೊರಳಾಡಿದ ಗುರುತಿತ್ತು. ಅಪ್ಪಾದರೂ ಸುರೇಶ್ ಹಣ ಕೊಡಲು ನಿರಾಕರಿಸಿದಾಗ, ಅಲ್ಲೇ ಕಾಲುದಾರಿಯ ಪಕ್ಕಾಡಲ್ಲಿ ಬಿದ್ದ ಚಪ್ಪಟೆಯಾದೊಂದು ಕಲ್ಲಿನಿಂದ, ಸುರೇಶನ ಹಿಂತಲೇಗೆ ಕುಟ್ಟಿ ಹಣ ಕಸಿದಿದ್ದಾನೆ. ಬಹುಶಃ ಅವನ ಪ್ರಾಣ ಆ ತಕ್ಕಣ ಹೋಗಿಲ್ಲವಾದ್ದರಿಂದ, ಸುರೇಶ ಮುಲುಗುತ್ತಾ ಮಲಗಿದ್ದಾನೆ. ಚಪ್ಪಟೆಯಾಕಾರದ ಒಂದೆರಡು ಕಲ್ಲುಗಳನ್ನು ಹೊರ ತೆಗೆದು ತೋರಿಸಿದ ವಕೀಲರು,

“ನೋಡಿ, ಇವು ಇಲ್ಲೇ ಇರುವ ಒಣ ಚರಂಡಿಯಲ್ಲಿ ಬಿದ್ದ ಕಲ್ಲುಗಳಲ್ಲಿ ಒಂದೆರಡು” ಎಂದು ಹೇಳಿ ತಮ್ಮ ಹೇಳಿಕೆ ಮುಂದುವರಿಸಿದರು. ಆಮೇಲೆ ನೋವಿನಿಂದ ನರಳುವ ಹುಡುಗನಿಗೆ ಥಿಟ್ಸ್ ಬಂದಿತ್ತು ಎನ್ನುವ ನಾಟಕ ಥಿಟ್ಸ್ ಬಂದದ್ದು ಕಂಡಂತೆ ಸಾಕ್ಷಿಗಳ ಸೃಷ್ಟಿ. ಜೊತೆಗೆ ಬಂದವರ ಹೇಸರು, ವಿಳಾಸ, ಬಂದೂ ತಿಳಿಯಿದು ಎಂದು ಜ್ಞಾದಿಷಿಯಲ್ಲ ಕಸ್ಟಡಿಯಲ್ಲಿರುವ ವರೆಗೂ ದೃಢವಾಗಿ ಹೇಳಿದ ದಯಾಕರ್ಗೆ, ಅದೇ ಮಾತನ್ನು ಪ್ರತಿಪಾದಿಸಿದ ಹೆಂಡತಿಗೆ, ಈ ಗುರುರಾಜ್‌ರವರ ಗುಂಪು ಇದ್ದಕ್ಕಿದ್ದಂತೆ ಸಿಕ್ಕಿದ್ದು ಹೇಗೆ? ಎಲ್ಲಿ? ಹು ಹೋ, ಎಲ್ಲ ದಯಾಕರ್ ಪ್ರೋಲೀಸ್ ಕನ್ಡಿಯಿಂದ ಹೊರ ಬಂದ ನಂತರ ಸೃಷ್ಟಿಗೊಂಡ ಸಾಕ್ಷಿಗಳ ತಂಡ...”

ದಯಾಕರನ ಪಕ್ಕಕ್ಕೆ ಮೈ ಜುಮೈಂದಿತ್ತು. ಎಷ್ಟು ಆಕರ್ಷಕವಾದ ಸುಳ್ಳು ಕತೆ? ದಿಧಿರನೇ ಇಳಿದು ಬಂದ ರಸವತ್ತಾದ ಸುಳ್ಳು ಫಟನೆಗಳು? ಅವುಗಳನ್ನು ಡಂಗುರ ಹೊಡೆದು ಸಾರಲು, ಸಾಲಾಗಿ ಬಂದು ನಿಂತ ಸುಳ್ಳು ಸಾಕ್ಷಿಗಳ ಮೇರವಣಿಗೆ: ಹುಂ.....ದಯಾಕರ ಮತ್ತು ಅವನ ಹೆಂಡತಿ ಸುಮನಾಗಿ ಕೋಪದ ಆವೇಗದಲ್ಲಿ ಮೈ ಭರಗುಟ್ಟಿ. ಮಾತು ತೊದಲು ತೊದಲಾಗತೊಡಿತ್ತು. ಅವನ ತಂದೆ-ತಾಯಿಗಳಿಗಂತೂ ತಮ್ಮನಾಲಗೆಯ ಹೊರಳಾಟವೇ ಸ್ಥಗಿತಗೊಂಡಂಥ ಅನಿಸಿಕೆ. ಆ ಸಮಯದಲ್ಲೂ, ರಾಜಾ ರಾಯರು ನೀಡುತ್ತಿದ್ದ ಭರವಸೆಯೊಂದೇ ಅವರ ಉಸಿರಾಟಕ್ಕೆ ಆಷ್ಟು ಜನಕ ಒದಗಿಸುತ್ತಿದ್ದ ಶಾಧನ. ಅಂದರೆ ಅವರ ಹೆಂಡತಿ ಸುಮನಾ ಎಲ್ಲಿದ್ದರು? ಇದೆಲ್ಲ ನಡೆಯುವಾಗಿ? ಪಿ.ಬಿ.ಗೇ ಸವಾಲು ಮಾಡಿದರು ರಾಜಾರಾವ್.

“ಮನೆಯಲ್ಲಿ, ದಯಾಕರ 5 ಘಂಟೆಗೆ ಮನೆ ಬಿಟ್ಟು ಅವರ ಪ್ರೇರಣೆ ಮನೆಗೆ ಹೋಗಿದ್ದಾರೆ. ಅಲ್ಲಿ ಅವರು ಸಿಗಲಿಲ್ಲ. ಆಮೇಲೆ ಲೈಬ್ರರಿಯಲ್ಲಿ ಕೂತು ತಿರುಗಿ ಅವರ ಮನೆಗೆ ಹೋಗಿ ಬೀಗ ನೋಡಿಕೊಂಡು 6 ಘಂಟೆಗೆ ವಾಪಸಾಗಿದ್ದಾರೆ. ಈ ಮಾತೆಲ್ಲ ನಿಜ. ಹೆಂಡತಿ ಹೇಳಿದಂತೆ, ಮರೆತು ಹೋದ ಪ್ರೇಟೊ ಥಿಲಂ ತರಲು ಮತ್ತೊಮ್ಮೆ 14ನೇ ಬ್ಲಾಕ್‌ಗೆ ಹೋಗಿರುವುದೂ ನಿಜ. ಅಲ್ಲಿಂದ ವಿಶ್ವಾಸ್ ಹೋಟೆಲಿನಲ್ಲಿ $6\frac{1}{2}$ ಘಂಟೆಗೆ ಕಾಫಿ ಕುಡಿದದ್ದು ನಿಜ, ಎಂದೆಲ್ಲ ದಯಾಕರನೂ ಒಟ್ಟುಕೊಂಡಿದ್ದಾರೆ. ಆದರೆ ಸುರೇಶ ಸಿಕ್ಕಿದ್ದನ್ನು, ಹಣ ಹೋಡೆದುದನ್ನು ಮಾತ್ರ ಒಪ್ಪತ್ತಿಲ್ಲಾ ಅವರು. ಆದರೆ ಆ ನಿಜವನ್ನು ನಾವು ಕಂಡು ಕೊಂಡಿದ್ದೇವೆ. ರಸ್ತೆಯಲ್ಲಿ ಇಬ್ಬರು ರಾತ್ರಿ 7 ಘಂಟೆಯ ಮೇಲೆ ಜಗಳಾಡಿಕೊಂಡರೆ, ಯಾರೋ ಕುಡುಕರು ಎಂದುಕೊಳ್ಳುವವರೇ ಹೆಚ್ಚು ಜನ. ಅದೂ ಜನವೇ ಇಲ್ಲದ ಜಾಗಕ್ಕೆ. ಈ ದಯಾಕರ ಕರೆದೊಯ್ದುದ್ದು. ದಯಾಕರನ ಸಂಚನ್ನು ಯಾರೂ ತಡೆಗಟ್ಟಲೂ ಇಲ್ಲ. ಗಮನಿಸಲೂ ಇಲ್ಲ. ಆಮೇಲೆ 7 ಘಂಟೆಗೆ ಮನೆಗೆ ಬಂದು ಸುಮನಾಳನ್ನು ಕರೆದುಕೊಂಡು, ಅದೇ ದಾರಿಯಲ್ಲಿ, ಅದೇ ಕಾರಿನಲ್ಲಿ ಬಂದಿದ್ದಾನೆ. ಮುಂದೆ ಸಹಾಯದ ಸೋಗು ಸಾಗಿದೆ. ಹನಿಮೂನ್‌ಗೆ ಹೋರಟ ಜೋಡಿಗಳಿಗೆ ಕೊಲೆಯಲ್ಲಿ ಅಸಕ್ತಿ ಎಲ್ಲಿರುತ್ತೇ? ಅವರ ಬಗ್ಗೆ ಯಾರಿಗೆ ತಾನೇ ಅನುಮಾನ ಬರುತ್ತೇ ಎನ್ನುವ ಆತ್ಮವಿಶ್ವಾಸವೂ ಇದ್ದಿರ ಬಹುದು. ಅದು ಕಳಚಿ-ಉದುರಿದ್ದು, ರಾಫ್‌ವಪ್ಪ. ಈ ಇಬ್ಬರನ್ನೂ ಹೋರಡಲು ಬಿಡದೇ ಪೋಲೀಸರನ್ನು ಕರೆಸಿದಾಗ, ಹೆಂಡತಿಯೋಡನ ಬಂದ ದಯಾಕರ, ಸುರೇಶನನ್ನು, ಎತ್ತಿ ಕಾರಿನಲ್ಲಿ ಮಲಗಿಸಿಕೊಂಡದ್ದು ಪೂರ್ವ ಯೋಜಿತವೇ, ಇದ್ದರೂ ಇರಬಹುದು. ಮನೆಗೆ ಹೋಗಿ ಬರುವಾಗ ಈ ರೀತಿ ಮಾಡಿದರೆ ಎನ್ನುವ ಯೋಚನೆ ಬಂದಿರಬಹುದು. ಹಾಗೇ ಮಾಡಿದ್ದಾರೆ. ಇದರಲ್ಲಿ ಸುಮನಾಳ ಅಂಶ ಮಾತ್ರ ತುಂಬಾ ಕಡಿಮೆ. ಆಸ್ಟ್ರೇತ್ರೆಗೆ ತಲುಪುವ ಹೋತ್ತಿಗೆ ಸುರೇಶನ ಪ್ರಾಣ ಹೋಗಿದೆ. ಆಗಲೇ ಫಾಬರಿಯೂ ಆಗಿದೆ, ದಯಾಕರನಿಗೆ ಹಣ ಬೇಕಿತ್ತೇ ಏನಃ ಪ್ರಾಣ ಬೇಕಿರಲಿಲ್ಲ. ಕೊಲ್ಲುವ ಉದ್ದೇಶವೂ ಇರಲಿಲ್ಲ. ಆದರೆ ಸುರೇಶ ದಾರಿಯಲ್ಲೇ ಸತ್ತು ಹೋಗಿದ್ದು. ಆದ್ದರಿಂದ ಸರ್ಕಾರಿ ಆಸ್ಟ್ರೇಟ್ ಬಹುಶಃ ತನಗೆ ಪರಿಚಯವಿರಬಹುದಾದ

ವೈದ್ಯರ ಬಳಿ ಕೊಂಡೊಯ್ಯು ಪರೀಕ್ಷೆ ಮಾಡಿಸದೇ ಡೆಡ್ ವಾರ್ಡ್‌ನಲ್ಲಿ ಹಾಕಿಕೊಳ್ಳುವಂತೆ ಕೇಳಿಕೊಂಡ, ಅದು ಆಗದು ಎಂದು ಅವರು ತಿಳಿಸಿದಾಗ 100 ರೂ. ಕೊಟ್ಟು ಪೋಸ್ಟ್-ಮಾಟ್‌ಮ್ಯಾ ಮಾಡಿಸದಂತೆ ನೋಡಿಕೊಂಡು, ಹೆಣ ಹಿಂದೆ ಪಡೆದಿದ್ದಾನೆ. ಅಸ್ಟ್ರೆಗೆ ಹೆಣ ಯಾರೇ ತಂದರೂ, ಅದನ್ನು ಪರೀಕ್ಷೆಸಿಯೇ ಹಿಂದಿರುಗಿಸುವುದು, ಪ್ರತಿಯೊಬ್ಬ ವೈದ್ಯನ ಆದ್ಯ ಕರ್ತವ್ಯ ಅದರೆ ಈ ವೈದ್ಯ. ಶ್ರೀ ಜಾನಕೀರಮಣ್ಣ, ಅನುಮಾನ ಬಂದರೂ, ಕರ್ತವ್ಯ ತಿಳಿದಿದ್ದರೂ. ದಯಾಕರ ಮತ್ತೆವನ ಪತ್ತಿಯ ಮುಖಿ ನೋಡಿ, ಏನೋ ವಿಶ್ವಾಸ ಮೂಡಿ. ಹಿಂದಿರುಗಿ ಕಳಿಸಿದೆ ಎನ್ನುತ್ತಾರಲ್ಲ? ಯಾರ ಮೇಲೆ ಯಾರಿಗೆ ವಿಶ್ವಾಸ? ಪರಿಚಯವಿದ್ದರೂ ಪರಸ್ಪರರನ್ನ ನಂಬದ ಈ ಕಾಲ ದಲ್ಲಿ ಎಂದೂ ಕಂಡರಿಯದ ದಯಾಕರನ ಬಗ್ಗೆ ವೈದ್ಯರಿಗೆ ವಿಶ್ವಾಸವೇ? ಅಥವಾ ಅವನ ಹಿಂದಿದ್ದ ಹೆಂಡತಿಯ ಮೇಲೆ ನಂಬಿಕೆಯೇ? ಇದೆಲ್ಲ ಸುಳ್ಳಕೆ. ದಯಾಕರನಿಂದ ಹೆಣ ಪಡೆದ ವೈದ್ಯ ಸುಳ್ಳ ಹೇಳಿಕೆ ಕೊಡುತ್ತಿದ್ದಾರೆ ಅವೈ, ಹಾಗಿಲ್ಲದಿದ್ದರೆ ಹೆಣದ ಪೋಸ್ಟ್-ಮಾಟ್‌ಮ್ಯಾ ಮಾಡದೇ ಹಿಂದಿರುಗಿಸಿದ್ದ ಕರ್ತವ್ಯಚ್ಯುತಿ ಅಲ್ಲವೇ? ಎಂದು ಪ್ರಶ್ನಿಸಿದ ಪಬ್ಲಿಕ್ ಪ್ರಾಸಿಕ್ಯಾಟರ್ ಮತ್ತೊಮ್ಮೆ ವೈದ್ಯ ಜಾನಕೀರಮಣ್ಣ ಅವರನ್ನ ಕಟಕಟಿಯ ಮೇಲೆ ಕರೆಸಿಕೊಳ್ಳಲು ಅವೈಕೆ ಕೇಳಿದರು.

“ಜಾನಕೀರಮಣ್ಣ ಇನ್ನೂಮೈ ಹೇಳಿ, ಹೆಣ ಪಡೆಯದೇ, ಕರ್ತವ್ಯಲೋಪಕ್ಕೆ ಯಾರೂ ಸಿದ್ಧರಾಗುವುದಿಲ್ಲ ಅಲ್ಲಾ? ನಿಜ ಹೇಳಿ ಡಾಕ್ಟರೇ? ಇದು ಕರ್ತವ್ಯಚ್ಯುತಿ ಅಲ್ಲೇ?”

ತಲೆ ತಗ್ಗಿಸಿದ ವೈದ್ಯ ಇದು ಕರ್ತವ್ಯಚ್ಯುತಿಯೇನೋ ಹೌದು, ಆದ್ದನನಗೆ ಆ ಗಂಡ-ಹೆಂಡತಿಯರ ಮುಖಿ ನೋಡಿದಾಗ ಕೊಲೆ ಮಾಡಿದವರು ಎಂದು ಅಷ್ಟೊಂದಾಗಿ ಅನಿಸಲಿಲ್ಲ. ಏನೇ ಅನಿಸಿರಲಿ ನನ್ನ ಡ್ಯೂಟಿ ನಾನು ಮಾಡಬೇಕಿತ್ತು ಅವೈ. ಆ ತಪ್ಪನ್ನು ನಾನು ಆಗಲೇ ಒಟ್ಟಿಕೊಂಡಿದ್ದೇನೆ, ಇಲ್ಲಿಗೆ ಬಂದು ತನ್ನ ಪರವಾಗಿ ಸಾಕ್ಷಿ ಹೇಳು ಎಂದಾಗಲೀ, ಶವ ಪರೀಕ್ಷೆ ಮಾಡದೇ ಹೆಣ ಹಿಂದೆ ಕೊಡಿ ಎಂದಾಗಲೀ. ನ್ಯಾಚುರಲ್ ಡೆತ್ ಎನ್ನುವ ಪ್ರಮಾಣ ಪತ್ರ ನೀಡಿ ಎಂದೇ ಆಗಲೀ, ಏನೂ ನನಗೆ ದಯಾಕರ ಕೇಳಿಕೊಳ್ಳಲೂ ಇಲ್ಲ. ಟೆಸ್ಟ್ ಮಾಡಿದ್ದಕ್ಕೆ ಥೀ ನೂರು ರೂಪಾಯಿ ಕೊಡಿ

ಎಂದು ನಾನೇ ಕೇಳಿದೆ. ಅವರು ಕೇಳಿದಷ್ಟುನ್ನು ಕೊಟ್ಟರು ಅಷ್ಟು, ನಮ್ಮ ಆಸ್ತಿತ್ವಗಳಲ್ಲಿ ಈ ರೀತಿ ದುಡ್ಡು ತೆಗೆದುಕೊಳ್ಳಬಾರದು ನಿಜ. ಅದೂ ನನ್ನ ತಪ್ಪು. ಅದ್ದೇ ಇದು ಇರ್ಮೊಂದು ಗಂಭೀರ ಪ್ರಕರಣವಾಗಬಹುದೆಂದು ನನಗೆ ಖಂಡಿತ ಅನಿಸಲೇ ಇಲ್ಲ. ಎಂಥೇಂಥ ತಪ್ಪು ಮಾಡಿದವರು, ದುಡ್ಡು ಕ್ಷಿದವರು ತಮ್ಮ ತಪ್ಪುಗಳನ್ನು ಹೊರ ಬರದಂತೇ ಉಳಿಸಿಕೊಂಡಿದ್ದಾರೆ, ಅದಕ್ಕೇ ನಂಗೆ ಇದೇನು ಮಹಾ ಎನ್ನಿಸಿತು.”

“ನಿಮ್ಮ ಹಣ ಬಂದದ್ದು ಮುಖ್ಯ ಎನಿಸಿತು, ಕೊಲೆಯಾಗಿದೆಯೇ ಎಂದು ಹೆಣದ ಪರೀಕ್ಷೆ ಮಾಡದೇ ದಯಾಕರನನ್ನು ಕಳಿಸಿಬಿಟ್ಟರು. ರೋಗಿ ಬಯಸಿದ್ದೂ ಅದೇ ಆಗಿತ್ತು ಅಲ್ಲೇ ?”

“ಇರಬಹುದು, ಅದು ನನಗೆ ಗೊತ್ತಿಲ್ಲ”

ಅದೇ ಆಸ್ತಿತ್ವಯ ಇನ್ನೊಂದು ಬ್ಬಿ ವೈದ್ಯ, ಹಾಗೂ ಮತ್ತೊಂದು ನರ್ಸರ್ ಹೇಳಿದ್ದರ ಸಾರಾಂಶ ಹೀಗಿತ್ತು. “ತಮಗೆ ತಿಳಿದಂತೆ ವೈದ್ಯ ಜಾನಕೀರಮಣಿ ಡ್ಯೂಟಿ ಕಾನ್ಸಿಟಿಯಸ್ ಅಲ್ಲ. ತುಂಬಾ ಸೇವೆಮಾರಿ, ಎರ್ಮೋ ಸಲ ರೋಗಿಗಳು ಸೀರಿಯಸ್ ಆಗಿದ್ದರೂ, ತಮ್ಮ ನಿಧಾನಗತಿಯಲ್ಲೇ ಆಕಳಿಸಿ. ಯೋಚಿಸಿ, ಏನೋ ಮಾಡಿದಾರಿಯು ಅತ್ಯಾಗಿ, ಎನ್ನ ವಂತೆಯೇ ಕೆಲಸ ಮಾಡೋದು ಅವರ ಸ್ವಭಾವ”

“ವೈದ್ಯರ ಈ ಅಲಸ್ಯ, ದಯಾಕರನ ಕೃತ್ಯಕ್ಕೆ ಸಂಪೂರ್ಣ ಸಹಾಯ ಮಾಡಿತು” ಪಬ್ಲಿಕ್ ಪಾರಸಿಕ್ಸ್ಯಾಟಿರ್ ತಮ್ಮ ವಾದ ಸರಣಿಯ ಕೊಂಡಿ ಹಿಡಿದು ಹೇಳಿದರು, “ಇದು ಅನ್ನನ್ನಾಚುರಲ್ಲಾ ದೇತ್ತಾ ಎಂದು ಅಲ್ಲಿ ತಿಳಿಯ ಪಡಿಸಿದ್ದರೆ, ಈಗಿನ ಕರೆಯನ್ನೇ ಹೇಳಿ ಇನ್ನೊಂದು ಸ್ವಲ್ಪ ದುಡ್ಡು ಕೊಟ್ಟು, ಹಣ ಹಿಂದೆ ಪಡೆದು ದಾರಿಯಲ್ಲಿ ಎಲ್ಲಾದರೂ ಎಸೆದುಬಿಡುತ್ತಿದ್ದರೂ ಏನೋ, ಆದರೆ ಜಾನಕೀರಮಣಿ ತಮಗೇ ತಿಳಿಯದೇ ಅವನಿಗೆ ಧೈರ್ಯ ತುಂಬಿಸಿದರು. ಅವರ ಹಾಗೇ ರಾಘವಪ್ಪನೂ ನಂಬಿ. ಏಶ್ವಾಸ, ಕೃತಜ್ಞತೆ ಗಳಿಂದ ಬಹುಮಾನವನ್ನೇ ಕೊಡಬಹುದೆನ್ನುವ ಆಸೆ ಹೊತ್ತು, ಕೊಲೆ ಮಾಡಿದ ಹೆಣವನ್ನು ರಾಘವಪ್ಪನಲ್ಲಿಗೆ ತಂದು ಹಾಕಿದ್ದಾರೆ, ಈ ದಂಪತ್ತಿಗಳು ರಾಘವಪ್ಪನ ವ್ಯಕ್ತಿತ್ವ, ಆ ಮುಖದ ಲಕ್ಷಣ. ಮತ್ತು ತೇಜಸ್ಸು

ನೋಡಿದರೇ ಹೇಳಬಹುದು, ಅವರು ಸುಳ್ಳು, ಹೇಳುವವರಲ್ಲ ಮತ್ತು, ಕೇವಲ ಹತ್ತೇ ಹತ್ತು ಸಾವಿರ ರೂಪಾಯಿಗಾಗಿ ಕಟಕಚೆ ಹತ್ತುವವರೂ ಅಲ್ಲ ಎಂಬುದು, ಅವರವ್ಯಾಪಾರ ಚೆನ್ನಾಗಿ ನಡೆಯುತ್ತಿದೆ, ಬೆಡಗಿನೂರಿಗೆ ಅವರು ಬಂದು ನೇರಿಕೊಂಡಿರುವುದೂ ಇತ್ತೀಚಿಗೆ. ಆದರೆ ಬೆಡಗಿನೂರಿಗೆ ಹೊಸ ಬರೇನಲ್ಲ, ವ್ಯಾಪಾರ ಎಲ್ಲಿ ಕುದುರಿದರೆ ಅಲ್ಲಿ ಕೆಲ ವರುಷ ನೆಲೆಸಿಬಿಡುವ ಸ್ವಭಾವದವರು. ಬೆಡಗಿನೂರಿನಲ್ಲಿ ಮೊದಲು 10 ವರ್ಷ ನೆಲೆಸಿ ಆಮೇಲೆ ಬೇರೆ ಉರುಗಳಿಗೆ ಹೋದವರು. ಆದ್ದರಿಂದ ಇಲ್ಲಿ ಅವರ ಪರಿಚಯ ಇರುವವರು ಸಾಕಷ್ಟು ಮಂದಿ ಇದ್ದಾರೆ, ಅಕ್ಕಪಕ್ಕದ ಮನೆಯವರಿಗೆ ಇವರ ವ್ಯಾಪಾರ. ಗುಣ, ನಡತೆಗಳ ಬಗ್ಗೆ ಸ್ವಲ್ಪವೂ ತಿಳಿದಿಲ್ಲ ಎನ್ನುವುದು ನಿಜ. ಇಲ್ಲಿಯ ಜನಸಂಖ್ಯೆಯ ಶೇಕಡ ಐವತ್ತುಕ್ಕೆ, ತಮ್ಮ ತಮ್ಮದೇ ಸಂಸಾರದ ಹೊರೆ ಹೊರಲಾಗದಷ್ಟು. ಅಕ್ಕಪಕ್ಕದವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲ್ಲ ಅಥವಾ ಇದ್ದರೂ ಪುರುಷೋತ್ತು ಇರಲಿಲ್ಲ. ಆದರೆ ಇವರು ಮೋಸಗಾರರಾಗಿದ್ದರೆ ಇವರ ಒಳ್ಳೆಯತನದ ಕವಚ ಕಳಚಿಬಿದ್ದ ಮೋಸ ಗಾರಿಕೆಯ ಅರಿವು ಯಾರಾದರೂ ಒಬ್ಬರಿಗಾದರೂ ಆಗುತ್ತಿತ್ತು, ಆದರೆ ರಾಘವಪ್ಪ ಮುರುಕಿನಮನಿ ದುಷ್ಪಶಕ್ತಿ ಅಲ್ಲಿದ್ದ ರಿಂದ ಅವರು ಬೇರೆಯವರ ಆಸಕ್ತಿ ತಮ್ಮದೇ ಎಳೆಯಲಿಲ್ಲ ಇಷ್ಟು ದಿನಗಳಲ್ಲಿ, ಇವೆಲ್ಲವನ್ನೂ ಕೂಲಂಕುಶ ವಾಗಿ ಗಮನಿಸಿದರೆ, ದಯಾಕರನೇ ಕೊಲೆ ಮಾಡಿದ್ದ ನಂಬುದು ನಿಸ್ಸಂಶಯ ಪೆನಿಸುತ್ತದೆ, “ಪೋಲೀಸ್‌ರಿಂದ ಸಾಕ್ಷಿ, ದಾಖಿಲೆಗಳನ್ನು ಪಡೆದು ಪಿ. ಪಿ. ಪ್ರಕರಣದ, ನಿಜವನ್ನು ಕಂಡುಹಿಡಿಯ ಹೊರಟ ಪಟ್ಟಿಕ್ ಪಾರಸಿಕ್ಕೂಟರ್ ಧೃಡ ಧ್ವನಿಯಲ್ಲಿ ಕೂಗಿ ಹೇಳಿದರು.

ಅನುಭವಿ ರಾಜಾರಾಯರು ಕಿಂಚಿತೂ ವಿಚಲಿತರಾಗಲಿಲ್ಲ, ಇಂಥ ಏಷ್ಟೂ ಪ್ರಕರಣಗಳ ಮೇಲೆ ಗೆಲುವು ಗಳಿಸಿಕೊಟ್ಟ ಧೀಮಂತನಿಗೆ, ಈ ಸರಿ ಯಾದ ಆಧಾರವಿಲ್ಲದೇ ಮುಂದುವರಿಯುತ್ತಿರುವ ಪ್ರಕರಣದ ಬಗ್ಗೆ ಯಾವ ಭಯ? ಗಂಭೀರವಾಗಿಯೇ ತಮ್ಮ ವಾಗ್ನುದ್ದ ಆರಂಭಿಸಿದರು. ಸಾಕ್ಷಿಗಳ ಹೇಳಿಕೆಯನ್ನು ಸಂಗ್ರಹಿಸಿ.

“ಡಾ. ಚಿದಾನಂದರ ವರದಿಯಲ್ಲಿ, ಸುರೇಶನಿಗೆ ಮೂರ್ಖ. ರೋಗ

ಇಲ್ಲ ಎಂದೇನೂ ಇಲ್ಲವಲ್ಲ, ಅದರೆ ಅವರು ತಿಳಿಸಿರುವ ಹಾಗೆ ಶೇಕಡಾ ಬಂದಂತ ಅಲ್ಲ, ಇನ್ನೂ ಹೆಚ್ಚು, 50 ಅಂಶದಮ್ಮು ಮೂರ್ಭೇರೋಗ, ಜೋರಾಗಿಯೇ ಬಂದು ಆಕ್ರಮಿಸಿ ಆ ಹುಡುಗ, ಅಂದರೆ ಸುರೇಶ ಮುರುಕಿನ ಮನಿ ಬಿದ್ದಿದ್ದು ಕಾಲು ದಾರಿಯ ದಡದ ಮೇಲೆ, ಉದ್ದಕ್ಕಾ ಹಾಕಿರುವ ಕಲ್ಲಿನಂಚಿನ ಮೇಲೆ ರಭಸದಿಂದ ಕುಸಿದಾಗ, ಕಲ್ಲಿನ ಆಗಲ ಅಂಚು ರಪ್ಪನೆ ತಲೆಗೆ ಬಡಿದು ಒಳಗೆ ಪೆಟ್ಟಾಗಿದೆ, ಅಮೇಲೆ ಅವನನ್ನು ಕಂಡ ಗುರುರಾಜ್ ಮತ್ತಿತರರು, ಪುಟ್ಟೊಪಾತ್ತಾನ ಕೊನೆಯಲ್ಲಿ ಜೋತಾಡಿದಂತಿದ್ದ ತಲೆಯನ್ನು ಮಣ್ಣನ ಮೇಲೆ ಸರಿಸಿದಾಗ, ಸುರೇಶ ಮಗ್ಗಲಾಗಿದ್ದಾನೆ, ತಮಗೆ ತಿಳಿದಂಥ ಉಪಶಮನದ ಉಪಚಾರಗಳೆಲ್ಲ ಅವರು ಮಾಡಿದ್ದಾರೆ, ಅಲ್ಲಿಂದ ಪಾಕ್ ದಾಟಿ. ಆಚೆ ಮನೆಯಿಂದ ನೀರೂ ಕುಡಿಸಿ. ಸಿಂಪಡಿಸಿ ನೋಡಿದ್ದಾರೆ, ಆ ಬಂದು ಮನೆಯವರು ನೀರು ಕೊಟ್ಟಿರುವುದೂ ಇದಕ್ಕೆ ಸಾಕ್ಷಿ”.

“ಯುವರ್ ಹಾನರ್, ನೀರು ಕೊಟ್ಟಾಪ್ಪೇಣ ಫಿಟ್ಸ್ ಬಂದಿತ್ತು ಅಥವಾ ಅನ್ನಾಕಾನ್ನಾಷಿಯಸ್ ಆಗಿದ್ದ ಎಂದು ಹೇಳಲಾಗಲ್ಲ, ತಲೆನೋವಿನಿಂದ ಮುಲುಗುವ ಹುಡುಗನಿಗೆ, ಫಿಟ್ಸ್ ಖಾಯಿಲೆಯ ಹೊದಿಕೆ ಹಾಕ ನೀರು ತಂದು ಕೊಟ್ಟಿದ್ದಾರೆ. ನೀರು ಕೊಟ್ಟಿ ಆ ಮನೆಯವರೇನು ಬಿದ್ದ ಹುಡುಗ ನನ್ನ ಏನಾಗಿದೆ ಎಂದು ಬಂದು ನೋಡಿಲ್ಲವಲ್ಲ”? ಪಿ.ಪಿ. ವಾದಿಸಿದರು,

“ಇಲ್ಲ, ಬರಲು ಅಲ್ಲಿಯ ನಿರ್ಜನತೆ, ಕತ್ತಲಾಗಳ ಭಯ. ಇರಲಿ, ಮುಂದೆ ದಯಾಕರ ಮತ್ತು ಗುರುರಾಜ್ ಹೇಳಿದ್ದೆಲ್ಲ ನಿಜ. ಆಸ್ತ್ರತ್ಯೆಯ ವೈದ್ಯ ಮತ್ತು ಕೆಲಸಗಾರರು ನಡೆದದ್ದನ್ನು, ನಡೆದಂತೆ ಈಗಾಗಲೇ ತಿಳಿಸಿದ್ದಾರೆ, ದಯಾಕರ ಕೊಲೆ ಮಾಡಿದ್ದರೆ ವೈದ್ಯಕೀಯ ಪರೀಕ್ಷೆಗೆ ಹೆಣವನ್ನು ಕೊಂಡೊಯ್ಯವ ದಡ್ಡತನ ಮಾಡುತ್ತಿರಲಿಲ್ಲ. ರಾಘವಪ್ಪನ ಮನೆಗ ವಾಪಸ್ ತೆಗೆದುಕೊಂಡು ಹೋಗಿ ಹೆಣ ಮಣಿಸಿ ಬಿಡುವ ಧ್ಯೇಯವೂ ಆಗುತ್ತಿರಲಿಲ್ಲ. ತಲೆಗೆ ಬಿದ್ದ ಬಲವಾದ ಮೂಕೇಟು ಸುರೇಶನ ಪ್ರಾಣ ತಿಂದಿದೆ. ಕಾರಿನಿಂದ ಕೆಳಗಿಂಸಿದ ಮೇಲೆ ಯಾವಾಗಲೋ. ಕಾರಿನಲ್ಲಿ ದೀಪ ಇರಲಿಲ್ಲ, ಆದ್ದರಿಂದ ಕಾರನ್ನು ಡ್ರೈವ್ ಮಾಡುತ್ತಿದ್ದ ದಯಾಕರ ನಾಗಲೇ, ಮುಂದೆ ಅವರ ಪಕ್ಕದಲ್ಲಿ ಕೂತ ಸುಮಾರವರದಗಲೇ, ಆವನ

ಸಣ್ಣ ಉಸಿರಾಟ ಗಮನಿಸುವುದು ಅಸಾಧ್ಯ. ಸುಮುನೆ ಮಲಗಿದಂತೆ ಕಾಣುವ ಸುರೇಶನನ್ನು ಆಗಾಗ ನೋಡುತ್ತಿದ್ದ ಗುರುರಾಜರ ಕಣ್ಣಗೂ ಸುರೇಶನ ಮುಖದಲ್ಲಿ ಯಾವ ಏರಿಳಿತವಾಗಲೀ, ಬದಲಾವಣೆಗಳಾಗಲೀ ಗುರುತಿಸಲಾಗಿಲ್ಲ, ಇದು ಅಸಹಜವೂ ಅಲ್ಲ, ಗುರುರಾಜರ ಹೆಂಡತಿ ಆ ದಿನ ಉರಿಗೆ ಹೊರಟದ್ದು ನಿಜ. ಇದು ಆ ದಿನ ಪ್ರಯಾಣ ಹೊರಟ ಸೀಟ್ ಬುಕ್ ಮಾಡಿಸಿದವರ ಪಟ್ಟಿಯಲ್ಲಿ ನೋಡಿದರೆ ತಿಳಿಯುತ್ತದೆ, ರಾತ್ರಿ 9.30ರ ಟ್ರೇನ್‌ನಲ್ಲಿ ಗುರುರಾಜ್‌ರವರ ಹೆಂಡತಿ ಮಿಂದ ಧಾರವಾಡಕ್ಕೆ ಹೊರಟಿದ್ದು,

“ನೋ ನೋ, ಅಸಂಬಧ ವಾದ ಇದು. ರಿಸರ್ವೇಷನ್ ಲಿಷ್ಟ್‌ನಲ್ಲಿ ಬರೀ ಹೆಸರು ಮತ್ತು ವರ್ಯಸ್ಸು ಮಾತ್ರವೇ ಇದೆ. ಅದನ್ನು ನಾನೂ ನೋಡಿದ್ದೇನೆ. 40 ವರ್ಷ-ವಾದವರು, ಮಿಂದ ಎನ್ನುವ ಹೆಸರಿನವರು ಬೇಕಾದಷ್ಟು ಜನರಿದ್ದಾರೆ, ಎವೆರಿ ಕಾಮನ್ ನೇಮ್ ಇಟ್ ಈಸ್. ಅದು ಯಾರದ್ದಾದರೂ ಆಗಿರಬಹುದು, ಅಲ್ಲೇನು ಪೂರ್ವ ವಿಳಾಸವಿಲ್ಲ. ವೈಫ್ ಆಥ್ ಗುರುರಾಜ್ ಎಂದೂ ಬರೆಸಿಲ್ಲ”. ರಾಘವಪ್ಪ ಮುಕ್ಕಿನ ಮನಿಯ ಪರ ವಾದಿಸಲು ನಿಂತ ಪಟ್ಟಿಕ್ ಪಾರಸಿಕ್ಕೂಟರ್ ವಿಂಡಿಸಿ ಹೇಳಿದರು.

“ಪಟ್ಟಿಕ್ ಪಾರಸಿಕ್ಕೂಟರ್‌ರವರ ವಾದ ಒಪ್ಪುಲಾಗಿದೆ, ನ್ಯಾಯಾ ಧೀಶರು ರಾಜಾರಾಯರು ಕೊಟ್ಟ ಲಿಷ್ಟ್ ನೋಡಿ ತಿಳಿಸಿದರು.

“ಗುರುರಾಜ್, ದಯಾಕರ್-ದಪಂತಿಗಳೊಡನೆ ಆ ದಿನವೇ ಕಾರಿನಲ್ಲಿ ಹೋಗಿದ್ದರೆಂದೂ, ಆಮೇಲೆ ಹುಟ್ಟಿಕೊಂಡ ಸಾಕ್ಷಿ ಅಲ್ಲವೆಂದೂ, ಆದಿನ ರಾತ್ರಿ ಯಾಕೆ ಅವರ ಜೊತೆ ಕೃಷ್ಣನಗರಕ್ಕೆ ಹೋಗಲಿಲ್ಲವೆಂಬುದಕ್ಕೆ ಇದೇ ಕಾರಣವೆಂದೂ, ಮನದಟ್ಟಾಗಲು ಹೇಳುತ್ತಿದ್ದೇನೆ ಅಪ್ಪೆ” ಎಂದ ರಾಜಾ ರಾಯರು ಸುತ್ತಲೂ ಒಮ್ಮೆ ನೋಡಿ ಮತ್ತೆ ಮುಂದುವೆರಿಸಿದರು. “ಸುರೇಶ್ ಮುಕ್ಕಿನಮನಿ ತಮ್ಮ ಮಾಗನೇ” ? ಎಂದು ದಯಾಕರ್ ಆ ದಿನ ರಾಘವಪ್ಪ ಮುಕ್ಕಿನಮನಿಯ ಮನೆಗೆ ಬಂದು ಕೇಳಿದಾಗ, ಅದೇ ಅಡ್ಡ ಹೆಸರಿರುವ ಕುಬುದ್ದಿಯ ತಲೆಯಲ್ಲಿ ಹೋಸ ಮಿಂಚು. ಹ್ಹ್ಹ, ಇವನಿಂದ

ಯಾಕೆ ದುಡ್ಡು ಎಳೇಬಾರ್ದು ಅಂತೆ. ಹೊರಗಿನ ಕಿಟಕಿಯಿಂದ ಕಾರು ಕಣ್ಣಿಗೆ ಬಿತ್ತು. ಕಾರಲ್ಲಿ ಬಂದಿರುವ ದಂಪತ್ತಿಗಳ ಬಳಿ ದುಡ್ಡಿಲ್ಲದೇ ಇರ್ಮಾಲ್ಲ ಎನ್ನುವ ಅನಿಸಿಕೆ. ದಯಾಕರ ಆ ದಿನವೇ ಚೋಕಾಶಿ ಮಾಡಿದ್ದರೆ ಅವರಿಂದ ಒಂದೆರಡು ಸಾವಿರ ಪಡೆದು, ಹೆಣವನ್ನು ಕೇಳಿದವರಿಂದಲೂ ಆ ಮೇಲೆ ಇನ್ನೇರಡು ಸಾವಿರ ಕಿತ್ತುಕೊಳ್ಳುತ್ತಿದ್ದರೋ ಏನೋ”, ಆದರೆ ದಯಾಕರ ಬಿಡಿಗಾಸೂ ಕೊಡಲೊವ್ವಲಿಲ್ಲ.”

“ಶ್ರೀಮಂತಿಕೆಯ ಸೋಗು ಹಾಕುತ್ತಲೇ ಆದಂಬರದ ಬಾಳುವೆನಡಿಸಿದ ಬಡವ ಈ ರಾಘವಪ್ಪು, ಎಲ್ಲ ಮೋಸದ ಹಣ. ಹೆಣದ ಜೇಬಿನಲ್ಲಿ 10,000 ರೂ. ಇತ್ತು ಎಂದ. ದುಡಿಯುವ ವಯಸ್ಸಿಗೆ ಬಂದ ಹುಡುಗನೆಂದೂ, ತನ್ನ ಮಗನೇ ಎಂದೂ, ಹೇಳಿ, ಕೊಲೆಗೆ ಕಾರಣರಾದವರಿಂದ 35,000 ರೂ, ಪರಿಹಾರ ಕೊಡಿಸಲು ಬೇಡಿದ”.

“ಅವರ ಮಗಳು ರಾಣಿ, ಅವರ ಗೆಳೆಯ ಜಾಜ್‌ ಇವರಿಬ್ಬರೂ ರಾಘವಪ್ಪನ ಮಾತನ್ನು ಅಧ್ಯವಾಡಿಕೊಂಡು, ಅದರಂತೇ ತಮ್ಮ ಜಾಣ್ಣನ ವನ್ನು ಬಳಸಿ, ಅನುಸರಿಸಿ, ಸಂದರ್ಭೋಚಿತ ಲಾಭ ಪಡೆಯಲು ಸದಾ ಸಹಕರಿಸುತ್ತಿರುವ ಜಾಣರು. “ನಿಮ್ಮ ಮಗನ ಬಾಡಿ.....” ಎಂದು ದಯಾಕರ ತಿಳಿಸಿದ ಕೊಡಲೇ ರಾಘವಪ್ಪ ಮಗಳ ಕಡೆ ತೀವ್ರ ದುಃಖಿದಿಂದ ನೋಡಿ ಎರಡೂ ಕಣ್ಣಿಗಳನ್ನು ಒತ್ತಿ, ನಿಟ್ಟಿಸಿರಿಟ್ಟು, ಸನ್ನೆ ಮಾಡಿದ. ಎರಡೂ ಕಣ್ಣಿ ರೆಪ್ಪೆ ಒತ್ತಿಕೊಂಡದ್ದು ತಲೆಗೆ ಕೈಕೊಟ್ಟಿಕೊಂಡದ್ದು ದುಃಖಿದಿಂದ ಎಂದು ದಯಾಕರ ತಿಳಿದ. ಆದರೆ ಆ ಸಂಜ್ಞೆಯ ಅಧ್ಯ ತಿಳಿದ ಜಾಣ ಮಗಳು, ಬಹುಶಃ ತನ್ನ ಮನೆಯಲ್ಲಿದ್ದ ಸುರೇಶ ಸತ್ಯನೆಂಬ ಸುದ್ದಿಗೆ ನಿಜಕ್ಕೂ ಶಾಕ ಆಗಿರಲೂಬಹುದು, ಜೋರಾಗಿ ಕಿರುಚಿದಳು ಪ್ರಲಾಷಿಸಿದಳು. ಬಿಕ್ಕಿ ಬಿಕ್ಕಿ ಅತ್ತೆಳು.

2ನೇ ಸಲ, ಗುಂಪಿನಲ್ಲಿ ಜಾಜ್‌ ಕಂಡ ಕೊಡಲೇ ರಾಘವಪ್ಪು, ತಾನು ಅವನಿಗೆ ಹೇಳಬೇಕಾದುದನ್ನೇಲ್ಲ ತನ್ನಿಬ್ಬನಿಗೇ ಹೇಳಿಕೊಳ್ಳುವಂತೆ ಬಡಬಡಿಸಿದ”.

“ಜಾಜ್‌ನನ್ನು ನೋಡಿ ಅಲ್ಲಾ, ದುಃಖಿದಿಂದ ತಲೆ ಕಟ್ಟು ಬಡ

ಬಡಿಸಿದ್ದು. ಯಾರಿಗೇ ಆಗಲಿ ಸ್ವಂತ ಮಗನ ಸಾವು.....ತಲೆ ಕೆಡಿಸೋದು ಸಹಜ” ಪಟ್ಟಿಕೊ ಪಾರ್ಸಿಕ್ಯಾಟರ್ ಮಧ್ಯ ತಮ್ಮ ಬಾಯಿ ಹಾಕಿದರು.

“ಯಾರಿಗೆ ಯಾರು ಸ್ವಂತ ಮಗ ? ಅದೆಲ್ಲ ದುಃಖಿ ಬರೀ ಪ್ರದರ್ಶನ ಕ್ಕುಷ್ಟು, ಯಾರೂ ತನ್ನನ್ನು ಮೊದಲು ನೋಡಿರದಿದ್ದರಿಂದ, ಜಾಜ್‌ಗುಂಟಿನಲ್ಲಿ ಸೇರಿ ಸುಮ್ಮನೇ ನಿಂತ. ನಿಂತು ರಾಘವಪ್ಪನ ಮಾತು ಹೇಳಿಸಿ ಕೊಂಡ, ರಾಜರಾಯರು ಮುಂದುವರಿಸಿದರು.

“ಸಂದರ್ಭವನ್ನು ಅರಿತುಕೊಂಡು ರಾಘವಪ್ಪನ ಸೂಚನೆಯಂತೆ ಗುಂಪು ತಳ್ಳಿ ಮುಂದೆ ಬಂದು, ತನ್ನ ಹೇಳಿಕೆ ಕೊಟ್ಟಿ ದಯಾಕರ ಕೊಲೆಗಾರ ಎನ್ನ ಪುದಕ್ಕೆ ಸರಿಯಾದ ಯಾವ ಆಧಾರವೂ” ಇಲ್ಲ.

ಪಿ. ಪಿ. “ಅದನ್ನೇ ಕಂಡುಕೊಳ್ಳಬೇಕು ಇನ್ನೂ ತನಿಖೆ ಮುಂದುವರಿಸಬೇಕು”.

ಪತ್ರಪೊಂದನ್ನು ನಾಯಾಧಿಕರ ಮುಂದಿಡುತ್ತಾ ಹೇಳಿದರು ರಾಜಾ ರಾಯರು, “ಆಗತ್ಯವಿಲ್ಲ, ಏಕೆಂದರೆ ರಾಘವಪ್ಪ ಮೋಸಗಾರ ಎನ್ನ ಪುದಕ್ಕೆ ಸಾಕ್ಷಿ ಇದೆ ಬೆಳಗಾವಿಯ ಜೈಲಿನಿಂದ ಬಂದ ಪತ್ರ ನಿಮಗೆ ಇದನ್ನು ತಿಳಿಸಿ ಕೊಡುತ್ತದೆ ನೋಡಿ ಇದನ್ನು ಆಮೇಲೆ...ಸುರೇಶ್ ಮುರುಕಿನ ಮನಿ ರಾಘವಪ್ಪನ ಮಗನೇ ಅಲ್ಲ, ಮಗನಲ್ಲದವನನ್ನು ಮಗ ಎಂದು ಹೇಳಿ 35,000 ರೂ. ಪರಿಹಾರ ಬೇಡಿದ ಮಹಾ ಸುಳ್ಳ ರಾಘವಪ್ಪ ವ್ಯಾಪಾರಿ ರಾಮಪ್ಪನ ಬಳಿ 10,000 ರೂ ತೆಗೆದುಕೊಂಡಿದ್ದ ವಿಷಯ ಮಾತ್ರ ನಿಜ. “ಇವತ್ತೇ ಕೊಡುತ್ತೇನೆ” ಎಂದು ಆವರು ವಾಪಸ್ ಹಣ ಹೇಳಿದಾಗಲೆಲ್ಲ ಹೇಳುತ್ತಿದ್ದುದು ಇದೇ ಮಾತು ಎಂದು ಅದೇ ರಾಮಪ್ಪನೇ ಹೇಳಿದ್ದಾರೆ ಈಗ, ಅದರಂತೆ ಅಂದೂ ಹೇಳಿದ್ದು”.

“ಯುವರ್ ಹಾನರ್. ಸುರೇಶ್ ಮುರುಕಿನ ಮನಿಯ ನಿಜವಾದ ತಂಡ ವಿ. ಆರ್. ಮುರುಕಿನ ಮನಿಯವರು, ಅವರನ್ನು ಕಟಕಟೆಯ ಮೇಲೆ ಕರೆದು ಪ್ರಶ್ನಿಸಲು ತಾವು ಪರವಾನಗಿ ಕೊಡಬೇಕು” ರಾಜಾರಾಯರು ಈ ಮಾತು ಹೇಳುವಾಗ, ಇಷ್ಟು ದಿನ ಗುಟ್ಟಾಗೇ ಇಟ್ಟಿದ್ದ ಈ ಸತ್ಯ ಈಗ

ಎಲ್ಲರಿಗೂ ತಿಳಿದು ಎರಡೂ ಗುಂಪುಗಳ ಬಾಯಿ, ಕಿವಿಗಳು ಅರಳ ನಿಂತವು, “ಅರೆ ಈ ವಕೀಲರು ತಮಗೆ ತಿಳಿಸಲೇ ಇಲ್ಲವಲ್ಲ ಈ ವಿಷಯ” ಎಂದು ದಯಾಕರನ ಪಾಟ್‌ಗೆ ಸಂತೋಷಶ್ಚಯ. “ಹೊಹ್, ಈ ಸುಳ್ಳ ಹೊರಬಂದದ್ದು ಹೇಗೆ? ಯಾರು ಹೇಳಿದರು”? ಎನ್ನುವ ಆಶ್ಚರ್ಯ. ಗಾಬರಿ ರಾಘವಪ್ಪನ ಮನೆ ಬಳಗಕ್ಕೆ, ಅವನ ಪರವಾದಿಸಿ ಹಣ ದುಡಿಯುವ ಯೋಜನೆಗೆ ಒಟ್ಟಿಕೊಂಡ ಪಟ್ಟಿಕ್ ವಕೀಲರಿಗೂ ಈಗಷ್ಟೇ ಈ ವಿಷಯ ತಿಳಿದು ತಬ್ಬಿಬೊಬ್ಬೇ ತಬ್ಬಿಬು,” ರ್ಯಾಸ್ಟ್‌ಲ್, ರಾಘವಪ್ಪ, ತಮ್ಮ ಪೋಲೀಸರು, ವಕೀಲರೆಡುರಿಗೇ ಹೀಗೆ ಸಿಜವನ್ನು ಮುಚ್ಚಿದೋದಾ? ಸೇಫಿಟ್ ಮೆಷರ್ ಅಂತ, ಬೆಡಗನೂರು ಮತ್ತು ಬೆಂಗಳೂರು, ಮೈಸೂರಿನ ಎರಡೂ ಪೋಲೀಸ್ ಕಬ್ಬೀರಿಗಳಲ್ಲಿ ಇವನ ಹೆಸರೇನಾದರೂ ದಾಖಿಲಾಗಿದೆಯೇ ಎಂದು ವಿಚಾರಿಸಿ ನಿಲ್ ರಿಪೋರ್ಟ್ ತರಿಸಲಾಗಿತ್ತು, ಬೆಡಗನೂರಿನಲ್ಲಿ ತಾನು ಬದಲಾಯಿಸಿದ ಎಲ್ಲ ಮನೆಗಳ, 8 ವಿಭಾಗಗಳನ್ನು, ಮೈಸೂರಿನಲ್ಲಿ 4 ಮನೆಯ ವಿಭಾಗಗಳನ್ನು ಹೇಳಿದವ, ಬೆಳಗಾವಿಯಲ್ಲಿ ಮನೆ ಮಾಡಿದ್ದ ವಿಷಯದ ಬಗ್ಗೆ ಅಟ್ಟಿ ತಟ್ಟಿ ಕೂಡ ಪ್ರಸ್ತಾಪಿಸೂ ಮಾಡಲಿಲ್ಲವಲ್ಲ ಈ ವಿದೀಮು? ಅಥವಾ ನಿಜವಾಗಲೂ ನಿಜವಲ್ಲವೇ ಇದು? ಎಲ್ಲಾ ಬಟ್ಟಿಡದೇ ನಿಜ ಹೇಳಿದ್ದರೆ ಭೇ; ಈ ಅವಮಾನ ತಪ್ಪಿತ್ತಿತ್ತು. ಪ್ರಕರಣಕ್ಕೆ ಹೊಸ ಪಾತ್ರ ಕೊಟ್ಟು ಬೇರೆಡೆ ತಿರುಗಿಸಿಕೊಳ್ಳಬಹುದಿತ್ತು. ಒಹ್ ವಾಟ್ ಆನ್ ಇನ್‌ಸಲ್ಪ್ ಫಾರ್ ದಿ ಪೋಲೀಸ್ ಡಿಪಾಟ್ ಫೈಂಟ್ ಆಲ್ಯೂ.” ಎನ್ನುವ ಸಿಟ್ಟ್ ಇನ್‌ವೆಸ್ಟಿಗೇಷನ್ ಅಭೀಸರ್ ಮತ್ತು ಪಟ್ಟಿಕ್ ಪ್ರಾಸಿಕ್ಯಾಟರ್ ರವರಿಗೆ,

“ಏ, ಆರ್. ಮುರುಕಿನ ಮನಿಯವರನ್ನು ಆದಾರೋ ಕರೆತಂದು, ಸಾಕ್ಷಿ ಕಟ್ಟಿಯ ಮೇಲೆ ನಿಲ್ಲಿಸಿದರು, ಚಲನೆ ಕಳಕೊಂಡಂತಿದ್ದ ಎಡಕ್ಕೆ ಯನ್ನು ಎದೆಯೆತ್ತರಕ್ಕೆ ಹಿಡಿದುಕೊಂಡು, ನಿಧಾನವಾಗಿ ಕಾಲೆಳಿಯುತ್ತಾನೆದು, ಬಂದು ಕಟಕಟೆ ಏರಿದರು ಏ, ಆರ್. ಮುರುಕಿನ ಮನಿಯವರು.

“ಏ, ಆರ್. ಮುಕ್ಕಿನ ಮನೆಯವರೇ ಸುರೇಶ ನಿಮ್ಮ ಮಗ ತಾನೇ”? ರಾಜಾರಾಯರು ಪ್ರಶ್ನಿಸಿದರು.

“ಹೋದು”

“ಅವನು ಈ ಉರಳ್ಲಿ ಸತ್ತದ್ದು ನಿಮಗೆ ತಿಳಿಯಲ್ಲಿ ಹೇಗೆ? ಅವನು ಸತ್ತು ಮೂರು ತಿಂಗಳಾದರೂ ಮಗ ಮನೆಯಲ್ಲಿ ಇಲ್ಲ ಎನ್ನುವುದೂ ನಿಮಗೆ ಯಾಕೆ ಗೊತ್ತಾಗಲಿಲ್ಲ?”

“ನಾವು ಇರುವುದು ಇಲ್ಲಿಂದ ನಲವತ್ತು ಮೈಲು ದೂರದಲ್ಲಿರುವ ಶ್ಯಾಮಾಪುರದಲ್ಲಿ, ಸುರೇಶ್ ಎಸ್.ಎಸ್.ಎಲ್.ಎಸ್. ಪಾಸ್ ಆದ ಮೇಲೆ, ನಮ್ಮ ಹಳ್ಳಿಯಲ್ಲಿ ಕಾಲೇಜ್ ಇಲ್ಲ ಅಂತ ಈ ಉರಿನ ಫೇಮಸ್ ಕಾಲೇಜ್ ನಲ್ಲಿ ಪಿ.ಯು.ಸಿ.ಗೆ ಸೇರಿಸಿದೆ.” ತುಂಬ ಆಯಾಸಪಡುವವರಂತೆ ಶಬ್ದಗಳನ್ನು ಜೋಡಿಸಿ ಜೋಡಿಸಿ ಹೇಳುವಂತೆ ನಿಥಾನವಾಗಿ ಹೇಳಿದರು. ವಿ.ಆರ್. ಮುಕ್ಕಿನಮನಿ, “ರಾಘವಪ್ಪ ಮುಕ್ಕಿನಮನಿ ನಮಗೆ ದೂರದ ದಾಯಾದಿ ಸಂಬಂಧಿ, ಈ ಉರಿನಲ್ಲಿ ನನಗೆ ಪರಿಚಯವಿದ್ದುದು ಅವರೊಬ್ಬರದೇ. ಆಗ ಆ ಸಮಯದಲ್ಲಿ ಹಾಗೆಂದೇ ಸುರೇಶನನ್ನು ಅವರ ಮನೆಯಲ್ಲಿ ಬಿಟ್ಟಿದ್ದೆ ಮೊದಲ್ಲ ಈ ಉರಿಗೆ ಬಂದಾಗ.

“ಅವರ ಮನೆಯಲ್ಲೇ ಇಡ್ಡದ್ದು ಸುರೇಶ ಹಾಗಾದ್ದೆ ಮೊದಲ್ಲ”

“ಹೋದು, ಅವರ ಮನೆಯಲ್ಲಿ ಅವನು ಒಂದೂವರೆ ತಿಂಗಳಿಂದ. ಆಮೇಲೆ ಮಾರುತಿ ಗುಡ್ಡದಲ್ಲಿರುವ ಹನುಮಂತಪ್ಪನ ರೂಮನ್ನು ಬಾಡಿಗೆಗೆ ಹಿಡಿದು, ಅಲ್ಲಿಗೆ ಹೋಗಿದ್ದು”.

“ರೂಂ ಬದಲಾಯಿಸಿದ್ದೇ ಕೇ?”

“ಒಂದು ಕಾರಣ, ಸಂಬಂಧಿಗಳ ಮನೆಯಲ್ಲಿರೋದು ಬೇಡ, ಅವಿಗೆ ತೊಂದರೆ ಆಗಬಹುದು ಎಂದು. ಇನ್ನೊಂದು ಕಾರಣ, ಸುರೇಶ್ನ ಕಾಲೇಜ್ ಇರೋದು ಸುತ್ತಿಲ ನಗರದಲ್ಲಿ, ರಾಘವಪ್ಪ ಮುಕ್ಕಿನಮನಿಯ ಮನೆಯಿಂದ ಹನ್ನೆರಡು ಕಿ.ಮೀ. ದೂರದಲ್ಲಿ, ಮಾರುತಿ ಗುಡ್ಡದಿಂದ ಅವನ ಕಾಲೇಜ್‌ಗೆ ಕೇವಲ ಒಂದು ಕಿ. ಮೀ. ದೂರ ಮಾತ್ರ. ಕಾಲೇಜ್ ದೂರವಾಗುತ್ತೆ, ಎನ್ನುವ ಕಾರಣ ಹೇಳಿಯೇ ಅವನು ಇವರ ಮನೆ ಬಿಟ್ಟು, ಮಾರುತಿ ಗುಡ್ಡದಲ್ಲಿ ರೂಂ ಮಾಡಿದ್ದು” ಹೋಸ ಸಾಕ್ಷಿಯ ಆಗಮನದಿಂದ ವಾಗ್ಫಾದದ ಸಮಯ ಮತ್ತು ಮ್ಮೆ ಉದ್ದುವಾಗುತ್ತೆ ಹೋಗಿತ್ತು.

“ಸುರೇಶ್ ಎಪ್ಪು ದಿನಕೊಳ್ಳುವೇ ನಿಮ್ಮನ್ನು ಕಾಣಲು ಮನೆಗೆ ಬರುತ್ತಿದ್ದು?”

“ಹೀಗೆ ಅಂತ ಇಲ್ಲ, ರಚೆಗಳು ಹೆಚ್ಚು ಇದ್ದಾಗಲೆಲ್ಲ ಬರುತ್ತಿದ್ದು, ಪರೇಕ್ಕೆಯ ಮುಂದೆ ರಚಾ ಸಿಕ್ಕರೆ, ಓದಿಕೊಳ್ಳಲೆಂದು ರೂಮಿನಲ್ಲೇ ಉಳಿಯುತ್ತಿದ್ದುದೂ ಉಂಟು. ಏನೇ ಆದರೂ ಎರಡು ಮೂರು ತಿಂಗಳೊಳಗೆ ಕಡೆಮೆ ಎಂದರೆ ಒಮ್ಮೆಯಾದರೂ ಬರುತ್ತಿದ್ದು; ಎಂದೇ ವಿ. ಆರ್. ರವರು ಸ್ವಲ್ಪ ಸುಸ್ಥಾದಂತೆ ಉಸಿರು ಬಿಟ್ಟು ಏನೋಂ ಹೇಳಲು ಹೋಗಿ, ಹೇಳದೇ ಹಾಗೇ ನಿಂತು ಬಿಟ್ಟರು. ಸ್ವಲ್ಪ ಸಮಯ ಕೊಟ್ಟು ಅವರು ಸುಧಾರಿಸಿಕೊಂಡ ಮೇಲೆ ರಾಜಾರಾಯರು ಕೇಳಿದರು.

“ಸುರೇಶ್ ಸಾಯುವ ಮುನ್ನ ನಿಮ್ಮ ಹಳ್ಳಿಗೆ ಯಾವಾಗ ಬಂದಿದ್ದು?”

“ಮೇ 30ಕ್ಕೆ ಅವನು ಹೋಗಿದ್ದು ಎಂದು ನೀವೇ ಹೇಳಿದಿರಲ್ಲ, ಆದಕ್ಕೆ 3 ತಿಂಗಳ ಮೊದಲು ಮನೆಗೆ ಬಂದು ಇನ್ನೊಂದು ಹದಿನ್ಯೇದು ಇವ್ವತ್ತು ದಿನಗಳೊಳಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದು. ಆದರೆ ಮೂರು ತಿಂಗಳಾದ್ದೂ ಬರಲ್ಲಿಲ್ಲ. ಪತ್ರವಾದರೂ ಬರೆಯುವವ, ಈ ಸಲಾ ಅದೂ ಇಲ್ಲ. ಅವನೂ ಇಲ್ಲ, ಪತ್ರವೂ ಇಲ್ಲ. ಇವ್ವತ್ತು ಬರಬಹುದು, ಇವತ್ತು ಅವನೇ ಬರಬಹುದು ಅಥವಾ ಪತ್ರವಾದರೂ ಬರಬಹುದು ಎಂದು ದಿನೇ ದಿನೇ ಕಾದು ಕಾದು ಸುಸ್ಥಾಗಿ, ನಾನೇ ಇಲ್ಲಿ ನೋಡಿಕೊಂಡು ಹೋಗೋಣವೆಂದು ಬಂದೆ. ಇಲ್ಲಿ ಬಂದ ಮೇಲೆ ತಿಳಿಯಿತು ಅವನು ಪರೀಕ್ಷೆಗೂ ಹೋಗಿಲ್ಲ, ರೂಮಿನಲ್ಲೂ ಇಲ್ಲ, ಹಳ್ಳಿಗೂ ಬರಲಿಲ್ಲ ಎನ್ನುವ ವಿಷಯ. ರೂಮಿನ ಯಜಮಾನ ನನ್ನನ್ನು ನೋಡಿರಲಿಲ್ಲ ಮೊದಲು. ನಾನು ಸುರೇಶನ ಬಗ್ಗೆ ಏಕಾರಿಸಿದಾಗ, “ನೋಡಿ ಅವನು 3 ತಿಂಗ್ಗೊಂದ ರೂಂನಲ್ಲಿಲ್ಲ, ಈ ರಚೆಯಲ್ಲಿ ಯಾಕೋ ಹೇಳಿದೇ ಕೇಳದೇ ಹಳ್ಳಿಗೆ ಹೋಗಿದ್ದಾನೆ ಅನಿಸುತ್ತೇ. ಎರಡ್ಡು ತಿಂಗ್ಗು ಬಾಡಿಗೇನೂ ಕೊಟ್ಟಿಲ್ಲ ರೂಂನದು. ಇಲ್ಲಿಯವರಿಗೆ ಯಾವಾಗೂ ಹೀಗೆ ಮಾಡಿಲ್ಲ ಅವ್ವು” ಎಂದು ರೂಮಿನ ಮಾಲೀಕರು ತಿಳಿಸಿದಾಗ ನನಗೆ ಎಲ್ಲಿಲ್ಲದ ಗಾಭರಿ, ಅವನಿಗೆ ಥಿಟ್ಟು ಬೇರೆ ಇತ್ತು, ಈ ಉದಿರಿನ ಶೀತ ಹವಾಮಾನದಿಂದಾಗಿಯೋ ಏನೋ ಆಂತ್ರಿಕ

ಸ್ಪೆಲ್ಪ ಉಲ್ಪಣಗೊಂಡಿತ್ತು ಇತ್ತೀಚಿಗೆ. ಅದರೆ ಅವನು ತುಂಬಾ ಕೇರ್ಪುಲ್ಲೊಂದ್ದು. ಈ ಬಗ್ಗೆ ಹಳ್ಳಿಗೆ ಯಾವಾಗ ಹೋಗ್ನಿನಿ, ರಜೆ ಯಾವಾಗಿನಿಂದ ಎಂಬುದರ ಬಗ್ಗೆ ಏನೂ ಹೇಳಲಿಲ್ಲ ಹೋಗುವ ಮೊದಲು?" ಎಂದು ಇನ್ನೊಮ್ಮೆ ಕೇಳಿದೆ, ರೂಮಿನ ಯಜಮಾನರಿಗೆ.

"ಇನ್ನೊಂದು ವಾರದಲ್ಲಿ ಉಂಟಾಗಿ ಹೋಗ್ನಿನಿ ಎಂದು ವಾರಕೆ ಮುಂದೆ ಹೇಳಿದ್ದು. ಅಮೇಲೆ ಯಾವ ಉಂಟಾಗಿ ಹೋದ, ಯಾವಾಗ ಹೋದ ಅನ್ನೊಂದು ಗೊತ್ತಾಗಿಲ್ಲ. ಹೋಗುವಾಗ ತಿಳಿಸಿದ್ದೆ ತಾನೇ ಗೊತ್ತಾಗೋದು" ಎಂದು ಬೇಸರ ವ್ಯಕ್ತಪಡಿಸಿದರು ಅವರು. 2 ತಿಂಗಳ ಬಾಡಿಗೆಯನ್ನು ಕೊಟ್ಟ ನಾನು, ನನ್ನಲ್ಲೇ ಯೋಚಿಸಿಕೊಂಡೆ, ಉಂಟಾಗಿ ಅಂದ್ರ ಎಲ್ಲಿ ಹೋಗಿರಬಹುದು? ಮನೆಗಂತೂ ಬಂದಿಲ್ಲವಲ್ಲ? ಯಾರಿಗೂ ಹೇಳಿದೇ ಇನ್ನಲ್ಲಿಗೋ.....? ಅಥ್ವ ಯಾರಾದೂ ಹುಡುಗಿಯ ಜೊತೆ? ಭೇ... ಅವನು ಹಾಗೆ ಮಾಡುವುದೇ ಇಲ್ಲ, ಎಂದುಕೊಂಡೆ. ಅವನಿಗೆ ಸ್ನೇಹಿತರೇ ಕಡಿಮೆ. ತನಗೆ ಫಿಟ್ನ್ಸ್ ಇದೆ, ತಾನು ಆರೋಗ್ಯವಂತ ಅಲ್ಲ ಎನ್ನುವ ಕೊರಗೂ ಇತ್ತು. ಅದಕ್ಕೇ ಅವನಿಗೆ ಯಾರೂಡನೆ ಬೆರೆಯಲೂ ಸಂಕೋಚ. ಅದೂ ಈ ವರ್ಷವೆಷ್ಟೇ ಈ ಉಂಟಾಗಿ ಬಂದದ್ದು. ಕಾಲೇಜೊನಲ್ಲಿ ರಜಾ ಡಿಕ್ಲೀರ್ ಮಾಡಿ 3 ತಿಂಗಳು ಕಳೆದಿವೆ. ಇನ್ನೊಂದು ದಿನಕ್ಕೆ ಅಂದ್ರ ನಾಡಿದ್ದು ರೀ ಓವನ್ ಆಗುತ್ತಂತೆ. ಅಲ್ಲಿ ವಿಚಾರಿಸಿದಾಗ ತಿಳಿದದ್ದು ಅಮ್ಮು. ನನಗೆ ತಿಳಿದ ನಮ್ಮ ಸುರೇಶನ ಒಬ್ಬ ಸ್ನೇಹಿತನನ್ನು ಕೇಳಿದೆ. ರಜೆಯ ಹಿಂದಿನ ದಿನ ಬೆಳಿಗ್ಗೆ ಕಾಲೇಜೊಗೆ ಬಂದಿದ್ದನೆಂದೂ, ಸಂಜೆ ಕಾಲೇಜೊ ದೇ ಘಂಕ್ಕನೋಗೆ ಬರುತ್ತೇನೆಂದು ತಿಳಿಸಿದವ ಮತ್ತೆ ಬರಲಿಲ್ಲ ಎಂದೂ ತಿಳಿಸಿದ. ನಾನು ಆ ಕೂಡಲೇ ಗಾಭರಿಯಾಗಿ, ಏನು ಮಾಡಲೂ ತೋಚದೇ ಸುಶೀಲ ನಗರ ದಲ್ಲೀ ಅಂದರೆ ಅಲ್ಲಿಂದ ಹತ್ತಿರದಲ್ಲೀ ಇರುವ, ನನಗೆ ಇತ್ತೀಚಿಗೆ ಪರಿಚಯ ವಾದ ಗಂಗಾಧರ ವಕೀಲರ ಮನೆಗೆ ಓಡಿದೆ. ನಾನು ಅಲ್ಲಿಗೆ ಹೋದಾಗ, ಈ ರಾಜಾರಾಯರೂ ಅವರ ಮನೆಯಲ್ಲೇ ಮಾತಾಡುತ್ತ ಕೂತಿದ್ದರು. ಇವರೂ ಗಂಗಾಧರ ವಕೀಲರೂ ಸ್ನೇಹಿತರಂತೆ. ವಿ. ಆರ್. ಮುರುಕೆ ಮನಿಯವರು ಇಮ್ಮುದ್ದ ಮಾತಾಡಿ ಸುಸ್ತಾದವರಂತೆ ಕೊಂಚ ಹೋತ್ತು ಕಿಟಕಿಟಿಗೊರಗಿ ಸುಮ್ಮನೆ ನಿಂತುಬಿಟ್ಟಿರು.

“ನೀವು ಗಂಗಾಧರ ವಕೀಲರ ಮನೆಗೆ ಹೋಗಿದ್ದು ಯಾವಾಗು?”

“ಕಳೆದ ಭಾನುವಾರ, ಈಗ ಹತ್ತು ದಿನಗಳ ಹಿಂದೆ, ಈ ವಕೀಲರೆಡು ರಿಗೆ ನನ್ನ ಮಗ ಕಣ್ಣರೆಯಾಗಿರುವ ವಿಪಯ ಹೇಳಿದೆ. ನನ್ನ ಹೆಸರು ಕೇಳಿ ದರು ಇವರು. ನಾನು ವಿ. ರಾಮಚಂದ್ರ ಮುಕ್ಕೆನಮನಿ ಎಂದೆ. ಗಂಗಾಧರ ವಕೀಲರಿಗಿಂತ ಹೆಚ್ಚು ಆಸಕ್ತಿಯಿಂದ ಇವರು ನನ್ನ ಮಗನ ಓದು ವಿದ್ಯಾಭ್ಯಾಸ, ರೂಪ, ಗುಣ ಆರೋಗ್ಯಗಳ ಬಗ್ಗೆ ಕೇಳಿದರು. ನಾನು ಎಲ್ಲ ವಿವರಗಳನ್ನೂ ಹೇಳುತ್ತ ಹೋದೆ. ಪ್ರೇರೀಸರಿಗೆ ದೂರು ಕೊಟ್ಟು ನನ್ನ ಮಗನನ್ನು ಹುಡುಕಿಸಿಕೊಡಿ ಎಂದು ಇವರನ್ನೂ ಗಂಗಾಧರರನ್ನೂ ಕೇಳಿದೆ. ಈ ವಕೀಲರು, ಎಲ್ಲ ಕೇಳಿ ಕೊನೆಗೆ, ಕಂಪ್ಲೇಂಟ್ ಕೊಡುವುದರಿಂದ ಏನೂ ಪ್ರಯೋಜನವಾಗಲ್ಲ ಎಂದರು. ಮರುದಿನ ತಮ್ಮ ಮನೆಗೆ ಬಂದರೆ ಎಲ್ಲ ವಿಪಯ ತಿಳಿಸುತ್ತೇನೆ ಎಂದರು. ನಾನು ಹೋಗಿದ್ದೆ, ನನ್ನ ಮಗ ಸತ್ತು ಹೋಗಿರುವ ವಿಪಯ ತಿಳಿಸಿ, ನನ್ನ ಮನಸ್ಸಿನಲ್ಲಿದ್ದ ಆಸೆ, ಭರವಸೆಗಳನ್ನೇಲ್ಲ ಒಮ್ಮೇಲೆ ಮಣ್ಣಪಾಲು ಮಾಡಬಿಟ್ಟರು. ಈಗ ನಾನು ಹೇಗೆ ಮನೆಗೆ...” ಎಂದು ಮುಂದೆ ಹೇಳಲಾಗದೇ ಭೋರನೇ ಅಳತೊಡಗಿಬಿಟ್ಟರು ವಿ. ಆರ್. ಮುಕ್ಕೆನಮನಿಯವರು.

ಸ್ನಾಲ್ಪು ಹೊತ್ತು ಕೋಟೀನ ತುಂಬಾ ಬರಿಯ ನಿಶ್ಚಯ ಆವರಿಸಿತು.

“ರಾಮಚಂದ್ರಪ್ಪ ಅವರೇ, ಸುರೇಶ ನಿಮ್ಮ ಮಗ ಎನ್ನುತ್ತೀರಿ, ರಾಘವಪ್ಪ, ಮುಕ್ಕೆನಮನಿಗೂ ಸುರೇಶ ನಿಮ್ಮ ಮಗ ಎಂದು ತಿಳಿದಿತ್ತಲ್ಲವೇ? ಇನ್ನೊಬ್ಬರ ಮಗನನ್ನು ತನ್ನ ಮಗ ಎಂದು ಹೇಳಿಕೊಳ್ಳುವ ಧೈರ್ಯ ಅವರಿಗೆ ಹೇಗೆ ಬಂತು? ತನ್ನ ಮಗ ಎಂದು ಯಾಕೆ ಹೇಳಿದರು?

“ಯಾಕೆ ಹೇಳಿದರೋ ಗೊತ್ತಿಲ್ಲ. ಆದರೆ ನಾನೂ ಅವರ ಹಂಡತಿ ಯಂತೆಯೇ, ಒಮ್ಮೆ ಪಾಶ್ಚಾಯಾಯವಿಗೆ ತುತ್ತಾಗಿ ಹಿಂದಿರುಗಿ ಆರೋಗ್ಯ ಪಡೆದವ. ಆದ್ದರಿಂದ ಈ ಬೆಡಗಿನೂರಿಗೆ ಬರುತ್ತಿದ್ದುದು ತುಂಬಾ ಅಪರೂಪವೇ. ಈ ಹತ್ತು ತಿಂಗಳಲ್ಲಿ ನಾನು ಇಲ್ಲಿಗೆ ಬಂದುದು ಏರಡೇ ಸಲ. ಹೆಚ್ಚು ಓಡಾಡಲಾರೆ, ಹೆಚ್ಚು ಮಾತಾಡಲಾರೆ. ನನ್ನ ಈ ಎಲ್ಲ ದೌಷಿಣ್ಯಗಳೂ ರಾಘವಪ್ಪನಿಗೆ ಚಿನ್ನಾಗಿ ಗೊತ್ತಿತ್ತು. ನನ್ನ ಬಿಟ್ಟರೆ ಇಲ್ಲಿಗೆ ಬರು

ವರರೂ ಯಾರೂ ಇಲ್ಲ. ನನ್ನ ಹೆಂಡತಿ ಪಕ್ಕಾ ಹಳ್ಳಿ ಹೆಂಗಸು. ಮನೆಯಲ್ಲಿ ನಾನು, ನನ್ನ ಹೆಂಡತಿ ಬಿಟ್ಟರೆ, ನಮಗೆ ಇದ್ದುದೇ ಈಗ ಸತ್ತಿರುವ ಸುರೇತ ಒಬ್ಬನೇ" ಎಂದ ರಾಮಚಂದ್ರಪ್ಪ ಮತ್ತೆ ಅಳತೊಡಗಿದರು.

ರಾಜಾರಾಯರು, ಪಬ್ಲಿಕ್ ಪಾರಸಿಕ್‌ಟರು ಒಟ್ಟುಗೂಡಿ ಮುಂದೆ ಕೇಳಿದ ಎಲ್ಲ ಪ್ರಶ್ನೆಗಳಿಗೆ, ಮಾತೇ ಆಡಲಾಗದೇ ಹೂಂ, ಇಲ್ಲ ಎಂದಷ್ಟೇ ತಲೆ ಅಡಿಸುತ್ತಾ ಹೇಳಿದಾಗ, ರಾಜಾರಾಯರು ತಾವೇ ತಮ್ಮ ಅಭಿಪೂರ್ಯ ವನ್ನು ಕೋಟಿನ ಮುಂದಿಟ್ಟಿರು.

"ಇವೊತ್ತು ಗುರುವಾರ, ಕಳೆದ ಭಾನುವಾರ ನನ್ನ ಪ್ರೀಂಡ್ ಗಂಗಾಧರ ವಕೀಲರ ಮನೆಗೆ ಹೋದಾಗ, ಇವರೂ ಅಲ್ಲಿಗೆ ಬಂದು ತಮ್ಮ ಮಗ ನಾಪತ್ತೆಯಾದ ವಿವರವನ್ನು ಅತೀವ ಗಾಭರಿ ಭಯಗಳಿಂದ ವಣಿಸಿದಾಗ ನಾನೂ ಕುತ್ತೊಹಲ, ಆಸಕ್ತಿಗಳಿಂದ ಎಲ್ಲವನ್ನೂ ಕೇಳಿಸಿಕೊಂಡೆ. ಮಗನ ರೂಪರೇಷೆ, ಆರೋಗ್ಯ ಇತ್ಯಾದಿಗಳ ಬಗ್ಗೆ ಹೇಳುವಾಗ, ನನ್ನ ಮನದಲ್ಲಿ ಸರಿದಾದತ್ತೊಡಗಿದ ಅನುಮಾನ, ಪೂರ್ಣ ವಿವರ ಪಡೆದಾಗ, ಮೇಲೆದು ಹೆಡೆ ಎತ್ತಿ ನಿಂತು ಇನ್ನೂ ಇನ್ನೂ ಪ್ರಶ್ನೆಗಳನ್ನು ಕೇಳಿತು, ದಯಾಕರಿ ಮತ್ತು ವನ ಪತ್ತಿಗೆ ದಾರಿಯಲ್ಲಿ ಸಿಕ್ಕ ಸುರೇಶನೇ ಇವರ ಹುಡುಗ ಎನ್ನವು ದಕ್ಕೆ ಬೇರೆ ಸಾಕ್ಷಿಯೇ ಬೇಕಿರಲಿಲ್ಲ. ಮರುದಿನ ನಮ್ಮ ಮನೆಗೆ ಬರಹೇಳಿ, ಮಗನ ಪೂರ್ಣೋಗಳನ್ನು, ಬ್ರೋಡೇ ಪ್ರವಾಣಪತ್ರ, ಜಾತಕ ಮತ್ತಿತರ ದಾಖಿಲೆಗಳನ್ನು ಆದಮ್ಮೆ ಬೇಗ ಕಳಿಸಿಕೊಡುವಂತೆ ಹೇಳಿ, ದಯಾಕರನಿಗೂ ಪರಿಚಯ ಮಾಡಿಕೊಟ್ಟೆ, ಆದರೆ ಏ. ಆರ್. ಮುರುಕಿನಮನಿ ಈ ಪ್ರಕರಣಕ್ಕೆ ಮುಖ್ಯ ಸಾಕ್ಷಿ ಎಂದು ಹೇಳಿದನೇ ಹೊರತು, ಯಾರು ಎಂದು ಮಾತ್ರ ಹೇಳಲಿಲ್ಲ. ಇನ್ನೊಂದು ವಾರದಲ್ಲಿ ಕೋಟಿನಲ್ಲೇ ತಿಳಿಯುತ್ತೆ ಎಂದೆ. ಏಕೆಂದರೆ ಈ ರಹಸ್ಯ ನಮಗೆ ತಿಳಿದಿದೆ ಎನ್ನವುದರ ಬಗ್ಗೆ ರಾಘವಪ್ಪ ಮುಕ್ಕಿನಮನಿಗೆ ಕೊಂಚ ಸುಳವು ಸಿಕ್ಕಿದರೂ, ಆವನ ಬುದ್ಧಿವಂತ ಬುರುಡೆ ಈ ಬಗ್ಗೆ ನೂರು ದಾಖಿಲೆ ಸೃಷ್ಟಿ ಮಾಡಿ, ತನ್ನ ಮಗನೇ ಎಂದು ತೋರಿ ಸಲು ಆದನ್ನು ಕೋಟಿಗೆ ತರುತ್ತಿದ್ದೇನೂ, ಅಥವಾ ಮಗ ಏನೂ ಓದಿಲ್ಲ ಎಂದೂ ಜಾತಕ, ಪೂರ್ಣೋ ಯಾವುದೂ ಇಲ್ಲ ಎಂದ ಹಾಗೆಯೇ ಇನ್ನೂ ಏನೇನು ಹೇಳುತ್ತಿದ್ದೇನೂ, ಸತ್ತವನ ಬಗ್ಗೆ ಏನಾದರೂ ಹೇಳಬಹುದಲ್ಲ.

ವಿ. ಆರ್. ಮುರುಕಿನಮನಿಯಂಥ ಅನಾರೋಗ್ಯದ ಮನುಷ್ಯನ ಮೇಲೆ ಏನು ಕೈವಾಡವಾದರೂ ನಡೆಸಬಹುದಲ್ಲಾ? ಹಾಗೆಂದೇ 10 ದಿನಗಳ ಹಿಂದೆಯೇ ತಿಳಿದ ಈ ಸಂಬಂಧದ ರಹಸ್ಯ ಅಪಾರಿತನಿಗೂ ತಿಳಿಸದೇ ಗುಟ್ಟಾಗಿ ಇಡಬೇಕಾಯ್ತು". ರಾಜಾರಾಯರು ಈ ಮಾತ್ರ ಸ್ವಷ್ಟಿ ಪಡಿಸಿದಾಗ, ಕೋಟಿನಲ್ಲಿ ಸೇರಿದ, ಕುತೂಹಲ ತುಂಬಿಕೊಂಡ ತಲೆಗಳು ರಾಜಾರಾಯರ ಜಾಣ್ಣನಕ್ಕೆ ಮೆಚ್ಚಿ ತೂಗಿದವು.

ವಿ. ರಾಮಚಂದ್ರಪ್ಪ ಮುಕ್ಕಿನಮನಿಯವರ ಮಗನೇ ಸುರೇಶ ಮುಕ್ಕಿನಮನಿ, ಅವನು ಈಗ ಕೊಲೆಯಾದನೆಂದು ಹೇಳಲಾದ ಹುಡುಗನೆ ಎಂದು ತೋರಿಸುವ. ಈ ಪ್ರೋಟೋಗಳನ್ನೂ, ಶಾಲಾ ಕಾಲೇಜುಗಳ ಪ್ರಮಾಣ ಪತ್ರಗಳನ್ನೂ, ಥಿಟ್ಸ್ ಇದೆ ಎಂದು ತಿಳಿಸಿರುವ ವೈದ್ಯಕೀಯ ಪ್ರಮಾಣ ಪತ್ರಗಳನ್ನೂ, ನಿನ್ನೆಯಷ್ಟೇ ತಂದು ಕೊಟ್ಟಿದ್ದಾರೆ ಇವರು. ಇದೋ ನೋಡಿ ಪರಿಶೀಲಿಸಿ", ಎಂದ ರಾಜಾರಾಯರು, ತಾವು ಸಂಗ್ರಹಿಸಿದ ಎಲ್ಲ ದಾಖಿಲೆಗಳನ್ನೂ ಭಾವಚಿತ್ರಗಳನ್ನೂ ನ್ಯಾಯಾಧಿಕರಿಗೆ ಒಟ್ಟಿಸಿದರು, ನ್ಯಾಯಾಧಿಕರು ಅವನ್ನೆಲ್ಲ ನೋಡಿದ ಮೇಲೆ ಪುನಃ ತಮ್ಮ ವಾದ ಸರಣ ಯನ್ನು ಆರಂಭಿಸಿದರು ರಾಜಾರಾಯರು.

"ಶ್ಯಾಮಾಪರದಲ್ಲಿ ಹೊಲ, ಮನೆ ನೋಡಿಕೊಂಡು ಬದುಕು ನಡೆಸುತ್ತಿರುವ ವಿ. ಆರ್. ಮುರುಕಿನ ಮನಿಯವರು ಮಗನನ್ನು ವಿದ್ಯಾಭ್ಯಾಸಕ್ಕಾಗಿ ಈ ಉರಳಲ್ಲಿ ಬಿಟ್ಟಿದ್ದರು. ಮೊದಲು ಈ ಸುರೇಶ, ರಾಘವಪ್ಪ ಮುಕ್ಕಿನ ಮನಿಯ ಈಗಿರುವ ಮನೆಯ ಒಂದು ಕೋಣೆಯಲ್ಲಿ $1\frac{1}{2}$ ತಿಂಗಳು ವಾಸ ಮಾಡಿಕೊಂಡಿದ್ದರಿಂದ, ಅವನ ಡೈರಿಯಲ್ಲಿ ಆ ವಿಳಾಸವೇ ಇತ್ತು. ಕೋಟೆ ಬದಲಿಸಿದ ಮೇಲೆ ಹೊಸ ವಿಳಾಸವನ್ನು ಅವನು ಡೈರಿಯಲ್ಲಿ ನೋಟೆ ಮಾಡಿ ಕೊಳ್ಳಿದೇ ಬಿಟ್ಟಿದ್ದರಿಂದ, ದಯಾಕರ ಹೆಚ್ಚಿಯ ವಿಳಾಸಕ್ಕೇ ಹೇಣ ತೆಗೆದುಕೊಂಡು ಹೋದ. ಆ ಚಿಕ್ಕ ತಪ್ಪು ಇಮ್ಮು ದೊಡ್ಡ ಹಗರಣಕ್ಕೆ ಕಾರಣವಾಯಿತು. ಕೇವಲ ಒಂದೂವರೆ ತಿಂಗಳು ಮಾತ್ರ, ರಾಘವಪ್ಪನ ಮನೆಯಲ್ಲಿ ಇದ್ದ ಹೋದ ಸುರೇಶನ ಮುಖಿವನ್ನು ಅವರ ಸೆರೆಹೊರೆಯವರು ಗುರುತಿಪ್ಪು ಕೊಂಡಿಲ್ಲ ಎಂದರೆ ಆಸಕ್ಕಜೇನಲ್ಲ. ಆ ರಾಸ್ತೆಯಲ್ಲಿ

ಸುರೇಶನ ಹೆಣವನ್ನು ನೋಡಿದರೂ ಸುರೇಶನೇ ಇವರ ಮಗ ಇದ್ದಿರಬೇಕು ಎಂದುಕೊಂಡಿರಬಹುದು. ಅವರು ಮೇಲಾಗಿ ಸುರೇಶ ಇವರ ಮನೆಯಲ್ಲಿ ದ್ವಾಗ, ಮನೆಗೆ ಬರುತ್ತಿದ್ದರು ರಾತ್ರಿ ಹೊತ್ತು ಮಾತ್ರವಾದ್ದರಿಂದ, ಅವನ ಇರುವಿಕೆ, ಇಲ್ಲದಿರುವಿಕೆ ಎರಡೂ ಒಂದೇ ಆಗಿತ್ತು. ಮಾತುಬಾರದ ಖಾಯಿಲೆ ಹೆಂಡತಿ, ಯಾರ ಕೃಗೂ ಸಿಗದೇ ತನ್ನ ವ್ಯಾಪಾರ ನಡೆಸುವ ರಾಘವಪ್ಪು, ಬೆಣ್ಣೆಯಂತೆ ಮಾತಾಡಿ ಸುಳ್ಳು ನಿಜಗಳನ್ನು ತಿಳಿಯದಂತೆ ಮೋಡಿ ಹಾಕುವ ಮಗಳು ರಾಣಿ, ಇವರು ಯಾರಿಂದಲೂ ನೆರೆಯವರಿಗೆ ಯಾರಿಗೂ, ಯಾವ ಸಂಬಂಧವೂ ತಿಳಿಯುವಂತೇ ಇರಲಿಲ್ಲ.

ಆ ದಿನ ಕಾಲೇಜೊನಲ್ಲಿ ನಡೆಯಲಿದ್ದ ವ್ಯಾಲಿಡಿಕ್ಟ್‌ರಿ ಫಂಕ್ಷನ್‌ಗೆಂದು ನೀಟಾಗಿ ಡ್ರೆಸ್‌ ಮಾಡಿಕೊಂಡು ಹೊರಬಿದ್ದ ಸುರೇಶ್ ಮುರುಕಿನಮನಿ ಸುತ್ತಿಲ ನಗರದ ಫೇಮಸ್ ಕಾಲೇಜೊನಲ್ಲಿ ಓದುತ್ತಿದ್ದರು. ಮಾರುತಿ ಗುಡ್ಡದ ಅವನ ಕೋಣೆಯಿಂದ ಕಾಲೇಜೊಗೆ ನಡೆದು ಹೋಗುವಾಗ, ಈ ಅನಾಹತ ಸಂಭವಿಸಿದೆ. ಈ ಬಗ್ಗೆ ಏನೂ ತಿಳಿಯದ ತಂದೆ-ತಾಯಿಗಳಾಗಲೀ, ಸಹಪಾಲಿಗಳಾಗಲೀ ಯಾರಿಗೂ ವಿಚಾರಿಸಲು ಹೋಗಿಲ್ಲ. ದುರಾ ದೃಷ್ಟಿಯಾತ್ಮ ಮರುದಿನದಿಂದಲೇ ಕಾಲೇಜೊಗೆ ರಚಾ ಬೇರೆ. ಸುರೇಶನ ರೂಮಿನ ಮಾಲೀಕರಿಗೆ ಮತ್ತು ಸ್ನೇಹಿತರಿಗೆ, ಅವನು ರಚೆಯಲ್ಲಿ ಉಂಟಿಗೆ ಹೋಗಿರಬಹುದು ಎನ್ನುವ ಉಹಳೆ. ಪರೀಕ್ಷೆಗೆ ಹಾಜರಾಗದಿದ್ದುದು ಏಕೆ ಎನ್ನುವ ಸಂದೇಹ ಬಂದರೂ ಕಾರಣ ತಿಳಿಯಲು ಶ್ಯಾಮಾಪುರಕ್ಕೇ ಬರೆಯ ಬೇಕು. ಅಷ್ಟೂಂದು ಆಸಕ್ತಿ ಇರುವ ಗೆಳಿಯರಿರಲಿಲ್ಲ ಅವನಿಗೆ.

“ಉಂಟಿಗೆ ರಚೆಯಲ್ಲಿ ಏಕೆ ಬರಲಿಲ್ಲ, ಪರೀಕ್ಷೆ ಮುಗಿಸಿದ ಮೇಲಾದರೂ ಬರಬಹುದೇ?” ಎನ್ನುವ ಕಳೆವಳ, ಅನುಮಾನ ಹುಟ್ಟಿದ್ದ ಅವನ ತಂದೆ-ತಾಯಿಗೆ ಮಾತ್ರ, ಸ್ವಲ್ಪ ದಿನ ಕಾದರು. ಪತ್ರಗಳ ಮೇಲೆ ಪತ್ರ ಬರೆಸಿ ಕಾದರು. ಮಗ ಬರಲಿಲ್ಲ, ಯಾವ ಉತ್ತರವೂ ಸಿಗಲಿಲ್ಲ. ದಿನೇ ದಿನೇ ಹ್ಯಾದಯ ಹಿಂಡತೊಡಗಿದ ಅವರ ಹೆಂಡತಿಯ ಮನದಲ್ಲಿದ್ದ ಭಯ, ಗಂಡ ನಿಗೆ ಬೆಡಗಿನೂರಿಗೇ ಹೋಗಿ ಬರುವಂತೆ ಹೇಳಿ ಬಲವಂತಿಸಿತು. ಅವರು ಧಾರಿಸಿ ಬಂದರು. ಹೀಗಾಗಿ ಯಾರು ಯಾರಿಗೂ ದೂರು ಕೊಡಲಿಲ್ಲ. ದೂರು ಕೊಟ್ಟಿದ್ದರೆ ರಾಘವಪ್ಪು ಮುರುಕಿನ ಮನಿಯ ಬೇಡಿಕೆ ಈ ಕೋಟ್ಟೊ

ವರೆಗೆ ಬರುತ್ತಿತ್ತೂ ಇಲ್ಲವೋ, ತಾನೊಬ್ಬನೇ ವಿ. ಆರ್. ಎಂ.ಗೆ ಪರಿಚಿತ, ಕೇಳಿದರೆ ಓಡಿ ಬಂದು ತನ್ನನ್ನೇ ಅವರು ಕೇಳೋದು ಎಂಬ ನಂಬಿಕೆ ರಾಫ್ ವಪ್ಪನವರಿಗೆ. ಹಾಗೆ ಬಂದಿದ್ದರೆ, ಅವರನ್ನು ತನ್ನ ಪಾಲುದಾರರಾಗುವಂತೆ ಒತ್ತಾಯಿಸಿ ಸೇರಿಸಿಕೊಂಡು, ಈ ಪ್ರಕರಣ ಇನ್ನೊಂದು ರೀತಿಯಲ್ಲಿ ಕೊನೆಗೊಳ್ಳುತ್ತಿತ್ತೂ ಏನೋ. ಆದರೆ ದಯಾಕರ ಮತ್ತು ಸುಮನಾರ ಅದೃಷ್ಟ. ವಿ. ಆರ್. ಮುರುಕಿನಮನಿಯವರು ಸೀದಾ ಸುರೇಶನ ಕೋಣೆಯ ಯಜಮಾನರಿಗೆ ಕೇಳಿ, ಅಲ್ಲಿಂದಲೂ ಇವರಲ್ಲಿಗೆ ಬರದೇ ಗಂಗಾಧರ ವಕೀಲರಲ್ಲಿಗೆ ಸದೆದದ್ದು ದಯಾಕರನ ಸಂಸಾರದಲ್ಲಿ ಅದೃಷ್ಟ ತನ್ನ ಕೈಯಾಡಿಸಿದ್ದರ ಘಲವಿರಬೇಕು. ನನ್ನ ಅವರ ಅಕಸ್ಮಾತ್ ಭೇಟಿ, ನನ್ನದುರೇ ನಾಪತ್ರಯಾದ ಮಗನ ವಿಚಾರಣೆ ಇದೆಲ್ಲ ತೀರಾ ಆಕಿಸ್ತಿಕ. ನನಗೂ ಸುರೇಶ್ ರಾಫ್ ವಪ್ಪನ ಮಗನೇ ಅಲ್ಲ ಎನ್ನುವ ರಹಸ್ಯ ತಿಳಿದದ್ದು ಆಗಲೇ” ರಾಜಾರಾಯರು ಕಥೆಹೇಳಿದಂತೆ ಏನೇನು ನಡೆಯಿತು, ಹೇಗೆ ನಡೆಯಿತು ಎಂದು ಬಣ್ಣಿಸುವಾಗ, ಅದಾವಾಗಲೋ ರಾಫ್ ವಪ್ಪ ಮುಕ್ಕಿನಮನಿ ಕೋಟಿನ ಹೆಬ್ಬಾಗಿಲು ದಾಟಿದ್ದು, ಎಲ್ಲರ ಕಣ್ಣ ತಪ್ಪಿಸಿ. ಆದರೆ ಈ ಸಲ ಬಾಗಿಲಲ್ಲಿ ನಸುಳುತ್ತಿದ್ದ ಅವನನ್ನು ನೋಡಿದ್ದು ಪ್ರೇರೀಸ್ ಆಫೀಸರ್ ಶೇಖರವರೇ. ನಿಂತಲ್ಲಿಂದ ಹಾರಿಹೋಗಿ, ಅವನ ಕೈ ಹಿಡಿದು ಎಳಿದು, ಹೊರಗೆ ನಿಂತ ಹೇದೆಗಳಿಬ್ಬರ ಪಶಕ್ಕ ಒಪ್ಪಿಸಿ, ತಾವೂ ಅಲ್ಲೇ ನಿಂತು ರಾಜಾರಾಯರ ಬಣ್ಣದ ಕಥೆಯನ್ನು ಅಲಿಸತೋಡಿದರು.

“ರಾಫ್ ವಪ್ಪ ಮುಕ್ಕಿನಮನಿ ಯಾವ ವ್ಯಾಪಾರಕ್ಕೆ ಕ್ಷೇತ್ರದಲ್ಲಿ ತಲೆಗೆ ಹತ್ತಿದ್ದು ಬರೀ ನಷ್ಟ”. ರಾಜಾರಾಯರ ಕಥೆ ಇನ್ನೂ ಮುಗಿದಿರಲಿಲ್ಲ. ಒಂದರಿಂದ ಇನ್ನೊಂದು ವ್ಯಾಪಾರಕ್ಕೆ ಇಳಿಯುವಾಗ ಮೇಲಿಂದ ಮೇಲೆ ಆದ ಹಣದ ಕಡಿತ, ಏರುತ್ತಿರುವ ಸಾಲದ ಹೊರೆ, ಹಲವು ವರ್ಷಗಳಿಂದ ಪಾಶ್ಚಾತ್ಯವಾಯುವಿಗೆ ತುತ್ತಾಗಿ, ಯಾವ ಉಪಯೋಗಕ್ಕೂ ಆಗದಂತೆ ಮಾವಾಡಾಗಿ, ವಿಕಾರ ಕೂಗಿನೊಡನೆ ನರಳುತ್ತ ಮುಲಗಿರುವ ಹೆಂಡತಿಯ ಜೀವಧೋಪಚಾರದ ಚಿಂತೆ, ಸಾಲಗಾರರ ಯೋಚನೆ, ಇವೆಲ್ಲ ರಾಫ್ ವಪ್ಪನವರನ್ನು ಒಂದೇ ಸಮ ಕಾಡಿಸಿ ಹಣವನ್ನು ಹೇಗಾದರೂ ಗಳಿಸಲೇಬೇಕಂಬ ಹುಬ್ಬು ಹಿಡಿಸಿ ಅಡ್ಡದಾರಿಗೊಯ್ದಷ್ಟು. ಸುರೇಶ ಮುಢುಕಿವ

ಮನಿ ರಾಘವಪ್ಪನ ಮಗನೇ ಅಲ್ಲ ಎನ್ನುವ ಸತ್ಯವನ್ನು ಪೋಲೀಸ್ ಆಫೀಸರೆದುರಾಗಲೀ, ಕ್ರಿಮಿನಲ್ ಲಾಯರ್ ಎದುರಾಗಲೀ ಎಂದೂ ಬಾಯಿ ಬಿಡಲಿಲ್ಲ. ಮಗಳೂ ಅಷ್ಟೇ. ಯಾರ ಪ್ರಶ್ನೆಗಳಿಗೂ ಯಾವ ರೀತಿಯಲ್ಲಿ ಸಿಕ್ಕಿ ಹಾಕಿಕೊಳ್ಳಬಂಧ ಉತ್ತರ ಅವರದು. ನೋಡಲು ಲಕ್ಷ್ಮಣವಾಗಿರಿಂದೂ ದೊಡ್ಡ ಮನುಷ್ಯರಂತೆ ವರ್ತಿಸುವ ಹಾಗೂ ಒಳ್ಳೆಯ ಕಳೆಯಲ್ಲಿ ನಯವಾಗಿ ಮಾತಾಡುವ ರಾಘವಪ್ಪ ಮುಕ್ಕಿನಮನಿಯ ಮೇಲೆ ಎಲ್ಲರಿಗೂ ಏನೋ ನಂಬಿಕೆ. ಯಾವ ರೀತಿಯ ಆಕರ್ಷಣೆಯಾಗಿ ಇಲ್ಲದ. ಬೇಡದ ರಗಳಿಗೆ ಸಿಕ್ಕಿ ಸೋತು, ತಮ್ಮ ಪ್ರಶ್ನೆಗಳಿಗೆ ಒರಟಾಗಿ ಉತ್ತರ ಕೊಡುವ ಜೋಡಿಗಳ ಮೇಲೇ ಅನುಮಾನ. ರಾಘವಪ್ಪನ ಬಗ್ಗೆ ಅನುಮಾನ ಹೆಚ್ಚಿಲ್ಲ ಎಂದಾಗ ಅವರ ಬಗ್ಗೆ ಕೂಲಂಕುಷ ತನಿಬೆ ಎಲ್ಲಿ?"

ಈಗ ಸುರೇಶ್ ಮುರುಕಿನಮನಿ ರಾಘವಪ್ಪನ ಮಗನೇ ಅಲ್ಲ ಎಂದ ಮೇಲೆ ಸುರೇಶ್‌ಗೆ ಭಿಟ್ಟು ಬಂದೇ ಬಿಡ್ಡದ್ದು ಎಂದ ಮೇಲೆ, ರಾಘವಪ್ಪನ ಆರೋಪಕ್ಕೆ ಏನು ಬೇಲೆ? ದಯಾಕರ, ಸುಮನಾ, ಗುರುರಾಜ್, ಶಂಕರಪ್ಪ, ಇವರೆಲ್ಲ ನಿಜವಾಗಲೂ ದಾರಿಯಲ್ಲಿ ಬಿಡ್ಡವನನ್ನು ಮನಗೆ ತಲುಪಿಸುವ, ಅಸ್ಪತ್ರೆಗೆ ಸೇರಿಸುವ ಕರುಣೆ ತೋರಿದ ಉದಾರ ಮನಸ್ಸಿನ ಸದ್ಗುಣಗಳು. ಸುರೇಶನೆಂದು ಭಿಟ್ಟು ಮೂಲಕ ಆದ ಸ್ವಾಭಾವಿಕ ಸಾಖ್ಯ. ಕೊಲೆಯೇ ಅಲ್ಲ. ರಾಘವಪ್ಪ ಮುರುಕಿನ ಮನಿಯ ಸಂಬಂಧಿ ಜಾಜ್‌, ಪೋಲೀಸ್ ಹೇಡೆಹರಿಶ್ಚಂದ್ರ, ಎದುರು ಮನೆಯವ, ವಿಶ್ವಾಸದ ಮಾಲಿಕ, ಇವರೆಲ್ಲ ದುಡ್ಡಿನಿಂದ ಅಥವಾ ದುಡ್ಡಿಗಾಗಿ ಹುಟ್ಟಿಕೊಂಡ ಸಾಕ್ಷಿಗಳು" ಎಂದು ರಾಜಾರಾಯರು ತಮ್ಮ ಕೊನೆಯ ಮಾತು ಹೇಳಿ ಮುಗಿಸಿ ನ್ಯಾಯಾಧಿಕರ ಮುಖ ನೋಡಿದರು.

ರಾಘವಪ್ಪ ಮುರುಕಿನಮನಿಯ ಕಡೆಯವರ ಗುಂಪು ಸಂಪೂರ್ಣ ನೆಲನೋಡುತ್ತಾ ಕೂತಿತ್ತು. ರಾಘವಪ್ಪ ನ್ಯಾಯಾಧಿಕರ ಅನುಮತಿ ಪಡೆದು, ತಾನಾಗಿಯೇ ತನ್ನ ಮನಸ್ಸು ತೆರೆದಿಟ್ಟು.

"ರಾಜಾರಾಯರು ಹೇಳಿದ್ದ ನಿಜ. ನಾನು ಚಿಕ್ಕವನಿದ್ದಾಗ ಇಂಥ ಕಟು ಮನಸ್ಸು ನನಗಿರಲೇ ಇಲ್ಲ. ಮನೆಯಲ್ಲಿ ನೂರಾರು ರಗಳಿಗಳು, ಸಾವಿರ ತೊಂದರೆಗಳು. ಎಸ್.ಎಸ್.ಎಲ್.ಎಸ್. ಯಾಗುತ್ತದ್ದು ಹಾಗೇ

ನನ್ನ ಓದು ಬಿಡಿಸಿ ಮನೆ ಸೇರಿಸಿದವು. ಕೆಲವು ವರ್ಷ ಓದೂ ಇಲ್ಲದೇ ಕೆಲಸವೂ ಇಲ್ಲದೇ ತರುಗಿದೆ. ಯಾವ ಯಾವುದೋ ಚಿಲ್ಲರೆ ಕೆಲಸಗಳನ್ನು ಮಾಡುವಾಗಲೇ ಮಧುವೆಯಾಯಿತು. ಮಧುವೆಯಾಗಿ ರಾಣಿ ಹುಟ್ಟಿದ ಮೇಲೆ, ದುಡಿಮೆ ಇಲ್ಲದೇ ನಮ್ಮ ನಮ್ಮ ಹೊಟ್ಟೆ, ಮಿದುಳುಗಳನ್ನು ಹದ್ದು ಬಸ್ತಿನಲ್ಲಿಡಲು ಸಾಧ್ಯವಿಲ್ಲ ಎನ್ನ ವ ಅರಿವು ಬಂತು. ಹಣ ಗಳಿಸುವ ಆಸೆಯೂ ಕ್ರಮೇಣ ನನ್ನಲ್ಲಿ ಹುಟ್ಟಿತು. ಒಳೆಯ ವ್ಯಾಪಾರವಿಲ್ಲದೇ ಹಣ ಗಳಿಸುವಂತಿಲ್ಲ. ಹಣವಿಲ್ಲದೇ ಯಾವ ದೊಡ್ಡ ವ್ಯಾಪಾರವೂ ಶರು ಮಾಡುವಂತಿಲ್ಲ, ಎಲ್ಲಿಂದಲೋ ಸಾಲ ಮಾಡಿ ಹಣ್ಣನ ವ್ಯಾಪಾರ ಆರಂಭಿಸಿದೆ. ಮಾರಾಟವಾಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾನು ಖರೀದಿಸಿದ ಹಣ್ಣ ಗಳು ಹೊಳಿತು ದಿನೇ ದಿನೇ ನನ್ನ ತಲೆಯ ಮೇಲಿನ ಚಿಂತೆ, ಸಾಲ, ಜವಾಬ್ದಾರಿಗಳ ಮೂಟೆಯನ್ನು ದೊಡ್ಡ ದಾಗಿಸಿದುವು. ಹಣ್ಣನ ವ್ಯಾಪಾರ ಬಿಟ್ಟು ಪುನಃ ಸಾಲ ಮಾಡಿ ಒಂದು ಹೋಟೆಲ್ ಆರಂಭಿಸಿದೆ. ಅಲ್ಲೂ ನಾನು ಗಂಟು ಕಟ್ಟಿಕೊಂಡದ್ದು ಸಾಲದ ಹೂರೆಯನ್ನೇ. ಈ ಮಧ್ಯ ಹುಟ್ಟಿದ ರಾಣಿ, ಮತ್ತೆ ಹುಟ್ಟಿದ ಒಬ್ಬ ಬೆಳೆಯತೊಡಗಿದ್ದು, ಆವರ ವಿದ್ಯಾಭ್ಯಾಸದ ವಿಚೂರ್ಣ ಸೇರಿತು. ನನ್ನ ಮಗ ಈಗ ವರ್ಕದ ಹಿಂದೆ ಕಣ್ಣತ್ವಿಸಿ ಮನೆ ಬಿಟ್ಟು ಹೋಗಿದ್ದಾನೆ. ಬೆಳೆಯುವ ಮಕ್ಕಳು. ಮೇಲಿಂದ ಮೇಲೆ ಆದ ನಷ್ಟು, ಸಾಲಗಳ ಭಾರ ನನ್ನೊಳಗಿನ ಒಳೆಯತನವನ್ನು ಮತ್ತೆ ನೆನಪಿಗೆ ಬರದಂತೆ ದೂರ ಓಡಿಸಿದವು. ನ್ಯಾಯ, ನೀತಿ, ಸೌಜನ್ಯತೆ ಇವೆಲ್ಲ ಸುವ್ಯಾಸ್ತಿತ ಸಂಸಾರಗಳಲ್ಲಿ ಕಾಣಬಹುದಾದ ವಸ್ತುಗಳವೈ. ನಮ್ಮಿಂಥವರಿಗೆ ಇದು ಅನವಶ್ಯಕ ಎನಿಸಿತು. ಇವೆಲ್ಲ ತಾನೇ ತಾನಾಗಿ ನನ್ನೊಳಗಿಂದ ದಿನೇ ದಿನೇ ಉದುರಿ ಹೂರಹೋದವು. ನಾನು ಸಂಪೂರ್ಣ ಕಟ್ಟುಕನಾದೆ, ಸ್ವಭಾವತಃ ದುಷ್ಪನಾದೆ. ನನ್ನ ಮಗಳನ್ನು ಬಾಲ್ಯದಿಂದಲೇ ಕಟ್ಟುಕಾಗಿ, ನಿರ್ದಯಿಯಾಗಿ ಬೆಳೆಸಿದೆ. ಅವಳೂ ಅನ್ಯಾಯದ ಒಂದು ಮೂಟೆಯಾದಳು. ದೊಡ್ಡ ದೊಡ್ಡ ಹೂತ್ತದಲ್ಲಿ. ಅಲ್ಲ ಸಮಯದಲ್ಲಿ ಹಣ ಸಂಪಾದನೆ ಮಾಡಬೇಕು ಎಂದರೆ ಆದು ನ್ಯಾಯ ಮಾರ್ಗದಲ್ಲಿ ಎಂದೂ ಸಾಧ್ಯವಿಲ್ಲ. ಈ ದಾರಿಯನ್ನು ಬಿಟ್ಟು ನಾನು ಖಾಳಿದೆಲ್ಲ ದಾರಿಗಳನ್ನು ನನ್ನದಾಗಿಸಿಕೊಂಡೆ. ಮಗಳು ಬೆಳೆದು ನಿಂತು, ಹಂಡತಿ ಪಾಶ್ಚಾಯನುವಿಗೆ ತುತ್ತಾಗಿ ನನ್ನ ಈ

ಕಸುಬನ್ನು ಮುಂದುವರಿಸುವುದು ಅನಿವಾರ್ಯವಾಗಿಸಬಿಟ್ಟರು.

ಅಗಲೂ ನಾನು ನನ್ನ ಮಗನಲ್ಲಿದವನನ್ನು ಮಗನೇದು ಹೇಳಿದ್ದು, ದಯಾಕರನಿಂದ ಶಿದ್ಧಾಗಿಯಾದರೂ ಹಣ ವಸೂಲು ಪಾಡಲು ಉಪಾಯ ಹೂಡಿದ್ದು, ಸುಳ್ಳು ಹೇಳಿದ್ದು ಎಲ್ಲ ನಿಜ ಎಂದು ಒಟ್ಟಿಕೊಳ್ಳುವೆನಾದರೂ, ಈ ತಪ್ಪಿ ನನ್ನ ಜೀವನಕ್ಕೆ ಅನಿವಾರ್ಯ ಎಂದೇ ಹೇಳುತ್ತೇನೆ. ಏಕೆಂದರೆ ನನಗೆ ಮೊದಲು ನಾನು, ನನ್ನ ಹೆಂಡತಿ ಮತ್ತು ಮಗಳು ಮುಖ್ಯವೇ ವಿನಿಸಿ ದಯಾಕರ ಮತ್ತುವನ ಸಂಸಾರದ ಮರ್ಯಾದೆ ಮುಖ್ಯವಲ್ಲ. ನನಗೆ ಪ್ರಕೃಟಿಯಾಗಿ ಹತ್ತು ರೂ. ಆದರೂ ಯಾರು ಕೊಡುತ್ತಾರೆ. ಕೊಟ್ಟರೂ ಎಷ್ಟು ಸಲ ಕೊಡಬಹುದು. ಯಾರನ್ನಾದರೂ ಸಿಕ್ಕು ಹಾಕಿಸಿದರೆ, ಹೆದರಿಸಿದರೆ, ಬೆದರಿಸಿದರೇನೇ ಹೆಚ್ಚು ಹಣ ಸಿಕ್ಕುಲು ಸಾಧ್ಯ. ಯಾವ ಫಾಳಿಗೆಯಲ್ಲಾದರೂ ದಯಾಕರ ಸೋಲಬಹುದು. ಏದೋ, ಹತ್ತೊಂದ್ರೋ ಸಾವಿರವನ್ನು ಕೊಟ್ಟು ಈ ಕೇಸ್ ಕೃಬಿಟ್ಟು ಈ ರಗಳೆ, ತಲೆನೋವುಗಳಿಂದ ಬಿಡುಗಡೆ ಹೊಂದಲು ಅಶಿಸಬಹುದು ಎಂದು ಆ ಹಣಕ್ಕಾಗಿ ಕಾದೆ. ಏ. ಆರ್. ಮುರುಕಿನವರಿನ ಪಾಶ್ಚಾತ್ಯವಾಯು ರೋಗಿ. ಇಲ್ಲಿ ಹೇಗೆ ಒಂದಾರು ಎಂಬ ನಿಭಯತೆಯಿಂದ. ದಯಾಕರ ಕಡೆಗೆ ಎರಡು ಮೂರು ಸಾವಿರ ಕೊಟ್ಟರೂ ಸರಿ ಎಂದು ಕಾದೆ. ಆದರೆ ದಯಾಕರ ಯಾವುದಕ್ಕೂ ಬಗ್ಗೆ ಲಿಲ್ಲ.“ ರಾಘವಪ್ಪ ಇಷ್ಟು ಹೇಳಿ ತಲೆ ತಗ್ಗಿಸಿ ನಿಂತಾಗ ರಾಜಾರಾಯರು ತಮ್ಮ ಒಂದು ಒಂದು ಪ್ರಶ್ನೆ ಹೇಳಿದರು.

“ಅಕ್ಷಸ್ಯಾತ್ ದಯಾಕರ ಎರಡೋ ಮೂರೋ ಸಾವಿರ ಕೊಟ್ಟಿದ್ದೆ ಅದರಲ್ಲಿ ನಿಮಗೇನು ಸಿಗುತ್ತಿತ್ತು. ಎಲ್ಲ ಈ ಸುಳ್ಳು ಸಾಕ್ಷಿಗಳಿಗೇ ಕೊಡ ಬೇಕಾಗುತ್ತಿತ್ತಲ್ಲ”

ನಕ್ಕಿಬಿಟ್ಟ ರಾಘವಪ್ಪ, “ಇಷ್ಟುದ್ದು ಕಥೆ ಹೇಳಿದ ಮೇಲೂ ತಿಳಿಯಲಿಲ್ಲ ಸ್ವಾಮಿ, ನಾನು ಅಪರಿಗ್ರಹಿ ಕೊಡುತ್ತಿದ್ದೆ? ತೀರ ಕಾಡಿದರೆ ಏದೋ ಹತ್ತೊಂದ್ರೋ ಕೊಟ್ಟು ಕಳಿಸುತ್ತಿದ್ದೆ. ಮುಂದೆ ಇದಕ್ಕಾಗಿ ನನ್ನ ಕೋಟ್ಟೋ ಹತ್ತಿಸಲು ಯಾರೂ ಧೈಯರು ಮಾಡಿಲ್ಲ. ಸರಕಾರಿ ನೌಕರರಿಗಂತೂ ಈ ಬಗ್ಗೆ ಜೋರಾಗಿ ಯಾರ ಬಳಿ ಹೇಳಿಕೊಳ್ಳುವಂತೆಯೂ ಇಲ್ಲ” ರಾಘವಪ್ಪ

ಫಂಡೆಗಳು ನಮ್ಮವಲ್ಲ

ಎಸ್.ಬಿ.ರ ಕಡೆ ನೋಡುತ್ತು ಹೇಳಿ ನಕ್ಕೆ. ಎಸ್.ಬಿ. ಅವನ ಮಾತು ಕೇಳಿಸಿಕೊಳ್ಳುದವರಂತೆ ಇನ್ನೆತ್ತಲೋ ನೋಡಿದರು. ಎಲ್ಲ ಸಾಕ್ಷಿಗಳ ಹೇಳಿಕೆ ಮುಗಿದಿತ್ತು. ನ್ಯಾಯಾಧೀಶರು ಇರುವ ದಾಖಲೆಗಳನ್ನು ಪಂತ್ಯೋಪ್ಯಾ ಪರಿಶೀಲಿಸಿ, ತಮ್ಮ ತೀವ್ರ ನೀಡಿದರು.

“ಸುರೇಶ್ ಮುಕ್ಕಿನಮನಿಯ ಸಾಷ್ಟ ಸ್ವಾಭಾವಿಕ. ಅದು ಕೊಲೆ ಅಲ್ಲ. ಹೀಗೆ ಬೇರೊಬ್ಬರನ್ನು ಸುಳ್ಳು ಸುಳ್ಳೇ ನಿಂದೆಗೆ ಗುರಿ ಮಾಡಿ, ಅವರ ಮನಸ್ಸಿಗೆ ಒತ್ತಡ ಹೇರಿ ಕೊಲೆ ಮತ್ತು ಕಳ್ಳುತನಗಳಂಥ ಮಹಾ ಅರೋಪವನ್ನು ಹೊರಿಸಿ, ಯಾರದೋ ಮಗನನ್ನು ತನ್ನ ಮಗನೆಂದು ಹೇಳಿ ಕೊಂಡು, ಸಿಗಲಿ ಬಿಡಲಿ 35,000 ರೂ. ಪರಿಹಾರ ಬೇರೆ ಬೇಡಿದ ತಟ್ಟಿಗೆ ರಾಘವಪ್ಪ ಮುರುಕಿನಮನಿಯವರಿಗೆ 2 ವರ್ಷಗಳ ಕಾರಾಗ್ಯಹ ವಾಸ ಮತ್ತು ಸಾವಿರದ್ವಯನೂರು ರೂ. ದಂಡ ವಿಧಿಸಲಾಗಿದೆ. ದಯಾಕರ ಮತ್ತು ಸುಮನಾ ನಿರಪರಾಧಿಗಳು ಎಂದು ತೀಮಾರ್ನ ಕೊಡಲಾಗಿದೆ” ಎಂದು ನ್ಯಾಯಾ ಧೀಶರು ತೀವ್ರ ಕೊಟ್ಟಿದ್ದನ್ನು, ಮುಂದೆ ಇನ್ಯಾರಾರಿಗೆ ಪುಟ್ಟಿ ಪುಟ್ಟಿ ದಂಡನೆ ವಿಧಿಸಿದೆ ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುವ ಅಗತ್ಯ ಯಾರಿಗೂ ಉಳಿದಿರಲಿಲ್ಲ. ತೀವ್ರ ಏನು ಎನ್ನ ವೃದ್ಧನ್ನು ಅಲ್ಲಿ ಸೇರಿದವರೇ ನಿರ್ಧರಿಸುವಪ್ಪು ಮಾರ್ಪಾಡಾಗಿ ಕೊನೆಗೊಂಡಿತ್ತು ಪ್ರಕರಣ.

ಸುಳ್ಳನ ಕಳ್ಳು ಆಕ್ರಮಣಕ್ಕೆ ಸಿಕ್ಕು ನಲುಗುತ್ತಿದ್ದ ಸತ್ಯ. ಅಂತೂ ಸುಳ್ಳನ್ನು ಮಚ್ಚಿ ಮೇಲೆದ್ದು ವಿಜಯದ ಕಹಳಿ ಉದಿತ್ತು. ಆದರೆ ಈ ಸತ್ಯ ತುಂಬಾ ದುಬಾರಿ ಹಾಗೂ ಕರಿಣ ಹೃದಯ ಎಂದು ದಯಾಕರನ ಸಂಸಾರಕ್ಕೆ ಅನಿಸುವಂತೆ ಮಾಡಿತ್ತು ಅಷ್ಟು.

